ರಂಜನೆ ಬೋಧನೆ ಪ್ರಚೋದನೆ

ಲಂಕೇಶ್


03 ಜೂನ್ 2015 ಪುಟ 20 ರೂ. 15/-



ಅಹಿಂದ ವರ್ಗಗಳು ಒಂದಾಗಬೇಕು

ಒಂದು ವರ್ಷ

ಖಾಲಿ ಬೂಸಾ



ಮ ಪಂಚಾಯತಿ ಚುನಾವಣೆ

ರಲಿದೆ ಹಿಳಾ ರಾಜ್ಯ





ಮಂಡ್ಯ ನಗರಸಭೆ ಪ್ರಹಸನ


ಹೊಸ



ಕೊಪ್ಪಳ ತಂಗಡಗಿ ಭಂಟರಿಗೆ

ಯುವಕ ಬಲಿ

ಮೋದಿ ಸರ್ಕಾರದ ವಿರುದ್ಧ ಭಾರತೀಯ ಮಜ್ದೂರ್ ಸ



'ಮೋದಿ ಸರ್ಕಾರವು ತರಲುದ್ದೇಶಿಸಿರುವ ಕೈಗಾರಿಕಾ ಸಂಬಂಧಗಳ ಕಾಯ್ದೆಯು ಸಂಪೂರ್ಣವಾಗಿ ಕಾರ್ಪೋರೇಟ್ ಕಂಪೆನಿಗಳ ಪರವಿದೆ ಮತ್ತು ಕಾರ್ಮಿಕರ ವಿರುದ್ಧವಿದೆ. 300ಕ್ಕೂ ಹೆಚ್ಚು ಕಾರ್ಮಿಕರಿರುವ ಉದ್ದಿಮೆಗಳನ್ನು ಸುಲಭಕ್ಕೆ ಮುಚ್ಚಿ ಹಾಕಿ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕುವುದನ್ನು ಅದು ಸುಲಭ ಮಾಡುತ್ತಿದೆ'. 'ಮೋದಿ ಸರ್ಕಾರದ ಉದ್ದೇಶಿತ ತಿದ್ದುಪಡಿಯು ಕಾರ್ಮಿಕರ ಪ್ರಜಾತಾಂತ್ರಿಕ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ ಮತ್ತು ಯೂನಿಯನ್ ಕಟ್ಟಿಕೊಂಡು ಸಂಘಟಿತರಾಗುವ ಅವಕಾಶವನ್ನೂ ಇಲ್ಲದಂತಾಗಿಸುತ್ತದೆ. ಈಗ 7 ಜನ ಉದ್ಯೋಗಿಗಳು ಸೇರಿಕೊಂಡರೆ ಒಂದು ಯೂನಿಯನ್ ಮಾಡಿಕೊಳ್ಳಬಹುದಿತ್ತು. ಈಗ 100 ಜನರು ಇಲ್ಲವೇ ಒಟ್ಟು ಕಾರ್ಮಿಕರಲ್ಲಿ ಶೇ.10ರಷ್ಟು ಸೇರಿಕೊಂಡರೆ ಮಾತ್ರ ಯೂನಿಯನ್ ಮಾಡಿಕೊಳ್ಳಲು ಸಾಧ್ಯ.' - ಈ ಮಾತುಗಳನ್ನಾಡಿರುವುದು ಬೈದ್ಯನಾಥ್ ರಾಯ್. ಇವರು ಬಿಎಂಎಸ್ ಸಂಘಟನೆಯ ಅಖಿಲ ಭಾರತ ಅಧ್ಯಕ್ಷರು. ಬಿಎಂಎಸ್ ಎಂಬುದು ದೇಶದಲ್ಲಿರುವ 11 ಕೇಂದ್ರೀಯ ಕಾರ್ಮಿಕ ಸಂಘಗಳಲ್ಲಿ ಒಂದು; ಅದರಲ್ಲೂ ಅತೀ ದೊಡ್ಡ 5 ಕಾರ್ಮಿಕ ಸಂಘಟನೆಗಳಲ್ಲಿ ಅದೂ ಒಂದು ಮತ್ತು ಅದು ಆರೆಸ್ಸೆಸ್‌ನ ಅಂಗಸಂಘಟನೆ.

ಮೇ 15ರಂದು ಕೇಂದ್ರ ಸರ್ಕಾರದ ಒಂದು ಉನ್ನತ ಸಮಿತಿಯ ಜೊತೆ ಮಾತುಕತೆ ನಡೆಸಿ ಹೊರಬಂದ ನಂತರ ಬಿ.ಎನ್.ರಾಯ್ ಹೇಳಿದ ಮಾತುಗಳು ಗಮನಾರ್ಹ. 'ಮೋದಿ ಸರ್ಕಾರವು ತನ್ನ ಒಂದು ವರ್ಷದ ಅಧಿಕಾರದ ಕುರಿತು ಸಂಭ್ರಮ ಪಡುತ್ತಿರುವಾಗಲೇ ದೇಶದ ಎಲ್ಲಾ ಕಾರ್ಮಿಕರೂ ಈ ಸರ್ಕಾರವು ತನಗೆ ಏನನ್ನೂ ಮಾಡಲಿಲ್ಲ ಎಂದು ನೆನಪಿಸುವ ಪ್ರತಿಭಟನೆ ಮಾಡಬೇಕಾಗಿ ಬಂದಿರುವುದು ವಿಪರ್ಯಾಸ'. ಕೇಂದ್ರ ವಿದ್ಯುತ್ ಸಚಿವ ಪಿಯೂಷ್ ಗೋಯಲ್, ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಮತ್ತು ಪೆಟ್ರೋಲಿಯಂ ಮಂತ್ರಿ ಧರ್ಮೇಂದ್ರ ಪ್ರಧಾನ್‌ರ ಜೊತೆ ಕಾರ್ಮಿಕ ಸಂಘಟನೆಗಳ ಸಭೆ ನಡೆದನಂತರ ಈ ಮಾತುಗಳನ್ನು ರಾಯ್ ಹೇಳಿದ್ದು.

'ಇರುವ ಕಾರ್ಮಿಕ ಕಾನೂನುಗಳನ್ನೇ ಸರಿಯಾಗಿ ಜಾರಿ ಮಾಡಿಲ್ಲ. ಮೊದಲು ಅದನ್ನು ಮಾಡಿ ಎಂದು ನಾವು ಕೇಳೋಣ ಎಂದುಕೊಂಡಿದ್ದರೆ, ಅವರು ಕಾನೂನುಗಳನ್ನೇ ಕಿತ್ತುಹಾಕುವ ಕುರಿತು ಮಾತನಾಡುತ್ತಿದ್ದಾರೆ' ಎಂದು ಅವರು ಸಿಟ್ಟು ತೋರ್ಪಡಿಸಿಕೊಂಡರು.

ಭಾರತೀಯ ಮಜ್ದೂರ್ ಸಂಘವು ಕಳೆದ ವರ್ಷ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಂಡಿಸಿದ ಕಲ್ಲಿದ್ದಲು ಗಣಿ (ವಿಶೇಷ ಕ್ರಮಗಳು) ಮಸೂದೆಯನ್ನೂ ವಿರೋಧಿಸಿತ್ತು. ಇದರಿಂದ ಸಾರ್ವಜನಿಕ ವಲಯದಲ್ಲಿನ ಕಲ್ಲಿದ್ದಲು ಕಂಪೆನಿ ಸಿಐಎಲ್ (ಕೋಲ್ ಇಂಡಿಯಾ ಲಿಮಿಟೆಡ್)ನಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿಕೊಳ್ಳುವುದು ಮತ್ತು ದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ಖಾಸಗಿಯವರು ಕಬ್ಬಿಣದ ಅದಿರಿನಂತೆಯೇ ದೋಚಲಿದ್ದಾರೆ (ಇಂಡಿಯನ್ ಎಕ್ಸ್‌ಪ್ರೆಸ್ 15ನೇ ಡಿಸೆಂಬರ್ 2014). ಅದೇ ದಿನ ಸ್ವದೇಶೀ ಜಾಗರಣ ಮಂಚ್ ಅರುಣ್ ಓಜಾ ಎಂಬುವವರೂ ಸಹ ಇದೇ ಮಾತುಗಳನ್ನಾಡಿದ್ದಾರೆ. 'ಈ ಕಾನೂನಿನಿಂದ ಕಾರ್ಪೋರೇಟ್‌ಗಳ ಕೈಗೆ ಕಾರ್ಮಿಕರನ್ನು ಬೇಕೆಂದಾಗ ಕಿತ್ತುಹಾಕುವ ಅಧಿಕಾರವನ್ನು ನೀಡುತ್ತದೆ. ಅವರಿಗೆ ಯಾವುದೇ ಉದ್ಯೋಗ ಭದ್ರತೆ ಇರುವುದಿಲ್ಲ. ಇದು ಖಂಡಿತಾ ಕಾರ್ಮಿಕರ ಪರ ಇಲ್ಲ' ಎಂಬುದು ಸಂಘಪರಿವಾರದ್ದೇ ಮತ್ತೊಂದು ಸಂಘಟನೆಯಾದ ಸ್ವದೇಶೀ ಜಾಗರಣ ಮಂಚ್‌ನ ಅಭಿಪ್ರಾಯವಾಗಿದೆ.

ಇದಕ್ಕೆ 3 ದಿನಗಳ ಹಿಂದೆ ಬಿಎಂಎಸ್‌ನ ವಿರ್ಜೇಶ್ ಉಪಾಧ್ಯಾಯ ಎಂಬುವವರು (ಎಕನಾಮಿಕ್ ಟೈಮ್ಸ್ ದೆಹಲಿ), ಎಲ್ಲಾ ಸಂಸತ್ ಸದಸ್ಯರೂ ಮೋದಿ ಸರ್ಕಾರದ ಕಲ್ಲಿದ್ದಲು ಕಾಯ್ದೆಯ ವಿರುದ್ಧ ಮತ ಹಾಕಬೇಕೆಂದು ಕರೆ ಕೊಟ್ಟಿದ್ದರು! 'ಕಾರ್ಮಿಕರು ಬಹಳ ಕಷ್ಟಪಟ್ಟು ಸಂಪಾದಿಸಿಕೊಂಡಿರುವ ಹಕ್ಕುಗಳನ್ನೆಲ್ಲ ಇದು ಇಲ್ಲವಾಗಿಸುತ್ತದೆ ಮತ್ತು ಸರ್ಕಾರೀ ವಲಯದ ಕಂಪೆನಿಗಳು ಅದಕ್ಷತೆಯಿಂದ ಕೂಡಿವೆ ಎಂದು ಹೇಳಿದರೆ ಅದನ್ನು ನಂಬಲಾಗದು. ಸರ್ಕಾರ ಸುಳ್ಳು ಹೇಳುತ್ತಿದೆ' ಎಂತಲೂ ಉಪಾಧ್ಯಾಯ ಹೇಳಿದ್ದರು.

'ಕಾರ್ಮಿಕರಿಗೆ ಸಂಬಂಧಿಸಿದಂತೆ ಮತ್ತು ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈ ಸರ್ಕಾರವು ತರುತ್ತಿರುವ ಕಾಯ್ದೆಗಳು ದೇಶದ ಹಿತಾಸಕ್ತಿಗೇ ವಿರುದ್ಧವಿದೆ. ಇವೆಲ್ಲವೂ ದೇಶದ ಸಂಪತ್ತನ್ನು ಖಾಸಗಿ ಕಾರ್ಪೋರೇಟ್‌ಗಳ ಪಾಲು ಮಾಡಲು ಹೊರಟಿರುವುದರ ಭಾಗವಾಗಿ ನಡೆಯುತ್ತಿದೆ' (ಫೆಬ್ರವರಿ 19ರ ಎಕನಾಮಿಕ್ ಟೈಮ್ಸ್). ಈ ಮಾತುಗಳೂ ಸಹ ಬಿಎಂಎಸ್‌ದೇ. ಅಧಿಕೃತವಾಗಿ ನರೇಂದ್ರ ಮೋದಿಗೆ ಬರೆದಿರುವ ಪತ್ರದಲ್ಲಿ ಈ ಮಾತುಗಳನ್ನು ಹೇಳಲಾಗಿದೆ. 'ಮೇಕ್ ಇನ್ ಇಂಡಿಯಾ ಉಪಕ್ರಮವು ದೇಶದ ಎಲ್ಲಾ ಆರ್ಥಿಕ ಸಮಸ್ಯೆಗಳಿಗೆ ವಿದೇಶೀ ನೇರ ಬಂಡವಾಳವೊಂದು ಪರಿಹಾರ ಎಂದು ಹೇಳಲು ಹೊರಟಿದೆ. ಇದು ಅಪಾಯಕಾರಿಯಾದದ್ದು' ಎಂದು ಆ ಪತ್ರದಲ್ಲಿ ಹೇಳಲಾಗಿದೆ.


'ಸರ್ಕಾರವು ಕಾರ್ಪೋರೇಟ್‌ಗಳಿಗೆ ಅನಗತ್ಯವಾಗಿ ಮಣೆ ಹಾಕುತ್ತಿದೆ ಮತ್ತು ಅದು ಸಾಮಾಜಿಕ ಕ್ಷೇತ್ರದ ಬಗ್ಗೆ ಹೊಂದಿರುವ ಧೋರಣೆಯು ಕ್ರಿಮಿನ
ಈ ಸರ್ಕಾರದ ಆಯಕಟ್ಟಿನ ಸ್ಥಾನ
ಅಮೆರಿಕಾದಲ್ಲಿ ನೆಲೆ ಹೊಂದಿರುವ
ಅವರ ನಿಷ್ಠೆ ಏನಿದ್ದರೂ ಬಂಡವಾಳ
ನೀತಿ ಆಯೋಗದ ಉಪಾಧ್ಯಕ್ಷ,
ಮತ್ತು ರಿಸರ್ವ್ ಬ್ಯಾಂಕ್‌ನ ಗವರ್ನರ
ಉದಾಹರಣೆಗಳಷ್ಟೇ' ಎಂದು
ಅಂಗಸಂಘಟನೆಯು ಹೇಳಿದೆ!! 'ಸರ್
ಮಾತನ್ನು ಕೇಳುತ್ತಿದೆಯೋ, ಅದೇ
ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಅ
ಸಂಸ್ಥೆಗಳ ಸಲಹೆಗಾರರೂ ಆಗಿದ್ದರು.
ಅಭಿಪ್ರಾಯದಲ್ಲಿ ಈ ಸರ್ಕಾರವು
ಸಂಪೂರ್ಣವಾಗಿ ತಪ್ಪು ದಾರಿಯನ್ನು
ರಾಷ್ಟ್ರೀಯ ಕಾರ್ಯಕಾರಿಣಿಯ
ಪತ್ರವನ್ನು ಬಿಎಂಎಸ್ ಬರೆದಿತ್ತು
ಉಲ್ಲೇಖಿಸಬೇಕಿದೆ.


ಇದರರ್ಥ ಬಿಎಂಎಸ್ ಬಹಳ ಕ
ಸಂಘಟನೆ ಎಂದೇನೂ ಭಾವಿಸಲ
ಸದಾಕಾಲ ಮಾಲೀಕರ ಹಿತವನ್ನು ದೃ
ಕೆಲಸ ಮಾಡುವ ಸಂಘಟನೆ ಎಂದ
ಆದರೂ, ಒಂದು ಕಾರ್ಮಿಕ ಸಂಘ
ಉಳಿಸಿಕೊಳ್ಳಬೇಕೆಂದರೇನೇ, ಅ
ನಿಲುವುಗಳನ್ನಾದರೂ ಅದು ಪ್ರದರ್ಶಿ
ಮೋದಿ ಸರ್ಕಾರ ಅಷ್ಟಕ್ಕೂ ಅದ್ದಿಯ
ವಿದೇಶೀ ನೇರ ಬಂಡವಾಳದ ವಿರುದ್ಧ
ಯುಪಿಎ ಸರ್ಕಾರದ ಕಾರ್ಮಿಕ
ಪ್ರತಿಭಟಿಸಲು ಆರೆಸ್ಸೆಸ್ ಮತ್ತು
ಬಿಎಂಎಸ್‌ಅನ್ನು ಬಳಸಿಕೊಂಡಿದ್ದ
ಪಡೆದುಕೊಂಡಿದ್ದ 'ಜ್ಞಾನ'ವನ್ನು ಈ
ಬಳಸುತ್ತಿದೆ ಅಷ್ಟೇ. ಸಂಘಪರಿವಾರದ
ಈ ರೀತಿಯ ಜ್ಞಾನ ಪ್ರದರ್ಶಿಸಬಾರದು
ನೀಡಬಹುದು ಅಥವಾ ಇಂತಹ ಮ
ಬಿಎಂಎಸ್‌ನಲ್ಲಿ ಮುಖ್ಯ ಸ್ಥಾನಗಳಲ್ಲಿ
ಕಿತ್ತು ಹಾಕಲೂಬಹುದು. ಅಲ್ಲಿಯವರೆ
ವರ್ಗಕ್ಕೆ ಎನ್‌ಡಿಎ ಸರ್ಕಾರದ ಅಸಲಿ
ಇದೇ ಬಗೆಯ ತಿಳಿವಳಿಕೆ ನೀಡುವ ಕೆ
ಮುಂದುವರೆಸಲಿ ಎಂದು ಆಶಿಸೋ

ಮೋದಿ ಸರ್ಕಾರದ 'ಮೇಕ್
'ಆಕ್ಟ್ ಈಸ್ಟ್', 'ಕೈಗಾರಿಕಾ ಕಾರಿಡಾ
ಅಭಿವೃದ್ಧಿ', 'ವಿದೇಶೀ ಪ್ರವಾಸಗಳು
'ಸ್ಮಾರ್ಟ್ ಸಿಟಿಗಳು' ಎಲ್ಲವೂ ಈ
ವರ್ಗಕ್ಕೆ ಏನನ್ನು ಕಾಯ್ದಿರಿಸಿವೆ ಎಂಬ
ಒಳ್ಳೆಯ ವ್ಯಾಖ್ಯಾನ ಬೇಕಿಲ್ಲ.

ಯುಪಿಎ ಸರ್ಕಾರವು ಎಸ್‌ಇಜ
ವಲಯ) ತಂದಾಗ, ಅದರ ಕುರಿತು
ಮಾಡಲಾಗಿತ್ತು. 'ಎಸ್‌ಇಜಡ್‌ಗಳಲ್ಲಿ
ಯಾವುದೇ ಕಾರ್ಮಿಕ, ಪಾರಿಸರಿಕ
ಕಾಯ್ದೆಗಳು ಅನ್ವಯವಾಗುವುದಿ
deemed foreign territory
ವಸಾಹತು ಮಾಡುವುದು ಕಷ್ಟವಾ
ಪ್ರದೇಶಗಳನ್ನು ಮಾತ್ರ ವಿದೇಶೀ ಅಥ
ವಸಾಹತು ಮಾಡಲೆಂದೇ
ಮಾಡಲಾಗುತ್ತಿದೆ'. ಮೋದಿ ಮತ್ತು ಅ
ಏನೆಂದರೆ, 'ಇಡೀ ದೇಶವನ್ನು ಎಸ
ಸಾಧ್ಯ' ಎಂದು ಸಾಬೀತು ಮಾಡು

ಇದರ ವಿರುದ್ಧ ಭಾರತೀಯ
ನಿರ್ಣಾಯಕವಾದ ಹೋರಾಟಕ್ಕೆ
ಭಾವಿಸಲು ಕಾರಣಗಳಿಲ್ಲ. ಆ ಕೆಲ
ಕಾರ್ಮಿಕ ವರ್ಗ ಮಾಡುವಂತಾಗಲು
ನಾವೆಲ್ಲರೂ ಜೊತೆಗೆ ನಿಲ್ಲಬೇಕಿದೆ.





ಮಲೆಯಲ್ಲಿ ಮಣ್ಣಾದ ಜೆ.ಎಂ.ಕೆ. ನೆನೆದು....

ಜೆ.ಎಂ. ಕೃಷ್ಣ ಎಂಬ ನಕ್ಸಲ್ ಇತ್ತೀಚೆಗೆ ಆನೆ ದಾಳಿಗೆ ಸಿಲುಕಿ ಸಾವನ್ನಪ್ಪಿದರು. ಅವರ ನೆನಪಿನಲ್ಲಿ ಈ ಪದ್ಯವನ್ನು ರಚಿಸಲಾಗಿದೆ.

ಎಲೆಮರೆ ಕಾಯಿ ನೀ
ಹುಟ್ಟಿನಲಿ ಓದಿನಲಿ ಹೋರಾಟದಲಿ
ಕೊನೆಗೆ ಸಾವಿನಲಿ

ಎಲೆಮರೆ ಸಮುದಾಯದ ಗಟ್ಟಿ ಬೀಜ ನೀ
ಬಡತನವೇ ಹಾಸಿ ನೊಂದು ಬೆಂದೆ
ಕೆಸರಿನಲ್ಲಿಯ ಕಮಲದಂತೆ ಶಿಕ್ಷಣ ಅರಳಿಸಿದೆ
ವೃತ್ತಿ ಬುತ್ತಿಗಾಗಿಯಲ್ಲ ಅದನ್ನು ಸಮಾಜದ
ಮುಕ್ತಿಗಾಗಿಸಿದೆ.

ಸದಾ ಸಾದ ನಗು ನಿನ್ನದು
ಮನಸ್ಸು ಮೃದು ಮಾತು ಮಧುರ
ವಿಚಾರ ವಿನೋದ ಸರಳ ನಿಷ್ಕಲ್ಮಷ
ನೊಂದವರ ಅಂತಃಕರಣ ಮೀಟುವ ತಂತಿ ನೀ

ಒಂದಿನ ಹೋರಾಟದ ಪಯಣದ ಬಂಧಿ
ಆದರೂ ಬಂಡಾಯದ ಮನ ಬಂಧಿಯಾಗಲಿಲ್ಲ
ಸೆರೆವಾಸಿಗಳ ಸವಲತ್ತಿಗಾಗಿ ಸರಳ ಹಿಂದಿನ ಸೆಣಸಾಟ
ಸಹಬಂಧಿಗಳ ನೋವುಗಳಿಗೆ ಮಿಡಿಯದ ದಿನವಿಲ್ಲ
ಸೆರೆಯಿಂದ ಹಾರಿ ಸಮುದಾಯಕೆ ಸೇರಿದೆ
ಸಮಾಜದೊಳಿತೇ ತನ್ನೊಳಿತೆಂದು ಜನ ಹೋರಾಟಕ್ಕೆ ಉಸಿರಾದೆ.

ತೆಂಕಣದಿಂದ ಬಡಗಣಕೆ ಭೂಶಿರದ ಮೇಲೆ
ಮೈಹಾಸಿ ಮಲಗಿದ ಗಿರಿಕಂದರಗಳೆ
ಮಲೆನಾಡಿನ ಮಲೆಗಳೆ
ಕರಾವಳಿಯ ಕಡಲ ಕಿನಾರೆಯೇ
ಸಕಲ ಜೀವಸಂಕುಲಗಳೆ
ನಿಮ್ಮ ರಕ್ಷಿಸಲು ಬಂದ ಆ ಭೂಮಿ ಪುತ್ರನನ್ನು
ಏಕೆ? ರಕ್ಷಿಸಲಾಗಲಿಲ್ಲ!
ಝರಿಗಳೆ ಜಲಪಾತಗಳೆ
ಜಲಚರಗಳೆ ಜೇರುಂಡೆಗಳೆ
ಕಾನನ ಮೌನ ಮುರಿಯುವ ಚಿಲಿಪಿಲಿಗಳೆ
ಸಾಧು ಜೀವಿಗಳೆ ಮೃಗಗಳೇ
ನಿಮ್ಮನ್ನು ಕಾನನ ಕಂದಾಯ ಕಾಯಲು
ಬಂದ ಸುಧಾರಕನನ್ನು ನಿರ್ಮೋವನಿಂದ
ವಧೆಯಾಗಲು ಬಿಟ್ಟೀರಿ ಏಕೆ? ಇದು ನ್ಯಾಯಾನಾ?
ಹೌದು, ನಿಮ್ಮನ್ನು ಹೇಗೆ ನಿಂದಿಸಲಿ?!
ಇನ್ನೆಂದೂ ಹೀಗಾಗದಿರಲೆಂದು ನನ್ನಿಂದಾದ ಸ್ವಗತವಷ್ಟೆ.

ಕಾಡು ನಾಡನ್ನು ಜನ ಜಾನುವಾರನ್ನು
ನಿಸರ್ಗದ ನೀರು ನಾಟಾ ಗಣಿ ಸ್ಥಾವರ
ಉದ್ಯಾನವನ ಕಾರಿಡಾರ್ ಅರಣ್ಯ ಲೂಟಿ
ಮಾಡಲು ಬಿಡೆನು ಎಂದು ಸರ್ಕಾರದೆದಿರು
ಸೆಡ್ಡು ಹೊಡೆದವನ ಸದ್ದು ಸ್ತಬ್ಧವಾಗಬಾರದಿತ್ತು.

ಮನುಷ್ಯ ತನಗಾಗಿ ಸ್ವಾರ್ಥಕ್ಕಾಗಿ ಬದುಕುವದು
ಹಕ್ಕಿಯ ಪುಕ್ಕದಷ್ಟು ಹಗುರ
ಜನರುದ್ಧಾರಕ್ಕಾಗಿ ದುಡಿಯುವದು
ಹಿಮಾಲಯದಷ್ಟು ಕಠಿಣ-ಕಪಿವಾಣಿಯಂತೆ
ವಿಚಾರ ಆಚಾರದಂತೆ ಬದುಕಿ ಆದರ್ಶವಾದೆ.

■ ದೇವು ಟಿ ವಡ್ಡಿಗೇರೆ

ಕೊನೆಗೂ ಬಿಡುಗಡೆ ಪಡೆದ ಅರುಣಾ ಶಾನಭಾಗ್

• ಗೌರಿ ಲಂಕೇಶ್
editorlankesh@gmail.com

ಕಂಡಹಾಗೆ

ಅರುಣಾ ಶಾನಭಾಗ್ ಬಗ್ಗೆ ನಾನು ಮೊದಲು ಕೇಳಿದ್ದು ...ಮಾರು 1990ರಲ್ಲಿ. ಆಕೆಯ ಮೇಲಾದ ಅತ್ಯಾಚಾರ; ... ಸಾವೂ ಅಲ್ಲದ, ಇತ್ತ ಬದುಕೂ ಅಲ್ಲದ ಸ್ಥಿತಿಗೆ ...ಯನ್ನು ದೂಡಿದ ದಾಳಿಯ ಬಗ್ಗೆ ನನಗೆ ತಿಳಿಸಿದ್ದು ...ಕಿ ವಿರಾನಿ. ಆಗ ಪಿಂಕಿ 'ಸಂಡೆ' ಪತ್ರಿಕೆಯಲ್ಲಿ ನನ್ನ ...ಹೋದ್ಯೋಗಿ ಆಗಿದ್ದಳು. ಮೂಲತಃ ಮುಂಬೈನವಳಾದ ...ಕಿ ಆ ನಗರದಲ್ಲಿ ವರದಿಗಾರ್ತಿಯಾಗಿ ಕೆಲಸ ...ಡುತ್ತಿದ್ದಾಗ ಅರುಣಾಳ ಬಗ್ಗೆ ಹಲವಾರು ವರದಿಗಳನ್ನು ...ರೆದಿದ್ದರು ಕೂಡ.

...ಇದೇ ಪಿಂಕಿ ವಿರಾನಿ ಆನಂತರ ಆಕೆಯ ಬಗ್ಗೆ ಒಂದು ...ಸ್ತಕವನ್ನು ಬರೆದರಲ್ಲದೆ ಹಲವು ವರ್ಷಗಳ ಹಿಂದೆ ...ರುಣಾ ಶಾನಭಾಗ್‌ಳಿಗೆ ದಯಾಮರಣ ಕೊಡಬೇಕೆಂದು ...ಪ್ರೀಂಕೋರ್ಟ್ ಮುಂದೆ ಅರ್ಜಿ ಸಲ್ಲಿಸುವ ಮೂಲಕ ...ಕೆಯ ದಾರುಣ ಸ್ಥಿತಿಯ ಬಗ್ಗೆ ದೇಶದಾದ್ಯಂತ ಚರ್ಚೆ ...ಯುವುದಕ್ಕೂ ಕಾರಣೀಭೂತರಾಗಿದ್ದರು.

...ಎಲ್ಲರಿಗೂ ಗೊತ್ತಿರುವಂತೆ ಕನ್ನಡದ ಕುವರಿಯಾಗಿದ್ದ ...ರುಣಾ ಆಗಿನ್ನೂ 24ರ ತರುಣಿ. ಕೆಇಎಂ ಆಸ್ಪತ್ರೆಯಲ್ಲಿ ...ತ್ಸಾವಂತ ದಾದಿಯಾಗಿದ್ದ ಆಕೆ ಹಲವಾರು ಕನಸುಗಳನ್ನು ...ಹೊಂದಿದ್ದಳು. ಅದೇ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಒಬ್ಬರನ್ನು ...ಪ್ರೀತಿಸುತ್ತಿದ್ದ ಅರುಣಾ ಇನ್ನು ಹಲವು ತಿಂಗಳಲ್ಲಿ ...ಮನೆಯೇರುವ ಆಶೆ ಹೊಂದಿದ್ದರು.

...ಆದರೆ ಅದೇ ಆಸ್ಪತ್ರೆಯಲ್ಲಿ ದುಷ್ಟವ್ಯಕ್ತಿಯೊ...ಬ್ಬನಿದ್ದ. ವಾರ್ಡ್‌ಬಾಯ್ ಆಗಿದ್ದ ಆತನ ಹೆಸರು ...ಸೋಹನ್‌ಲಾಲ್ ವಾಲ್ಮೀಕಿ. ಆಸ್ಪತ್ರೆಯ ರೋಗಿಗಳಿಗೆ ...ಕೊಡುತ್ತಿದ್ದ ಆಹಾರವನ್ನು ಆತ ಕದಿಯುತ್ತಿದ್ದದ್ದು ...ಅರುಣಾಳ ಗಮನಕ್ಕೆ ಬಂದು ಆಕೆ ಅವನನ್ನು ...ತರಾಟೆಗೆ ತೆಗೆದುಕೊಂಡಿದ್ದಳು. ಮತ್ತೊಮ್ಮೆ ...ರೋಗಿಗಳ ಆಹಾರವನ್ನು ಕದ್ದರೆ ಆಸ್ಪತ್ರೆಯ ಅಧಿಕಾರಿ...ಗಳಿಗೆ ದೂರು ಕೊಡುವುದಾಗಿ ಎಚ್ಚರಿಸಿದ್ದಳು.


...ಅದು 1973ರ ನವೆಂಬರ್ 27ರ ರಾತ್ರಿ. ...ಹೊತ್ತಿನ ಕೆಲಸ ಮುಗಿಸಿ ಮನೆಗೆ ಹೊರಡಲು ...ಸಜ್ಜಾಗುತ್ತಿದ್ದ ಅರುಣಾ ತನ್ನ ಯೂನಿಫಾರಂ ...ಬದಲಾಯಿಸಲು ಆಸ್ಪತ್ರೆಯ ನೆಲಮಾಳಿಗೆಗೆ ...ಹೋದಳು. ಅಲ್ಲಿ ಆಕೆಗಾಗಿ ಸಂಚುಹಾಕಿ ಕೂತಿದ್ದ ...ವಾಲ್ಮೀಕಿ ದಾಳಿ ಮಾಡಿದ. ಆಗ ಅರುಣಾ ಅವರಿಗೆ ...ಮುಟ್ಟಾಗಿದ್ದರಿಂದ ಆತ ಅವರ ಮೇಲೆ ಅತ್ಯಾಚಾರ ಎಸಗುವ ...ಬದಲು ಗುದ ಮೈಥುನ ನಡೆಸಿದ್ದ. ಆಮೇಲೆ ತನ್ನ ಕೃತ್ಯ ...ಯಾರಿಗೂ ಗೊತ್ತಾಗಬಾರದು ಎಂದು ನಾಯಿಗಳನ್ನು ...ಕಟ್ಟಿಹಾಕುವ ಚೈನ್ ಬಳಸಿ ಅರುಣಾರನ್ನು ಕೊಲ್ಲುವ ...ಪ್ರಯತ್ನ ಮಾಡಿದ್ದ. ಆಕೆ ಜ್ಞಾನ ತಪ್ಪಿದಾಗ ಆಕೆ ಸತ್ತಿದ್ದಾಳೆಂದು ...ಭಾವಿಸಿದ ವಾಲ್ಮೀಕಿ ಆಕೆಯ ಬಳಿ ಇದ್ದ ವಾಚ್ ಮತ್ತು ...ಹಣವನ್ನೆಲ್ಲ ದೋಚಿ ಅಲ್ಲಿಂದ ಪರಾರಿಯಾಗಿದ್ದ.

...ಆದರೆ ಅರುಣಾ ಸತ್ತಿರಲಿಲ್ಲ, ಬದಲಾಗಿ ಜೀವಂತ ...ಶವವಾಗಿದ್ದಳು. ಕತ್ತನ್ನು ಚೈನ್ ಹಾಕಿ ಹಿಸುಕಿದ್ದರಿಂದ ...ಆಕೆಯ ಮೆದುಳಿಗೆ ಆಮ್ಲಜನಕ ಪೂರೈಕೆ ಆಗದೆ ಮೆದುಳಿಗೆ



ಅರುಣಾ ದಾಳಿಯ ಮುನ್ನ

ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿತ್ತು. ಅರುಣಾ ಮೇಲೆ ಇಂತಹ ಬರ್ಬರ ದಾಳಿಯಾದರೂ ವಾಲ್ಮೀಕಿ ವಿರುದ್ಧ ಅತ್ಯಾಚಾರದ ಆರೋಪವನ್ನು ಹೊರಿಸಿರಲಿಲ್ಲ. ಯಾಕೆಂದರೆ ಆಗ ಆಕೆಯನ್ನು ಪ್ರೀತಿಸುತ್ತಿದ್ದ ವೈದ್ಯ ಮಿತ್ರ ಆಕೆ ಮುಂದೊಂದು ದಿನ ಚೇತರಿಸಿಕೊಳ್ಳಬಹುದು ಎಂದೂ, ಆಕೆಯ ಮೇಲಾದ ಅತ್ಯಾಚಾರ ಬಹಿರಂಗಗೊಂಡರೆ ಆಕೆಗೆ



ಅರುಣಾ ಸಾಯುವ ಮುನ್ನ


ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಘಾಸಿ ಆಗಬಹುದು ಎಂದೂ ಹೆದರಿ ವಾಲ್ಮೀಕಿ ವಿರುದ್ಧ ಬರೀ ದಾಳಿ ಮತ್ತು ದರೋಡೆ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಆ ಎರಡೂ ಆರೋಪಗಳು ನ್ಯಾಯಾಲಯದ ಮುಂದೆ ಸಾಬೀತಾಗಿ ವಾಲ್ಮೀಕಿಗೆ ಏಳು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ನೀಡಲಾಗಿತ್ತು. ಅಂದರೆ ಸುಮಾರು 1980ರಲ್ಲೇ ಆತ ಬಂಧಮುಕ್ತನಾದ. ಆದರೆ ಆತನಿಂದಾಗಿ ತನ್ನ ದೇಹದಲ್ಲಿಯೇ ಬಂಧಿತಳಾಗಿದ್ದ ಅಮಾಯಕಿ ಅರುಣಾ ಮಾತ್ರ 42 ವರ್ಷಗಳ ಕಾಲ ಯಾತನೆಯನ್ನು ಅನುಭವಿಸಿ ಮೂರು ದಿನಗಳ ಹಿಂದೆ ಕೊನೆಗೂ ಬಿಡುಗಡೆ ಹೊಂದಿದ್ದಾರೆ. ಇದರ ಅರ್ಥ ಇಷ್ಟೇ: ಅತ್ಯಾಚಾರಿಗೆ ಕೇವಲ ಏಳು ವರ್ಷ ಶಿಕ್ಷೆ, ಅತ್ಯಾಚಾರಕ್ಕೆ ಬಲಿಯಾದ ಮಹಿಳೆಗೆ 42 ವರ್ಷಗಳ ಬಂಧನ. ಇದಕ್ಕೆ ಕಾರಣ ಅತ್ಯಾಚಾರಕ್ಕೆ ಬಲಿಯಾದವರನ್ನೇ ನಮ್ಮ ಸಮಾಜ ಆರೋಪಿಗಳಂತೆ ಪರಿಭಾವಿಸುವುದು ಎಂಬುದಂತೂ ಸ್ಪಷ್ಟ.

ಕಳೆದ ನಾಲ್ಕು ದಶಕಗಳಲ್ಲಿ ಅರುಣಾ ಅವರಿಗೆ ತಾನು ಯಾರು? ಎಲ್ಲಿದ್ದೇನೆ? ತನಗೆ ಏನಾಗಿದೆ? ಎಂಬುದ್ಯಾವುದರ ಪರಿವೆಯೇ ಇಲ್ಲದಿದ್ದರೂ ಅವರ ಸುತ್ತ ಹಲವಾರು ಸಂಗತಿಗಳು ಸಂಭವಿಸಿವೆ. ಮೊದಮೊದಲು ಆಕೆ ಚೇತರಿಸಿಕೊಳ್ಳುತ್ತಾರೆ ಎಂದು ಆಶಿಸಿದ್ದ ವೈದ್ಯಮಿತ್ರನಿಗೆ ಕಾಲ ಉರುಳಿದಂತೆ ಆಕೆ ಎಂದೆಂದಿಗೂ ಚೇತರಿಸಿಕೊಳ್ಳುವುದಿಲ್ಲ ವೆಂದು ಮನದಟ್ಟಾಯಿತು. ಆತನಾದರೂ ಏನು ಮಾಡಿಯಾನು? ಹಲವು ವರ್ಷಗಳ ನಂತರ ಆತ ಬೇರಾಕೆಯನ್ನು ಮದುವೆಯಾಗಿ ವಿದೇಶಕ್ಕೆ ಹಾರಿಹೋದ. ಕೆಇಎಂ ಆಸ್ಪತ್ರೆಯ ವೈದ್ಯರಿಗೆ ತಾವು ಏನೇ ಚಿಕಿತ್ಸೆ ಕೊಟ್ಟರೂ ಅರುಣಾಳ ಸ್ಥಿತಿಯನ್ನು ಉತ್ತಮ ಮಾಡಲಾಗುವುದಿಲ್ಲ ಎಂದೂ ಗೊತ್ತಾಯಿತು. ಆಗ ಅವರು ಅರುಣಾಳ ಅಕ್ಕ ಆಸ್ಪತ್ರೆಯ ವೆಚ್ಚಗಳನ್ನು ಭರಿಸಿ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಬೇಕೆಂದು ತಾಕೀತು ಮಾಡಲಾರಂಭಿಸಿದರು. ಅರಣಾಳ ಸಹೋದರಿಯಾದರೂ ಏನು ಮಾಡಿಯಾರು ಪಾಪ? ಮೊದಲೇ ಆಸ್ಪತ್ರೆಯ ವೆಚ್ಚವನ್ನು ಭರಿಸಲು ಹಣವಿಲ್ಲ; ಆಕೆಯನ್ನು ಮನೆಗೆ ಕರೆದುಕೊಂಡು ಹೋದರೆ ಆಕೆಯನ್ನು ಆ ಸ್ಥಿತಿಯಲ್ಲಿ ನೋಡಿಕೊಳ್ಳಲು ಸ್ಥಳವಾಗಲಿ, ಆರ್ಥಿಕ ಶಕ್ತಿಯಾಗಲಿ ಇಲ್ಲ. ಆ ಕಾರಣಕ್ಕೇ ಅರುಣಾಳ ಸಹೋದರಿ ಮತ್ತು ಇತರೆ ಸಂಬಂಧಿಕರೂ ಆಕೆಯಿಂದ ದೂರವಾದರು.

ಇನ್ನು ಅತ್ಯಾಚಾರಿ ವಾಲ್ಮೀಕಿ ಏನಾದ?

ದಾಳಿಯ ಮುನ್ನ ಅರುಣಾ ಹೇಗಿದ್ದಳು ಎನ್ನುವುದಕ್ಕೆ ಒಂದು ಫೋಟೋ ಇದೆ; ಸಾಯುವ ಮುನ್ನ ಹಲವು ತಿಂಗಳುಗಳ ಹಿಂದೆ ಆಕೆಯ ಸ್ಥಿತಿ ಹೇಗಿತ್ತು ಎಂಬುದಕ್ಕೂ ಫೋಟೋ/ ವೀಡಿಯೋಗಳಿವೆ. ವಿಚಿತ್ರವೆಂದರೆ ಈ ವಾಲ್ಮೀಕಿಯ ಒಂದೇ ಒಂದು ಫೋಟೋ ಎಲ್ಲೂ ಇಲ್ಲ. ಅಷ್ಟೇ ಅಲ್ಲ ಜೈಲಿನಿಂದ ಬಿಡುಗಡೆಯಾದ ನಂತರ ಆತ ಎಲ್ಲಿಗೆ ಹೋದ, ಏನಾದ ಎಂಬುದು ಯಾರಿಗೂ ಗೊತ್ತಿಲ್ಲ. ಹಲವರ ಪ್ರಕಾರ ಜೈಲಿನಿಂದ ಹೊರಬಿದ್ದ ನಂತರ ವಾಲ್ಮೀಕಿ ತನ್ನ ಹೆಸರನ್ನು ಬದಲಾಯಿಸಿಕೊಂಡು ತನ್ನ ಕುಟುಂಬ ದೊಂದಿಗೆ ದೆಹಲಿಗೆ ಹೋದ; ಅಲ್ಲಿ ಯಾವುದೋ ಆಸ್ಪತ್ರೆಯಲ್ಲಿ ಪುರುಷ ನರ್ಸ್ ಆಗಿ ಕೆಲಸವನ್ನೂ ಗಿಟ್ಟಿಸಿಕೊಂಡ. ಪ್ರಾಯಶಃ ಈಗ ಆತ ನಿವೃತ್ತನಾಗಿ ಆರಾಮವಾಗಿ ಮನೆಯಲ್ಲಿದ್ದಾನೆ. ಅರುಣಾಳ ಸಾವಿನ ನಂತರ ಈಗ -ದಾಳಿ ಮಾಡಿದ 42 ವರ್ಷಗಳ ನಂತರ -ಆತನ ವಿರುದ್ಧ 'ಕೊಲೆ' ಆರೋಪವನ್ನೂ ಹೊರಿಸಲು ಪೊಲೀಸರು ಸಜ್ಜಾಗುತ್ತಿದ್ದಾರೆ. ಆದರೆ ಅವನು ನೋಡಲು ಹೇಗಿದ್ದಾನೆ, ಎಲ್ಲಿ ವಾಸವಿದ್ದಾನೆ, ಅವನನ್ನು ಬಂಧಿಸುವುದು ಹೇಗೆ ಎಂಬ ಪ್ರಶ್ನೆಗಳಿಗೆ ಮಾತ್ರ ಯಾರಲ್ಲೂ ಉತ್ತರಗಳಿಲ್ಲ.

ಕೆಇಎಂ ಆಸ್ಪತ್ರೆಯ ದಾದಿಗಳು ನಾಲ್ಕು ದಶಕಗಳ ಕಾಲ ಅರುಣಾಳನ್ನು ಆರೈಕೆ ಮಾಡಿದರು ನಿಜ. ಆದರೆ ಅಷ್ಟೂ ವರ್ಷ ಆಕೆ ತನ್ನ ದೇಹದಲ್ಲಿ ಮಾತ್ರ ಬಂಧಿಯಾಗಿರಲಿಲ್ಲ, ಜೊತೆಗೆ ಆಸ್ಪತ್ರೆಯ ವಾರ್ಡ್ ನಂಬರ್ ನಾಲ್ಕಕ್ಕೆ ಹೊಂದಿಕೊಂಡಿರುವ ಪುಟ್ಟ ಕೊಠಡಿಯಲ್ಲೂ ಬಂಧಿಯಾಗಿದ್ದರು. ಅವರ ದೇಹದ ಮೇಲೆ ಸೂರ್ಯನ ಕಿರಣಗಳು ಅಷ್ಟೂ ವರ್ಷಗಳ ಕಾಲ



ಪಿಂಕಿ ವಿರಾನಿ

ಬೀಳಲೇ ಇಲ್ಲ. ಆಕೆಗೆ ತನ್ನ ದೇಹದ ಮೇಲೆ ಕಿಂಚಿತ್ತೂ ಹತೋಟಿ ಇರಲಿಲ್ಲ, ಕಣ್ಣುಗಳು ಸರಿಯಾಗಿ ಕಾಣಿಸುತ್ತಿರಲಿಲ್ಲ, ಕಿವಿ ಕೇಳಿಸುತ್ತಿರಲಿಲ್ಲ, ತನ್ನ ಸುತ್ತ ಏನಾಗುತ್ತಿದೆ ಎಂಬುದೂ ಗೊತ್ತಾಗುತ್ತಿರಲಿಲ್ಲ. ವರ್ಷಗಳು ಉರುಳಿದಂತೆ ಅರುಣಾಳ ದವಡೆಗಳು ಕೊಳೆತು ಹಲ್ಲುಗಳೆಲ್ಲ ಉದುರಿದ್ದವು. ದೇಹವು ಸೊರಗಿ ಬರೀ ಮೂಳೆ ಮತ್ತು ಚರ್ಮದಂತಾಗಿದ್ದಳು. ಕೀಲುಗಳು ವಿವಿಧ ದಿಕ್ಕುಗಳಲ್ಲಿ ತಿರುಗಿಕೊಂಡಿದ್ದವು. ಕೈಬೆರಳಿನ ಉಗುರುಗಳು ಬೆಳೆದು ಮುಷ್ಟಿಯಲ್ಲಿ ಚುಚ್ಚಿಕೊಂಡಿದ್ದವು. ಅರುಣಾಳನ್ನು ನೋಡಲು ಪಿಂಕಿ ಹೋದಾಗಲೆಲ್ಲ ಆಕೆಗೆ ಯಾವ ತರಹದ ಚಿಕಿತ್ಸೆ ನಿಡುತ್ತಿದ್ದೀರ ಎಂದೆಲ್ಲ ಪ್ರಶ್ನಿಸಿದಾಗ ಅದೇ ದಾದಿಯರು "ಬೇಕಿದ್ದರೆ ನೀವೇ ಆಕೆಯನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗಿ" ಎಂದು ದಬಾಯಿಸುತ್ತಿದ್ದರು.




ಆದರೂ ಪ್ರತಿ ಜೂನ್ 1ರಂದು ಆ ದಾದಿಗಳೆಲ್ಲರೂ ಮುಚ್ಚಿದ್ದ ಆಕೆಯ ಕೊಠಡಿಯ ಮುಂದೆ ಕೇಕ್ ಕಟ್ ಮಾಡಿ ಆಕೆಯ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು. ಇದನ್ನೆಲ್ಲ ಹತ್ತಿರದಿಂದ ಗಮನಿಸಿದ ಪಿಂಕಿ ವಿರಾನಿ "ಅರುಣಾಳಿಗೆ ತಾನು ಇಂತಹ ಪರಿಸ್ಥಿತಿಯಲ್ಲಿ ಇದ್ದೇನೆ ಎಂಬುದು ಗೊತ್ತಾದರೆ ಆಕೆ ಹೀಗೆ ಬದುಕಿರಲು ಇಚ್ಛಿಸುತ್ತಿದ್ದಳೆ?" ಎಂದು ಯೋಚಿಸಿದಳು. ಕೊನೆಗೆ ಅರುಣಾಳನ್ನು ಈ ನರಕಯಾತನೆಯಿಂದ ಬಿಡುಗಡೆ ಗೊಳಿಸಲು ಆಕೆಗೆ ದಯಾಮರಣ ನೀಡಬೇಕೆಂದು ನ್ಯಾಯಾಲಯ ಮೊರೆ ಹೋದಳು.


ಆಗ ದಾದಿಯರು ಪಿಂಕಿ ವಿರುದ್ಧ ತಿರುಗಿ ಬಿದ್ದರು. ಹಣದ ಲಾಭಕ್ಕಾಗಿ ಪಿಂಕಿ ಈ ಅರ್ಜಿ ಹಾಕಿದ್ದಾರೆಂದು ವಾದಿಸಿದರು. (ಅರುಣಾಳ ಸಾವಿನಿಂದ ಪಿಂಕಿಗೆ ಯಾವ ರೀತಿಯಲ್ಲೂ ಆರ್ಥಿಕ ಲಾಭ ಆಗುತ್ತಿರಲಿಲ್ಲ ಎಂಬುದು ಬೇರೆ ಮಾತು). ಸುಪ್ರೀಂಕೋರ್ಟ್ ಮುಂದೆ "ಅರುಣಾಳಿಗೆ ಬದುಕಿರುವ ಹಕ್ಕಿದೆ. ಆಕೆ ಸಹಜವಾಗಿ ಸಾಯುವವರೆಗೂ ನಾವೇ ಆಕೆಯನ್ನು ನೋಡಿಕೊಳ್ಳುತ್ತೇವೆ" ಎಂದು ಮನವಿ ಸಲ್ಲಿಸಿದರು. ಎಲ್ಲರ ವಾದಗಳನ್ನು ಆಲಿಸಿದ ನ್ಯಾಯಾಲಯ ಪಿಂಕಿಯ ಅರ್ಜಿಯನ್ನು ವಜಾಗೊಳಿಸಿತಾದರೂ ಒಂದು ಐತಿಹಾಸಿಕ ತೀರ್ಪನ್ನು ನೀಡಿತು. ಅದೇನೆಂದರೆ ವ್ಯಕ್ತಿಯೊಬ್ಬರು ಚೇತರಿಸಿಕೊಳ್ಳುವ ಅಥವಾ ಚಿಕಿತ್ಸೆ ಇಲ್ಲದೆ ಬದುಕುವ ಸಾಧ್ಯತೆ ಇಲ್ಲದಿರುವಾಗ ಅವರ ಕುಟುಂಬದ ಸದಸ್ಯರು ನ್ಯಾಯಾಲಯದಿಂದ ಅನುಮತಿ ಪಡೆದ ನಂತರ ವ್ಯಕ್ತಿಗೆ ಆಹಾರವನ್ನು ನಿಧಾನವಾಗಿ ಕಡಿತಗೊಳಿಸುತ್ತ (ಸುಮಾರು ಹತ್ತು ಹದಿನೈದು ದಿನಗಳ ಕಾಲ), ಅವರು ಅನುಭವಿಸುವ ದೈಹಿಕ ನೋವನ್ನು ಉಪಶಮನ ಮಾಡಲು ಮಾತ್ರ ಔಷಧಿಯನ್ನು ಕೊಡುತ್ತಾ ಅವರು ಸಹಜ ಸಾವನ್ನು ಅಪ್ಪುವಂತೆ ನೋಡಿಕೊಳ್ಳುವುದು.

ಪಿಂಕಿಯಿಂದಾಗಿ ನಾಲ್ಕು ವರ್ಷಗಳ ಹಿಂದೆಯೇ ಅರುಣಾಳಿಗೆ ಇಂತಹದ್ದೊಂದು 'ಮುಕ್ತಿಯ ಭಾಗ್ಯ' ಸಿಕ್ಕಿತ್ತಾದರೂ ಆದು ಜಾರಿಯಾಗಿರಲಿಲ್ಲ. ಯಾಕೆಂದರೆ ಆಕೆಯ ಕುಟುಂಬದ ಸದಸ್ಯರು ಯಾರೂ ಆಕೆಯ ಹತ್ತಿರ ಸುಳಿಯಲೂ ಇಲ್ಲ, ಆಕೆಗೆ ಸಹಜ ಸಾವು ಸಿಗುವಂತಾಗಲಿ ಎಂದು ನ್ಯಾಯಾಲಯಕ್ಕೆ ಅರ್ಜಿಯನ್ನೂ ಸಲ್ಲಿಸಲಿಲ್ಲ. ನಾಲ್ಕು ದಶಕಗಳಿಂದ ಆಕೆಯನ್ನು ನೋಡಿಕೊಳ್ಳುತ್ತಿದ್ದ ಆಸ್ಪತ್ರೆಯ ಸಿಬ್ಬಂದಿಯೇ ಆಕೆಯ ಮುಕ್ತಿಗೆ ಅಡ್ಡಗಾಲು ಹಾಕಿದ್ದರು. ಪರಿಣಾಮವಾಗಿ ಅರುಣಾ ಅಗತ್ಯಕ್ಕಿಂತ ಇನ್ನೂ ನಾಲ್ಕು ವರ್ಷಗಳ ಕಾಲ ಯಾತನೆ ಅನುಭವಿಸುವಂತಾಯಿತು.

ನಾಲ್ಕು ದಶಕಗಳ ಕಾಲ ಜೀವಂತ ಶವದಂತಿದ್ದ ಅರುಣಾ ಶಾನಭಾಗ್ ಅನುಭವಿಸಿದ ಯಾತನೆಯನ್ನು ಯಾರೂ ಅನುಭವಿಸಕೂಡದು. ಆ ಕಾರಣಕ್ಕಾದರೂ ನಮ್ಮ ದೇಶದಲ್ಲಿ - ಸೂಕ್ತ ಎಚ್ಚರಗಳ ನಡುವೆ - ನ್ಯಾಯಾಲಯ ಅನುಮತಿ ನೀಡಿರುವ 'ಪ್ಯಾಸಿವ್ ಯುಥನೇಸಿಯಾ' ಜಾರಿಗೆ ಬರುವುದು ಅತ್ಯಗತ್ಯವಾಗಿದೆ. ■








ದಾದಿಯರು

ಪಂಚಾಯ್ತಿ ಚುನಾವಣೆ
ಬರಲಿದೆ ಮಹಿಳಾ ರಾಜ್ಯ!



ಹಿಂದೆ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಹುಟ್ಟು ಹಾಕಿದ ಸ್ತ್ರೀಶಕ್ತಿ ಗುಂಪುಗಳ ಪರಿಕಲ್ಪನೆಯನ್ನು ಆ ಕಾಲಕ್ಕೆ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಕೂಲಿನಾಲಿಯ ಹೆಂಗಸೊಬ್ಬಳು ಹತ್ತೋ ಇಪ್ಪತ್ತೋ ರೂಪಾಯಿಯನ್ನು ಕೂಡಿಟ್ಟು ತನ್ನದೇ ಗುಂಪಿನ ಮಹಿಳೆಯರೊಂದಿಗೆ ಸಾಲ ಕೊಟ್ಟು ಪಡೆಯುವ ಮೈಕ್ರೋ ಫೈನಾನ್ಸಿಂಗ್ ಪರಿಕಲ್ಪನೆಯೆಂಬುದು ಕಾಲಕ್ರಮೇಣ ಹಳ್ಳಿಗಾಡಿನ ಚಿತ್ರಣವನ್ನೇ ಬದಲಿಸಿತು.


ಸ್ತ್ರೀಶಕ್ತಿ ಗುಂಪುಗಳು ಬರುಬರುತ್ತಾ ರಾಜಕೀಯದ ಆಧಾರಬಿಂದುಗಳಾದವು. ಓಟಿಗಾಗಿ ಗಂಡಸರಿಗೆ ಸಾರಾಯಿ ಹೆಂಡ ಕೊಡ್ತೀರಂತೆ, ನಾವು ಹೆಂಗಸರು ನಮಗಿಷ್ಟು ಕೊಟ್ಟರೇನೇ ಓಟು ಹಾಕೋದು...! ಎಂದು ಪಟ್ಟಿಗೆ ಬಿದ್ದ ಹೆಂಗಸರ ಪಡೆಯನ್ನೂ ರಾಜಕಾರಣಿಗಳು ಸಂಭಾಳಿಸಬೇಕಾಯಿತು. ಕೆಲವೆಡೆ ಸ್ತ್ರೀಶಕ್ತಿ ಸಂಘಟನೆಗಳೇ ಅಲ್ಲಿನ ಪಂಚಾಯ್ತಿ, ಜಿಲ್ಲಾ ಪಂಚಾಯ್ತಿಗಳನ್ನು ನಿರ್ಧರಿಸುತ್ತಿದ್ದವು. ಅತೀ ಕಮ್ಮಿ ಬಡ್ಡಿಗೆ ಸಿಗುವ ಬ್ಯಾಂಕ್ ಸಾಲದಿಂದಾಗಿ ಹಳ್ಳಿಯ ಕೂಲಿ ಹೆಂಗಸರನೇಕರ ದಿಕ್ಕೇ ಬದಲಾಯಿತು. ಕೆಲವೆಡೆ ಸಾಲದ ದುರುಪಯೋಗವಾಗಿರಬಹುದು. ಸ್ತ್ರೀಶಕ್ತಿ ಹೆಸರಲ್ಲಿ ವಂಚಕರು ಹುಟ್ಟಿಕೊಂಡಿರಬಹುದು. ಆದರೆ ಒಟ್ಟಾರೆ ಪರಿಣಾಮದಲ್ಲಿ ಕನಿಷ್ಠ ಮಟ್ಟದ ಪರಿವರ್ತನೆಗಳಂತೂ ಅಗೋಚರವಾಗಿಯಾದರೂ ಸಂಭವಿಸಿದವು.

ಈಗ ಸಿದ್ದು ಕಾಲ. ಮತ್ತೆ ಪಂಚಾಯ್ತಿ ಚುನಾವಣೆಯತ್ತ ಕರ್ನಾಟಕ ವಾಲತೊಡಗಿದೆ. ಹಳ್ಳಿಗಳ ಮಟ್ಟಕ್ಕೆ ಪಕ್ಷ ರಾಜಕಾರಣ, ಪಾರ್ಟಿ ಚಿಹ್ನೆಗಳನ್ನು ಕೊಂಡೊಯ್ಯುವ ಮಟ್ಟಕ್ಕಿನ್ನೂ ನಮ್ಮ ರಾಜಕಾರಣಿಗಳು ಇಳಿದಿಲ್ಲ, ಆ ಮಟ್ಟಿಗೆ ನಮ್ಮ ರಾಜಕಾರಣಿಗಳು ಹಳ್ಳಿಗಳ ಮೇಲೆ ದಯೆ ತೋರಿಸಿದ್ದಾರೆ. ಈ ತಿಂಗಳ ಅಂತ್ಯದ ಹೊತ್ತಿಗೆ ರಾಜ್ಯದ 15 ಜಿಲ್ಲೆಗಳ 3156 ಗ್ರಾಮ ಪಂಚಾಯ್ತಿಗಳ 48,621 ಸ್ಥಾನಗಳಿಗೆ ಚುನಾವಣೆ ನಿಗದಿಗೊಂಡಿದೆ. ಅದು ಮೊದಲ ಹಂತದ್ದು. ಉಡುಪಿ, ಚಿಕ್ಕಮಗಳೂರು, ಕೊಡಗು, ಮಂಡ್ಯ, ಮೈಸೂರು, ಧಾರವಾಡ, ಗದಗ ಮತ್ತು ಉತ್ತರ ಕನ್ನಡದ ಎಷ್ಟೋ ಪಂಚಾಯ್ತಿಗಳಲ್ಲಿ ಇನ್ನೂ ನಾಮಪತ್ರವನ್ನೇ ಸಲ್ಲಿಸಿರಲಿಲ್ಲ.

ಹಳ್ಳಿಯ ಚಿತ್ರಣ ಬದಲು

ಮೇ 18 ಸೋಮವಾರವೇ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದರೂ ಚಿಕ್ಕಮಗಳೂರಿನ 2234 ಸ್ಥಾನಗಳ ಪೈಕಿ 164ಕ್ಕೆ ಯಾರೊಬ್ಬರೂ ನಾಮಪತ್ರ ಸಲ್ಲಿಸಿರಲಿಲ್ಲ. ಉಡುಪಿಯಲ್ಲಿ ಒಟ್ಟು 155 ಗ್ರಾಮಗಳ 2398 ಸ್ಥಾನಗಳಲ್ಲಿ 283 ಸ್ಥಾನಗಳಿಗೆ ಅಭ್ಯರ್ಥಿಗಳೇ ಇಲ್ಲ. ಮಂಡ್ಯದಂಥ ರಾಜಕೀಯ ಜಿದ್ದಾಜಿದ್ದಿಯ ಜಿಲ್ಲೆಯಲ್ಲಿ ಒಟ್ಟು 230 ಗ್ರಾಮಗಳ 3826 ಸ್ಥಾನಗಳಿದ್ದರೂ 941 ಸ್ಥಾನಗಳಿಗೆ ನಾಮಪತ್ರ ಸಲ್ಲಿಸುವವರು ದಿಕ್ಕಿಲ್ಲ. ಮೈಸೂರಿನಂಥ ಸುಶಿಕ್ಷಿತರ ತವರನ್ನೇ ತೆಗೆದುಕೊಂಡರೂ ಅಲ್ಲಿನ ಒಟ್ಟು 266 ಹಳ್ಳಿಗಳ 4744 ಸ್ಥಾನಗಳಿದ್ದರೂ 419 ಸ್ಥಾನಗಳಿಗಿನ್ನೂ ಯಾರೊಬ್ಬರೂ ನಾಮಪತ್ರ ಸಲ್ಲಿಸಿಲ್ಲ. ಉತ್ತರ ಕನ್ನಡವೊಂದರಲ್ಲೇ 520 ಸ್ಥಾನಗಳಿಗೆ ನಾಮಪತ್ರಕ್ಕೆ ಅಭ್ಯರ್ಥಿಗಳ ದಿಕ್ಕಿರಲಿಲ್ಲ!

ಕೊಡಗು, ಗದಗದಂಥ ಸಣ್ಣಪುಟ್ಟ ಜಿಲ್ಲೆಗಳಲ್ಲೂ ಇದೇ ದುರ್ಗತಿ.



ಪರಾರಿಯಾದ ಬಬಲೇಶ್ವರದ ಸ್ವಾಮಿ

ಇದು ಮೊದಲ ಹಂತದ ಪಂಚಾಯ್ತಿ ಫಜೀತಿಯಾದರೆ ಜೂನ್ 2ರ ಹೊತ್ತಿಗೆ ಎರಡನೇ ಹಂತದ ಹೊತ್ತಿಗಿದು ರಂಪರಾಮಾಯಣದ ಘಟ್ಟ ಮುಟ್ಟುವುದು ಶತಸ್ಸಿದ್ಧ. ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನ ಜೀವಾಳವಾದ ಹಳ್ಳಿಗಳ ಆರ್ಥಿಕತೆ, ಅಭಿವೃದ್ಧಿ, ಆರೋಗ್ಯ ಮತ್ತು ಪರಿಸರದ ಸ್ಥಿತಿಗತಿಗಳೆಲ್ಲವನ್ನೂ ಪಂಚಾಯ್ತಿ ಚುನಾವಣೆಯೇ ನಿರ್ಧರಿಸಲಿದೆಯೆಂಬ ಭ್ರಮೆ ಯಾರಿಗೂ ಇಲ್ಲ ನಿಜ. ಹಾಗಂತ ಎಲೆಕ್ಷನ್ನನ್ನು ತಳ್ಳಿಹಾಕುವಂತಿಲ್ಲ. ಗ್ರಾಮ ಸ್ವರಾಜ್ಯದ ಗಾಂಧಿ ಕನಸಿಗೊಂದು ಅರ್ಥವಂತೂ ಇದ್ದೇ ಇದೆ. ಆದರೆ ಕರ್ನಾಟಕದ ಮೂಲೆಮೂಲೆಗಳಿಂದ ಪಂಚಾಯ್ತಿ ಚುನಾವಣೆ ಕುರಿತಂತೆ ಬರುತ್ತಿರುವ ಸುದ್ದಿಗಳಾದರೂ ಎಂಥಾದ್ದು?

ಉತ್ತರಕನ್ನಡ ಜಿಲ್ಲೆಯ ಅನೇಕ ಪಂಚಾಯ್ತಿ ಅಭ್ಯರ್ಥಿಗಳು ಗೆಲುವಿಗಾಗಿ ವಾಮಾಚಾರದ ಮೊರೆ ಹೊಕ್ಕಿದ್ದಾರಂತೆ. ಮಿಕ್ಕಂತೆ ಬಹುತೇಕರು ಗೆಲುವಿಗಾಗಿ ಕಪಟ ಜ್ಯೋತಿಷಿಗಳನ್ನು ಅವಲಂಬಿಸಿದ್ದಾರೆ. ಬಿಜಾಪುರದ ಬಬಲೇಶ್ವರದಲ್ಲಿ ತಮ್ಮೂರನ್ನು ಪಟ್ಟಣ ಪಂಚಾಯ್ತಿಗೆ ಸೇರಿಸಲಿಲ್ಲ ಎಂದು ರೊಚ್ಚಿಗೆದ್ದ ಜನ ಸ್ವಾಮೀಜಿಯನ್ನು ಮುಂದಿಟ್ಟುಕೊಂಡು ಚುನಾವಣೆಗೆ ಬಹಿಷ್ಕಾರ ಹಾಕಿದ ತಪ್ಪಿಗೆ ಈಗ ಮಠದ ಸ್ವಾಮಿಯೇ ನಾಮಪತ್ರ ಸಲ್ಲಿಸಿದವರ ವಿರುದ್ಧ ಮುನಿಸಿಕೊಂಡು ಮಠ ಬಿಟ್ಟೇ ಪರಾರಿಯಾಗಿದ್ದಾರೆ. ಮದುವೆ, ಮುಂಜಿ, ಹಬ್ಬ ತಿಥಿ ಯಾವುದಕ್ಕೂ ಬಿಡದೆ ಅಭ್ಯರ್ಥಿಗಳು ಹಾಜರಾಗುತ್ತಿದ್ದಾರೆ. ಚುನಾವಣೆ ಮುಗಿಯುವತನಕ ಬಾಡೂಟ, ಹಣ, ಹೆಂಡಕ್ಕೇನೂ ಕೊರತೆಯಿಲ್ಲ. ಕೆಲವೆಡೆ ಓಟಿಗಿತೆಷ್ಟೆಂದು ದುಡ್ಡಿನ ಬಟವಾಡೆಯೂ ನಡೆದಿದೆ. ಸೀರೆ, ಕುರಿ ಕೊಟ್ಟೂ ಓಟಿಗೆ ನಿಂತವರುಂಟು. ಆದರೆ ಈ ಬಾರಿಯ ಪಂಚಾಯ್ತಿ ಚುನಾವಣೆಯ ವಿಕಟ ವಿಶೇಷವೇ ಬೇರೆಯಿದೆ.

ಹರಾಜು ಹಾವಳಿ!

ಅದು ಪಂಚಾಯ್ತಿ ಮೆಂಬರ್‌ಗಿರಿಯ ಬಹಿರಂಗ ಹರಾಜು!


ಮೈಸೂರು ತಾಲ್ಲೂಕಿನ ಡಿ. ಸಾಲುಂಡಿ ಗ್ರಾಮವಿರುವುದು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ, ಅಲ್ಲಿನ ಪಂಚಾಯ್ತಿ ಸದಸ್ಯಗಿರಿಯೆಂದರೆ ಹೆಚ್ಚೂಕಮ್ಮಿ ರಿಯಲ್ ಎಸ್ಟೇಟ್ ಪಾಳೇಗಾರರಿದ್ದಂತೆಯೆ. ಇದನ್ನು ಲೆಕ್ಕ ಹಾಕಿಯೇ ಸಾಲುಂಡಿಯ ಪ್ರಮುಖರೆಲ್ಲ ಸೇರಿಕೊಂಡು ಆ ಊರಿನ ಎಂಟೂ ಸ್ಥಾನಗಳನ್ನು ಬಹಿರಂಗವಾಗಿ ಹರಾಜಿಗಿಟ್ಟಿದ್ದಾರೆ. 'ಯಾರು ತಲಾ ಐದು ಲಕ್ಷದಂತೆ ಕೊಡುತ್ತಾರೋ ಅವರೇ ಪಂಚಾಯ್ತಿ ಮೆಂಬರ್. ಅಂದರೆ 8 ಸ್ಥಾನಗಳಿಂದ ಬರೋಬ್ಬರಿ 40 ಲಕ್ಷ ರೂಪಾಯಿಗಳು.

ಊರಿನಲ್ಲಿ ಆಸ್ಪತ್ರೆಗೋ, ಶಾಲೆಗೋ, ರಸ್ತೆಗೋ, ಮೋರಿಗೋ, ಕೆರೆಗೋ, ದನಕರುಗಳಿಗೋ ಈ ದುಡ್ಡು ಮೀಸಲಿಟ್ಟಿದ್ದರೆ ಆ ಮಾತು ಬೇರೆ. ಆದರೆ ಈ ಪಾಟ ದುಡ್ಡು ಹೋಗುವುದು ಆ ಊರಿನ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ! 5 ಲಕ್ಷ ಕೊಟ್ಟು ಹುದ್ದೆ ಖರೀದಿಸಿದವನು ಊರಿನ ಕೆರೆಭೂಮಿ, ಗೋಮಾಳ ನುಂಗದೇ ಇರುತ್ತಾನಾ? ಮೋರಿ ದುಡ್ಡು, ರಸ್ತೆ ಟಾರಿನ ದುಡ್ಡು ಹೊಡೆದು ತಾನೇ ಹಾಕಿದ ಬಂಡವಾಳ ದುಡಿದುಕೊಳ್ಳಬೇಕು? ಊರಿನ ಜನರ ಆರೋಗ್ಯ, ಅನ್ನಕ್ಕೆ ಕನ್ನ ಹಾಕಲು ಬಿಟ್ಟವರು ದೇವರ ಗುಡಿ ಕಟ್ಟಿಸಿ ಹೋಮಹವನದಲ್ಲಿ ಮುಕ್ತಿ ಕಾಣಹೊರಟಿದ್ದಾರೆ!

ಊರನ್ನು ನಾಶ ಮಾಡಿ ದೇವರೆದುರು ಕೈಜೋಡಿಸ ಹೊರಟ ಸಾಲುಂಡಿ ಗ್ರಾಮಸ್ಥರ ಆತ್ಮಘಾತುಕತನಕ್ಕೆ ಯಾವ ದೇವರು ತಾನೇ ಏನು ಮಾಡಲು ಸಾಧ್ಯ? ಇದು ಕೇವಲ ಕರ್ನಾಟಕದ ಒಂದು ಹಳ್ಳಿಯ ದುರಂತವಷ್ಟೇ ಅಲ್ಲ. ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮಾದೂರು ಪಂಚಾಯ್ತಿ ವ್ಯಾಪ್ತಿಯ ಉಪ್ಪಾರಗಟ್ಟ ಗ್ರಾಮದ ಶಂಕರಲಿಂಗೇಶ್ವರ ದೇವಸ್ಥಾನಕ್ಕೆಂದು ನಾಲ್ಕು ಸದಸ್ಯತ್ವವನ್ನು ಹರಾಜಿಗಿಟ್ಟಿದ್ದಾರೆ. 34 ಮಂದಿ ಆಕಾಂಕ್ಷಿಗಳ ಪೈಕಿ ಹರಾಜಿಗಿಳಿದ ಪ್ರತಿಯೊಬ್ಬರು ತಲಾ 500 ರೂ.ಗಳನ್ನು ಕಟ್ಟಿ ಹರಾಜು ಕೂಗುವ ಅರ್ಹತೆ ಗಿಟ್ಟಿಸಿಕೊಳ್ಳತಕ್ಕದ್ದು. ಈ ರೀತಿ ಉಪ್ಪಾರಗಟ್ಟದ ನಾಲ್ಕು ಸ್ಥಾನಗಳನ್ನು ಬಿಕರಿಗಿಟ್ಟು ಶಂಕರಲಿಂಗೇಶ್ವರ ದೇವಸ್ಥಾನದ ಹೆಸರಲ್ಲಿ ಸಂಗ್ರಹಗೊಂಡ ಹರಾಜಿನ ಮೊತ್ತ 17 ಲಕ್ಷ ರೂ.ಗಳು!

ಒಂದಕ್ಕೆ ಐದು ಲಕ್ಷ!

ತಿಪಟೂರು ತಾಲ್ಲೂಕು ಮಸವನಘಟ್ಟ ಪಂಚಾಯ್ತಿ ವ್ಯಾಪ್ತಿಯ ವೆಂಕಟಾಪುರ ಮತ್ತು ರಾಯಶೆಟ್ಟಿ ಹಳ್ಳಿಯ



ಎರಡು ಸ್ಥಾನಗಳನ್ನು ಹರಾಜು ಕ... ದೊರೆಗಳು ಜಮೆಯಾಗುತ್ತಿದ್ದ ಸು... ಪೊಲೀಸರು ದಾಳಿ ನಡೆಸಿದ್ದಾರೆ. ಪೊ... ತಡ ಹರಾಜಿಗೆ ಸೇರಿದವರೆಲ್ಲ ಪೇರಿ ... ಒಳಗಿಂದೊಳಗೇ ಹರಾಜು ಮುಗಿಸಿ... ಸ್ಥಾನವೊಂದಕ್ಕೆ ಎರಡೂವರೆ ಲಕ್ಷ... ಲಕ್ಷ ಕಲೆ ಹಾಕಿದ್ದಾರೆ. ಹರಾಜಿನ ಐದ... ಗುಡಿಗೇ ಮೀಸಲಂತೆ.

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿ... ಒಂದು ಸ್ಥಾನವನ್ನು ಮೂರು ಲಕ್ಷಕ್ಕೆ... ಹರಾಜು ಹಾಕಿದ್ದಾಗಿದೆ. ಅದೇ ಕುಷ್ಟಗಿ... ಕನಿಷ್ಠ ಒಂದು ಲಕ್ಷಕ್ಕಿಂತ ಕಮ್ಮಿ ... ಕೂಗಿದವರಿಗೆಂದು ಮೀಸಲಿಡಲಾಗಿದ... ದೇವಾಲಯದ ಅಭಿವೃದ್ಧಿಯ ಹೆಸರಲ್ಲಿ... ಐದು ಲಕ್ಷಕ್ಕೆ ಮಾರಿಕೊಂಡಿದ್ದರು... ರೇಟುಗಿಟ್ಟಿತೋ ದೇವರಿಗೂ ಗೊ... ಕಕ್ಕ ಬೇವಿನಹಳ್ಳಿ ಪಂಚಾಯ್ತಿಯ ... ದೇವರ ಹೆಸರಲ್ಲಿ ಹರಾಜು ಮಾಡಿ ... ಪಕ್ಕದ್ದೇ ಅಮರಾಪುರ. ಇಲ್ಲಿನ ಅ... ಮೂರು ಮಹಿಳಾ ಸ್ಥಾನಗಳನ್ನು ತಲಾ... ಮತ್ತು ಪುರುಷ ಸ್ಥಾನಕ್ಕೆ ... ನಿಗದಿಗೊಳಿಸಲಾಯಿತು. ಈ ಪೈಕಿ ... ಸ್ಥಾನದ ಹರಾಜಿನಿಂದ ಬಂದ 2 ... ದೇವಾಲಯದ ಅಭಿವೃದ್ಧಿಗೆ ಬಳಸಿ... ಜನರಿಂದ ಕಿತ್ತ ಎಂಟೂವರೆ ಲಕ್ಷವನ್ನು... ಉದ್ಧಾರಕ್ಕೆಂದು ಕೊಟ್ಟಿದ್ದಾರಂತೆ!


ಆಳಂದ ತಾಲ್ಲೂಕು ಅಲ್ಲಾಪುರದ... ಪರಿಶಿಷ್ಟ ಸ್ಥಾನವನ್ನು ಒಂದೂವರೆ ... ಮೆಂಬರ್‌ಗಿರಿಯನ್ನು 2.75 ಲಕ್ಷಕ... ಮಲ್ಲಿಕಾರ್ಜುನ ದೇಗುಲದ ... ಸಮರ್ಪಿಸಲಾಗಿದೆ. ಇದು ದೇವರು, ದ... ಹೆಸರಲ್ಲಿ ನಡೆಯುತ್ತಿರುವ ಪಂಚಾಯ್ತಿ... ಹರಾಜಿನ ಕೆಲ ಉದಾಹರಣೆಗಳಷ್ಟೆ... ದೇವಸ್ಥಾನಗಳ ಉದ್ಧಾರದ ನೆಪದಲ್ಲಿ ಪ... ರಾಜಾರೋಷವಾಗಿ ಮಾರಿಕೊಳ್ಳುತ್ತಿರು... ಕಪಿಮುಷ್ಟಿಯಿಂದ ನಾಡಿನ ಗ್ರಾಮಗಳ...

ರಮೇಶ್‌ಕುಮಾರ್ ...

ಹಳ್ಳಿಯ ಪಾಳೇಗಾರರು ಮ... ವ್ಯವಸ್ಥೆ ಮೌಢ್ಯಗಳಿಂದ ನಾಡಿನ... ವಿಮುಕ್ತಿಗೊಳಿಸುವುದೆಂದರೆ ಅದು ... ಈ ನಿಟ್ಟಿನಲ್ಲಿ ಪಂಚಾಯಿತಿ ರಾಜ್ ... ಅಧಿವೇಶನದಲ್ಲಿ ತಂದ ತಿದ್ದುಪಡಿ ... ಕ್ರಾಂತಿಕಾರಕವಲ್ಲದಿರಬಹುದು. ಸಿದ್ದು ... ಬಂದನಂತರ ರಮೇಶ್‌ಕುಮಾರ್ ... ಸ್ವರಾಜ್ಯದ ಸಾಕಾರಕ್ಕೆಂದೇ ವಿಶೇಷ ... ಸತತ ಎರಡು ವರ್ಷಗಳ ಸುದೀರ್ಘ ಅ...

ಎಲೆಕ್ಷನ್ ಮುಗಿಯುವ ತನಕ ಕ್ಷೇತ್ರಕ್ಕೆ ಕಾಲಿಡಲಾರೆ!-ರಮೇಶ್ ಕುಮಾರ್

ಪಂಚಾಯ್ತಿ ಚುನಾವಣೆಯು ಕಾವೇರಿದ ರಾಜಕೀಯ ಜಿದ್ದಾಜಿದ್ದಿಯ ಮಧ್ಯೆ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ಸಿನ ಶಾಸಕ ಮಂತ್ರಿಗಳೆಲ್ಲರೂ ತಂತಮ್ಮ ಕ್ಷೇತ್ರದಲ್ಲಿ ಬಿಜಿಯಾಗಿ ತಮ್ಮ ಬೆಂಬಲಿಗರನ್ನು ಗೆಲ್ಲಿಸುವತ್ತ ತಲೆ ಕೆಡಿಸಿಕೊಂಡರೆ ಮಾಜಿಸ್ಪೀಕರ್ ರಮೇಶ್ ಕುಮಾರ್ ಮಾತ್ರ ಶ್ರೀನಿವಾಸಪುರದತ್ತ ತಲೆ ಹಾಕಿಲ್ಲ.



'ಯಾಕೆ ಪಂಚಾಯ್ತಿ ಎಲೆಕ್ಷನ್ನಿಗೆ ಕ್ಷೇತ್ರಕ್ಕೆ ಹೋಗುವುದಿಲ್ಲವಾ' ಎಂದರೆ ರಮೇಶ್‌ಕುಮಾರ್ ಬಾಯಿಂದ ಬರುವ ಮಾತುಗಳೇ ಬೇರೆ.

"....ಎಲ್ಲಾ ರಾಜಕಾರಣಿಗಳ ಹಾಗೆ ನಾನೂ ಪಂಚಾಯ್ತಿ ಎಲೆಕ್ಷನ್ನಿಗೆ ಕೈಯಿಟ್ಟೆ ಅಂದುಕೊಳ್ಳಿ; ನನ್ನ ಕ್ಷೇತ್ರದ ಲೆಕ್ಕಾಚಾರವೇ ಬೇರೆಯಾಗುತ್ತದೆ. ನಾನೂ ಹಣ ಹೆಂಡ ಹಂಚುತ್ತಾ ಕೂರಬೇಕಾಗುತ್ತದೆ. ಹಳ್ಳಿಗಳಲ್ಲಿ ಮನೆಮನೆಯಲ್ಲೂ ಪಾರ್ಟಿ, ಗುಂಪುಗಾರಿಕೆ, ಮನಸ್ತಾಪ ಹೊಡೆದಾಟ ಶುರುವಾಗುತ್ತದೆ. ಹಳ್ಳಿಗಳ ಸಾಮರಸ್ಯ ನಾಶ ಮಾಡಿ ಅದರಲ್ಲಿ ನನ್ನ ಬೇಳೆ ಬೇಯಿಸಿಕೊಳ್ಳುವಂಥ ದಾರಿದ್ರ್ಯ ನನಗಿನ್ನೂ ಬಂದಿಲ್ಲ, ಬರುವುದೂ ಬೇಡ. ಹಳ್ಳಿಯ ಜನ ತಾವೇ ಕೂತು ತಮ್ಮ ಪಂಚಾಯ್ತಿಗೆ ಯಾರಾಗಬೇಕೆಂಬುದನ್ನು ಅವರೇ ನಿರ್ಧರಿಸಲಿ. ಅದರಿಂದ ನನಗೆ ನಷ್ಟವಾದರೂ ಸರಿಯೆ. ರಾಜಕೀಯವಾಗಿ ಹಿನ್ನಡೆಯಾದರೂ ಪರವಾಗಿಲ್ಲ. ನಿಮ್ಮ ನಿಮ್ಮಲ್ಲಿ ನೀವೇ ಕೂತು ನಿರ್ಧಾರ ಮಾಡ್ರಪ್ಪಾ ನಾನು ಮಾತ್ರ ಚುನಾವಣೆ ಮುಗಿಯುವ ತನಕ ಕ್ಷೇತ್ರಕ್ಕೆ ಕಾಲಿಡಲ್ಲ ಅಂತ ಹೇಳಿಬಿಟ್ಟಿದ್ದೇನೆ. ಯಾರೋ ನನ್ನನ್ನು ಮುಗಿಸೋಕೆ ಹಣ ಹೆಂಡ ಹಂಚುತ್ತಾನಂಥ ನಾನು ಅದೇ ಕೆಲಸ ಮಾಡುತ್ತ ಕೂತರೆ ನನಗೂ ಆತನಿಗೂ ಏನೂ ವ್ಯತ್ಯಾಸ ಬಂತು?"

ಇದು ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಮಾತುಗಳು. ಅದೆಷ್ಟು ಮಂದಿ ರಾಜಕಾರಣಿಗಳಿಗಿದು ಅರ್ಥವಾಗಲು ಸಾಧ್ಯ?



ಬಹಿಷ್ಕಾರ ಹಾಕಿದ ಗ್ರಾಮಸ್ಥರು

...ಶ್ನ ಮಠದ ಶಿವಬಸವಸ್ವಾಮಿ ಮತ್ತು ಭಜರಂಗಿ ಪಡೆಯೊಂದಿಗೆ ಪ್ರಣವಾನಂದ



...ಜರಂಗಿ ಪ್ರಣವಾನಂದನ ಪಂಚಾಯ್ತಿ ಗಿಮ್ಮಿಕ್!

...ಸೋಕಾಲ್ಡ್ ಸ್ವಾಮಿ ಪ್ರಣವಾನಂದನ ಹೆಸರನ್ನು ಕೆಲವರಾದರೂ ಕೇಳಿರಲೇಬೇಕಲ್ಲವೆ? ಪಕ್ಕಾ ಭಜರಂಗಿ, ಸಂಘ ...ವಾರದ ಕಟ್ಟರ್ ಕಟ್ಟಾಳು, ಚರ್ಚ್ ದಾಳಿಯನ್ನು ಯಾವುದೇ ಮುಲಾಜಿಲ್ಲದೆ ಸಮರ್ಥಿಸಿಕೊಳ್ಳುವ ಮುಠ್ಠಾಳು ...ವೂ ಏಕಕಾಲಕ್ಕಾಗಿರುವ ಪ್ರಣವಾನಂದನನ್ನು ಯಾರಾದರೂ ಸ್ವಾಮಿ ಬನ್ನಬಹುದಾದರೆ ಒಂದೋ ಅವರ ತಲೆ ...ರಬೇಕು ಅಥವಾ ಭಜರಂಗದಳದ ಕಾಲಾಳುಗಳಾಗಿರಬೇಕು!

...ಈಗ ಈ ಪ್ರಣವಾನಂದನೂ ಪಂಚಾಯ್ತಿ ಅಖಾಡಕ್ಕೆ ಧುಮುಕಿದ್ದಾನೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕು ...ಮಾಲಾಪುರ್ ಪಂಚಾಯ್ತಿ ಮೆಂಬರ್‌ಗಿರಿಗೀಗ ಪ್ರಣವಾನಂದನೂ ಅಭ್ಯರ್ಥಿ!

...ಆಗಾಗ ಕರಾವಳಿಯಲ್ಲಿ ಕೆಲವೊಮ್ಮೆ ರಾಜಧಾನಿ ಬೆಂಗಳೂರಿನಲ್ಲಿ ಇನ್ನೊಮ್ಮೆ ಮುತಾಲಿಕ್ ಪತ್ರಿಕಾಗೋಷ್ಠಿಯಲ್ಲಿ ...ಮೈಮೇಲೆ ಬಂದಂತೆ ಭಜರಂಗಿ ಡೈಲಾಗು ಹೊಡೆಯುವ ಪ್ರಣವಾನಂದ ಇತ್ತೀಚೆಗೆ ಬಿಡದಿಯ ಕಾಮುಕ ...ನಂದನ ಜೊತೆ ಬಿದ್ದಿದ್ದಾನೆ. ಮಹಾಲಿಂಗಪುರ ಮಠಕ್ಕೆ ಇನ್ನೇನು ನಿತ್ಯಾನಂದ ವಕ್ಕರಿಸುತ್ತಾನೆಂಬ ಸುದ್ದಿ ಬಂದಿದ್ದೇ ...ಣೆಯ ಗಚ್ಚಿನಮಠದ ಶಿವಬಸವ ಸ್ವಾಮಿಯನ್ನು ಜೊತೆ ಹಾಕಿಕೊಂಡಿದ್ದೇ ನಿತ್ಯಾನಂದನನ್ನು ಬರಮಾಡಿಕೊಳ್ಳುವ ...ಟ್ಟಾಟಕ್ಕಿಳಿದ. ಅದಕ್ಕೂ ಮುನ್ನ ಪ್ರಣವಾನಂದ ರಾಣೆಬೆನ್ನೂರಿನ ಹರೇ ಮಾಲಾಪುರದ ದೇವಸ್ಥಾನವೊಂದಕ್ಕೆ ...ರಿಸಿ ಅದರ ಜಾಗವನ್ನು ಕಬಳಿಸಿ ಅಲ್ಲೊಂದು ಪುಡಿಮಠವನ್ನು ಸ್ಥಾಪಿಸಿಯೂ ಬಿಟ್ಟ.

...ಮೂರೂ ಬಿಟ್ಟವನಿಗೆ ಸ್ವಾಮಿ ಪಟ್ಟವಾದರೇನು ಮೈಮೇಲೆ ಖಾವಿ ಬಟ್ಟೆಯಾದರೇನು? ದೇವಸ್ಥಾನಕ್ಕೆ ವಕ್ಕರಿಸಿ ...ದೊಂದು ಮಠ ಅದಕ್ಕೊಂದು ಕಟ್ಟಡ ಕಬಳಿಸಿದ ಭೂಮಿ ಉಳಿಸಿಕೊಳ್ಳಬೇಕಲ್ಲ, ಅದಕ್ಕೀಗ ಪಂಚಾಯ್ತಿ ...ಕ್ಷನ್ನಿಗೆ ನಿಂತಿದ್ದಾನೆ. ಗೆದ್ದರೆ ದೇವಾಲಯದ ಗತಿ ಅಂಬೋ ಗತಿ. ಸ್ವಾಮಿಯಾದವನು ಸನ್ಯಾಸಿಯಾದವನು ...ಕ್ಷನ್ನಿಗೆ ನಿಲ್ಲಬಾರದೆಂಬ ಪರಿವೆ ಈತನಿಗೆಲ್ಲಿಯದು? ಕನಿಷ್ಠ ನಿತ್ಯಾನಂದನ ಜೊತೆ ಕಾಣಿಸಿಕೊಳ್ಳಬಾರದೆಂಬ ...ಕವಾದರೂ ಇರಬೇಕಿತ್ತಲ್ಲವೆ? ಇದ್ದಿದ್ದರೆ ಈ ಮಟ್ಟಕ್ಕಿಳಿಯುತ್ತಿದ್ದನೆ?

...ಶ್‌ಕುಮಾರ್ ಪ್ರಮುಖ 83 ಅಂಶಗಳ ಗ್ರಾಮ ...ಜ್ಯದ ಹೊಸ ಪರಿಕಲ್ಪನೆಯನ್ನೇ ಸರ್ಕಾರದ ...ದಿಟ್ಟಿದ್ದರು.

...ಅದೇನಾದರೂ ಜಾರಿಗೆ ಬಂದಿದ್ದರೆ ಕರ್ನಾಟಕದ ಗ್ರಾಮ ...ಜ್ಯ ಇಡೀ ದೇಶಕ್ಕೇ ಮಾದರಿಯಾಗುತ್ತಿತ್ತು ಮತ್ತು ...ದ ಚಿತ್ರಣವೇ ಬದಲಾಗುತ್ತಿತ್ತು. ಆದರೆ ಕೇಂದ್ರದ ...ದಿ ಸರ್ಕಾರಕ್ಕಿದು ಪಥ್ಯವಾಗಬೇಕಲ್ಲ! ಗ್ರಾಮ ಸ್ವರಾಜ್ಯದ ...ನೆಯೆಂದರೆ ಅದು ಇಡೀ ವ್ಯವಸ್ಥೆಗೆ ಇಟ್ಟ ಕೊಳ್ಳಿಯಂತೆ. ...ನಸಭೆಯಲ್ಲಿದು ಅಂಗೀಕಾರ ಪಡೆಯಿತಾದರೂ ...ಪಿಯ ಮೇಲುಗೈಯಿದ್ದ ಮೇಲ್ಮನೆಯಲ್ಲಿ ...ತುಹೋಯಿತು. ಇದರರ್ಥ ಗ್ರಾಮಸ್ವರಾಜ್ಯದ ...ಲ್ಪನೆಗೇ ಬಿಜೆಪಿ ಅಡ್ಡಗಾಲಿಟ್ಟಿತ್ತು. ಹೀಗಾಗಿ ...ಾಯತ್ ರಾಜ್ ಸಚಿವ ಹೆಚ್.ಕೆ. ಪಾಟಲ್ ...ಶ್‌ಕುಮಾರ್ ಪರಿಕಲ್ಪನೆಯ 83 ಶಿಫಾರಸ್ಸುಗಳಷ್ಟನ್ನೂ ...ಗೊತ್ತಿ ಕೇವಲ ಮೂರು ಅಂಶಗಳನ್ನಷ್ಟೇ ...ಡಿಗೊಳಪಡಿಸಿತು. ಆ ಪ್ರಕಾರ ಈ ಹಿಂದಿದ್ದ ಅಧ್ಯಕ್ಷರು ...ಧ್ಯಕ್ಷರ ಅಧಿಕಾರಾವಧಿಯನ್ನು ಎರಡೂವರೆ ವರ್ಷದಿಂದ ...ವರ್ಷಕ್ಕೇರಿಸಿತು.

...ಯಾ ಸ್ಥಾನಗಳ ಜಾತಿವಾರು ಮೀಸಲಾತಿಯನ್ನು ...ದು ವರ್ಷಕ್ಕೊಮ್ಮೆ ಬದಲಾಯಿಸುತ್ತಿದ್ದುದ್ದನ್ನು ಹತ್ತು ...ಕ್ಕೇರಿಸಲಾಯಿತು. ಅಂದರೆ ಮೀಸಲಾತಿಯ ಕಾರಣಕ್ಕೆ ...ಯ್ತಿ ಸದಸ್ಯನೊಬ್ಬನ ಅವಕಾಶ ಐದು ವರ್ಷಕ್ಕೇ ...ಯುವ ಬದಲು ಹತ್ತು ವರ್ಷಗಳ ಕಾಲ ನಿರಾತಂಕ. ...ಯ್ತಿ ಅಧ್ಯಕ್ಷನೊಬ್ಬ ಕೇವಲ 30 ತಿಂಗಳ ಅವಧಿಗೆ ...ಯುವ ಆತಂಕ ಮತ್ತು ಕುದುರೆ ವ್ಯಾಪಾರದ ಮೂಲಕ ...ರೋ ಅಧಿಕಾರ ಹಿಡಿದು ಲೂಟಿಗೈಯುವ ...ಗೂ ಕಡಿವಾಣ ಬಿದ್ದಂತಾಯ್ತು. ಆದರೆ ಈ ...ತಲೂ ಮುಖ್ಯವಾದ ಸಾಮಾಜಿಕವಾಗಿ ದೂರಗಾಮಿ ...ಮಗಳಿಂದ ಗರ್ಭಿತವಾದದ್ದು ಮಹಿಳೆಯರಿಗೆ ಶೇ. ...ಮೀಸಲಾತಿ.

ಮಹಿಳಾ ಮೀಸಲಾತಿ

...ಯು ಮತದಾನದ ನಾಲ್ಕನೇ ತಿದ್ದುಪಡಿಯನ್ನೂ ...ಹೇಳುವುದಾದರೆ ಮಹಿಳೆಯರಿಗೆ ಶೇ. 50ರಷ್ಟು ...ತಿ ತಂದದ್ದು ಕರ್ನಾಟಕದ ಪಂಚಾಯ್ತಿ ರಾಜ್ಯದ ...ವಿನೂತನ ಪ್ರಯೋಗವೆ. ಸದ್ಯ ರಾಜ್ಯಾದ್ಯಂತ ...ದೇವಸ್ಥಾನಗಳ ಉದ್ಧಾರದ ಹೆಸರಲ್ಲಿ ನಡೆಯುತ್ತಿರುವ ...ಸ್ಥಾನಗಳ ನಿರ್ಲಜ್ಜ ಹರಾಜಿಗೂ ಶೇ. 50ರ ... ಮೀಸಲಾತಿಗೂ ಬೇಲಾಬೇರ ...ಸಂಬಂಧವಿರಬಹುದು. ಆದರೆ ಇವೆರಡೂ ಹಾಳೇಗಾರಿ ... ಸಂಸ್ಕೃತಿಯ ಪರಿಣಾಮಗಳೆ. ದೇವರು, ...ದಿವನ್ನು ಅಸ್ತ್ರವಾಗಿಸಿಕೊಂಡ ಫ್ಯೂಡಲ್ ...ಹಳ್ಳಿಗಾಡಿನಲ್ಲಿ ಪುರುಷಾಧಿಪತ್ಯದ ಮೂಲಕ ...ವನ್ನು ಹುಟ್ಟು ಹಾಕಿದವು.

... ಶೇ. 50ರಷ್ಟು ಮಹಿಳಾ ಮೀಸಲು

ಜಾರಿಗೊಳಿಸುವ ಮೂಲಕ ಸಿದ್ದು ಸರ್ಕಾರ ಮೂರ್ಖತನದ ನಿರ್ಧಾರ ಕೈಗೊಂಡಿದೆಯೆಂದು ಬಿಜೆಪಿ ಹಿತಾಸಕ್ತಿಗಳು ಗುಲ್ಲೆಬ್ಬಿಸುತ್ತಿವೆ. ಹಳ್ಳಿ ಹೆಂಗಸರನ್ನು ಮನೆಗೆಲಸದಿಂದ ವಿಮುಖಗೊಳಿಸಿ ಪುಢಾರಿಗಿರಿಗೆ ಹಚ್ಚುವುದೇ ಹುಚ್ಚಾಟ, ಹಾಗೊಮ್ಮೆ ಹೆಂಗಸೊಬ್ಬಳು ಮೀಸಲಾತಿ ಕಾರಣಕ್ಕೆ ಪಂಚಾಯ್ತಿ ಅಧ್ಯಕ್ಷೆಯಾದರೂ ಆಕೆಯ ಗಂಡನೇ ದರ್ಬಾರು ಮಾಡುತ್ತಾನೆ. ಆತ ಹೇಳಿದಲ್ಲಿಗೆ ಹೆಬ್ಬೆಟ್ಟು ಒತ್ತುವ ಹೆಂಗಸು ಅಧ್ಯಕ್ಷೆಯಾದರೆಷ್ಟು, ಸದಸ್ಯೆಯಾದರೆಷ್ಟು? ಪಾತ್ರೆ ಪಗಡಿ ಮಾಡಿಕೊಂಡಿರಬೇಕಾದ ಹೆಂಗಸರನ್ನು ಅಧಿಕಾರದ ಅಂತಸ್ತಿಗೆ ತಂದರೆ ಮನೆಯ ಗತಿಯೇನು...? ಇತ್ಯಾದಿ ಕುಚೇಷ್ಟೆಗಳೇ ಕಾಂಗ್ರೆಸ್ ವಿರೋಧಿ ವಲಯದಲ್ಲಿ ಕೇಳಿಬರುತ್ತಿವೆ ನಿಜ.

ಹಿಂದೆ ಸ್ತ್ರೀಶಕ್ತಿ ಗುಂಪುಗಳ ಪರಿಕಲ್ಪನೆಯಲ್ಲೂ ಇಂಥದ್ದೇ ಕುಚೋದ್ಯಗಳಿದ್ದವು. ಈಗ ಶೇ.50 ಮಾತ್ರವಲ್ಲದೆ ಸಾಮಾನ್ಯ ಕ್ಷೇತ್ರಗಳಲ್ಲೂ ಮಹಿಳೆಗೆ ಸ್ಪರ್ಧಿಸುವ ಅವಕಾಶವಿದೆ. ಅಂದರೆ ಪುರುಷರಿಗಿಂತಲೂ ಮಹಿಳೆಯರದ್ದೇ ಕೈಮೇಲಾಗಿದೆ. ಹಳ್ಳಿಗಾಡಿನ ಹೆಣ್ಣುಮಕ್ಕಳ ಪೈಕಿ ಪುರುಷರ ಅರ್ಧದಷ್ಟಾದರೂ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿಗೆ ಗೆದ್ದರೆಂದರೆ ಅವರ ಗಂಡಂದಿರೇ ಹಿಂಬಾಗಿಲಿನಿಂದ ದರ್ಬಾರು ನಡೆಸುತ್ತಾರೆ ನಿಜ.


ಹಾಗಂತ ಹಿಂದಿನಂತೆ ಗಂಡನ ಕ್ರೌರ್ಯವನ್ನು ಹೆಣ್ಣೊಬ್ಬಳು ಉಸಿರೆತ್ತದೆ ಸಹಿಸಿಕೊಂಡಿರುತ್ತಾಳಾ? ಪಂಚಾಯ್ತಿ ಅಧ್ಯಕ್ಷೆಯೆಂದು ಊರಿನ ಕೆಲವರಾದರೂ ಅಕ್ಕಾ, ಮೇಡಂ ಎಂದು ಸಂಬೋಧಿಸಲೇಬೇಕಲ್ಲವೇ? ದಲಿತ ಕೂಲಿಯೊಬ್ಬನ ಹೆಂಡತಿಯನ್ನು ಪಂಚಾಯ್ತಿ ಅಧ್ಯಕ್ಷೆಯೆಂದು ಕನಿಷ್ಠ ಪಿಡಿಓಗಳಾದರೂ ಮೇಡಂ ಎನ್ನಲೇಬೇಕಲ್ಲವೇ? ಇನ್ನು ಮನೆಗೆ ಬಂದರೆ ಗಂಡನಾದವನು ಹಿಂದಿನಂತೆ ಜೀತ ಮಾಡಿಸುತ್ತಾನಾ? ತನ್ನ ಪತ್ನಿ ಅಧ್ಯಕ್ಷೆ ಎಂಬ ಕಾರಣಕ್ಕಾದರೂ ಪಾತ್ರೆ ಪಗಡಿಗೆ ಆಳೊಬ್ಬಳನ್ನೋ ಇನ್ನಾರನ್ನೋ ನೇಮಿಸುತ್ತಾನಾ? ಕುಡಿದು ಬಂದು ಹೊಡೆಯಲು ಹಿಂದಿನಂತೆ ಕೈಬರುತ್ತಾ? ತಾನು ಹೇಳಿದಲ್ಲಿಗೆ ಹೆಬ್ಬೆಟ್ಟು ಒತ್ತುವುದಕ್ಕಾದರೂ ಹೆಂಡತಿಯನ್ನು ಖುಷಿಯಾಗಿಟ್ಟುಕೊಳ್ಳಬೇಕಲ್ಲವೆ? ಮಗಳನ್ನು ಪಂಚಾಯ್ತಿಗೆ ಗೆಲ್ಲಿಸಿದ ತಂದೆ ಕನಿಷ್ಠ ಆ ಕಾರಣಕ್ಕಾದರೂ ಪ್ರೀತಿಯಿಂದ ಮಾತಾಡಿಸುತ್ತಾನಾ? ಹೊಡೆಯುವ ನಾಲ್ಕೇಟಿನ ಬದಲು ಎರಡೇಟು ಕಮ್ಮಿಯಾದರೂ ಸಾಕಲ್ಲವೆ?

ಇದು ಪಂಚಾಯ್ತಿ ರಾಜ್ಯದ ಪರಿಕಲ್ಪನೆಗೆ ಸಿದ್ದು ಸರ್ಕಾರದ ಕೊಡುಗೆ. ಸದ್ಯಕ್ಕಿಷ್ಟೇ ಸಾಕು. ಜೀತದಾಳಿಗಿಂತಲೂ ಕೀಳಾಗಿ ಕಾಣುವ ಗಂಡ ಕನಿಷ್ಠ ಪ್ರೀತಿ ತೋರಿಸಿದರೆ ಅದಕ್ಕಿಂತ ದೊಡ್ಡ ಪರಿವರ್ತನೆಯುಂಟೆ. ಇನ್ನು ಹತ್ತು ವರ್ಷ ಕಳೆಯಿತೆಂದರೆ ಇದು ಎಲ್ಲಿಗೆ ಮುಟ್ಟಬಹುದು? ಕೂಲಿನಾಲಿ ಮಾಡಿ ಮಕ್ಕಳ ಹೊಟ್ಟೆ ಹೊರೆದು ಸೋಮಾರಿ ಗಂಡನ ಕುಡಿತಕ್ಕೂ ಕೊಟ್ಟು ಆತನನ್ನೂ ಸಾಕಿ ಸಲಹುವ ಹಳ್ಳಿಗಾಡಿನ ಹೆಂಗಸರ ಪೈಕಿ ಕೆಲವರಾದರೂ ತಮ್ಮ ಕಾಲಿನ ಮೇಲೆ ತಾವು ನಿಲ್ಲುವಂತಾಗುವುದಿಲ್ಲವೆ?

■ ರಾ.ಸೋಮನಾಥ್

ನಟರಾಜ್ ಮೇಷ್ಟ್ರಿಗೆ ವೆಂಕಪ್ಪಗೌಡ ಪ್ರಶಸ್ತಿ

ನಮ್ಮ ಗುರುಗಳಾದ ಮತ್ತು ಗುರುಸ್ಥಾನವನ್ನು ಒಪ್ಪದೆ ಗೆಳೆಯರಾಗಿರುವ ಎಂ.ಬಿ. ನಟರಾಜರಿಗೆ ಕೊಣಂದೂರು ವೆಂಕಪ್ಪಗೌಡರ ಪ್ರಶಸ್ತಿ ಬಂದಿದೆ. ವೆಂಕಪ್ಪಗೌಡರ ಬಗ್ಗೆ ಈಚಿನ ತಲೆಮಾರಿಗೆ ಗೊತ್ತಿರಲಾರದು. ಶಾಂತವೇರಿ ಗೋಪಾಲ ಗೌಡರಷ್ಟೇ ನಿಷ್ಠೂರವಾಗಿ, ಎಂತಹ ಸಂದರ್ಭದಲ್ಲೂ ಸತ್ಯ ನುಡಿದು, ಅದರಿಂದಾಗುವ ಪರಿಣಾಮಗಳನ್ನು ಹೋರಾಟವಾಗಿ ಪರಿಗಣಿಸುತ್ತಿದ್ದ ವೆಂಕಪ್ಪಗೌಡರು ಹಲವು ಸಾಧನೆಗಳನ್ನು ಮಾಡಿಹೋಗಿದ್ದಾರೆ. ಇವತ್ತು ಗೋಪಾಲಗೌಡರ ಬಗ್ಗೆ ನಮಗೇನಾದರೂ ಮಾಹಿತಿ ಬೇಕಿದ್ದರೆ ವೆಂಕಪ್ಪಗೌಡರು ಪ್ರಕಟಿಸಿದ 'ಜೀವಂತ ಜ್ವಾಲೆ'ಯನ್ನು ನೋಡಬೇಕು. ಹಾಗೆಯೇ ದೇವರಾಜ ಅರಸು ಬಗ್ಗೆ ವಿವರ ಬೇಕಿದ್ದರೆ, ಗೌಡರ 'ಪರಿವರ್ತನೆ ಹರಿಕಾರ'ವನ್ನೇ ಹುಡುಕಬೇಕು; ಹೀಗೆ ಗೌಡರು ನಾಡಿನ ಧೀಮಂತ ರಾಜಕಾರಣಿಗಳ ಬಗ್ಗೆ, ಆಯಾ ಕಾಲಕ್ಕೆ ಸರಿಯಾಗಿ ಶ್ರಮ ವಹಿಸಿ ಪುಸ್ತಕ ತರದೆ ಹೋಗಿದ್ದರೆ ಬಹಳ ನಷ್ಟವಾಗುತ್ತಿತ್ತು. ಗೌಡರು ಕೆಂಗಲ್ ಹನುಮಂತಯ್ಯ, ಹುಚ್ಚಮಾಸ್ತಿ ಗೌಡರು, ಗಣಪತಿಯಪ್ಪ, ಪಟೇಲರು ಮತ್ತು ದೇವೇಗೌಡರ ಜೀವನ ಚರಿತ್ರೆಯನ್ನ ಸವಿಸ್ತಾರವಾಗಿ ಪ್ರಕಟಿಸಿದ್ದಾರೆ. ವಿಶೇಷವೆಂದರೆ, ಇವರೆಲ್ಲಾ ಅಧಿಕಾರದಲ್ಲಿದ್ದಾಗ ಆ ಕಡೆ ಸುಳಿಯದೆ, ಅಧಿಕಾರದಿಂದ ಇಳಿದಾಗಷ್ಟೇ ಅವರ ಬಗ್ಗೆ ಪುಸ್ತಕ ತಂದಿದ್ದಾರೆ.



ನಟರಾಜ್



ವೆಂಕಪ್ಪಗೌಡರು

ದೇವೇಗೌಡರ ಜೀವನ ಚರಿತ್ರೆ ಬರೆದಾದ ನಂತರ ಅವರು ಮುಖ್ಯಮಂತ್ರಿಯಾದರು. ಆಗ ಒಳ್ಳೆಯ ಹಾರ ಮಾಡಿಸಿಕೊಂಡು ಹಾಕಲು ಹೋದರು. ಅದುವರೆಗೂ ಗೌಡರ ಮನೆಯ ಬಳಿ ಸುಳಿಯದಿದ್ದ ಜನಗಳೆಲ್ಲಾ ಮುತ್ತಿಕೊಂಡು, ಗೌಡರನ್ನ ಹಾರದಲ್ಲಿ ಮುಳುಗಿಸುತ್ತಿದ್ದರು. ಆಗ ಕೊಣಂದೂರು ವೆಂಕಪ್ಪಗೌಡರು ಕಾಣಿಸಿಕೊಂಡರು. ತಮ್ಮ ಜೀವನ ಚರಿತ್ರೆ ಬರೆದವನ ಬಗ್ಗೆ ಗೌಡರು ಯಾವ ಆಸಕ್ತಿಯನ್ನು ತೋರದೆ ನಿರ್ಲಿಪ್ತವಾಗಿ ಸನ್ಮಾನದಲ್ಲಿ ಮುಳುಗಿದ್ದರು. ವೆಂಕಪ್ಪಗೌಡರಿಗೆ ಒಮ್ಮೆಲೆ ಸಿಟ್ಟು ಬಂತು. "ಅಯ್ಯೋ ನಿನ್ನ ತಿರಕೆ ಜಂಬನಾ ಬಡಿಯ" ಎಂದು ಬೈಯುತ್ತ ದೇವೇಗೌಡರನ್ನು ಅಭಿನಂದಿಸಲು ಬಂದ ವೀರಪ್ಪ ಮೊಯ್ಲಿ ಕತ್ತಿಗೆ ಹಾರ ಹಾಕಿ "ಪಾಪ ಹಿಂದುಳಿದವನು ನೀನೆ ಸರಿ ನನ್ನ ಗೌರವ ತಗಳಕ್ಕೆ" ಎಂದು ಹೇಳಿ ಹೊರಟುಬಂದರು. ಇದು ಅವರು ರಾಜಕಾರಣಿಗಳ ಜೊತೆ ವರ್ತಿಸುತ್ತಿದ್ದ ರೀತಿ.

ಒಮ್ಮೆ ಅವರ ಅಳಿಯನ ವರ್ಗಾವಣೆಗಾಗಿ ಎಂ.ಪಿ. ಪ್ರಕಾಶರ ಬಳಿಗೆ ಹೋದರು. 'ಪ್ರಕಾಶ್ ಸೌಜನ್ಯದಿಂದ ಗೌಡರನ್ನ ಕೂರಿಸಿ, ಅವರ ಅಳಿಯನನ್ನ ಕೂರಲು ಹೇಳಿದರು. ಆತ ನಿಂತೇ ಇದ್ದ. ಗೌಡರಿಗೆ ಸಿಟ್ಟು ಬಂತು "ಅರೆ ಕುಂತಗಳಯ್ಯ, ಮಿನಿಸ್ಟ್ರು ಹೇಳಿದ ಮ್ಯಾಲು ನಿಂತೇಯಿದ್ದಿಯಲ್ಲ" ಎಂದು ಗದರಿ "ನೋಡಿ ಪ್ರಕಾಶ್ ಈತನಿಗೆ ವರ್ಗ ಆಗಬೇಕು. ಇವುನೆಂಡ್ತಿ ಅಂದ್ರೆ ನನ್ನ ಮಗಳು, ಇವುರತ್ತೆ ಅಂದ್ರೆ ನನ್ನೆಂಡ್ತಿ ಇವುರ ಕಾಟ ತಡಿಯಕ್ಕಾಯ್ತಾಯಿಲ್ಲ, ನೀವು ವರ್ಗ ಮಾಡಿ ಅಥವ ಆಯ್ತದೊ ಇಲವ್ಹೊ ಹೇಳಿ ಹೋಯ್ತಿನತ್ತಗೆ" ಎಂದರು. ಪ್ರಕಾಶ್‌ಗೆ ಗೋಪಾಲಗೌಡರ ಶಿಷ್ಯರ ನಡವಳಿಕೆ ಗೊತ್ತಿದ್ದರಿಂದ "ಆಯ್ತು ಗೌಡ್ರೆ" ಎಂದು ನಗುತ್ತ ಕಳಿಸಿಕೊಟ್ಟರು.

ಇನ್ನೊಮ್ಮೆ ಡಿ.ಬಿ. ಚಂದ್ರೇಗೌಡರ ಬಳಿ ಹೋಗಿದ್ದಾಗ ಅವರ ನಡವಳಿಕೆ ಮತ್ತು ಮಾತುಕತೆ ಗಮನಿಸಿದ ಗೌಡರು "ನೀನತ್ತಗೆ ಬಿಜೆಪಿ ಸೇರಿಕಳಯ್ಯ, ಅಲ್ಲಿಗೇ ಸರಿ ನೀನು" ಎಂದು ಎದ್ದು ಬಂದಿದ್ದರು. ಮುಂದೊಮ್ಮೆ ಚಂದ್ರೇಗೌಡ ಹಾಗೇ ಮಾಡಿದರು.

ಕೊಣಂದೂರು ವೆಂಕಪ್ಪಗೌಡರು ಮೊದಲಿಗೆ ಅಧ್ಯಾಪಕರಾಗಿ ಶಿವಮೊಗ್ಗದ ಡಿ.ವಿ.ಎಸ್ ಕಾಲೇಜನ್ನು ಸೇರಿದ್ದರು. ಪಾಠವನ್ನು ಚೆನ್ನಾಗೇ ಮಾಡುತ್ತಿದ್ದ ಅವರು ಬ್ರಾಹ್ಮಣರನ್ನ ಹಿಗ್ಗಾಮುಗ್ಗ ಟೀಕಿಸುತ್ತಿದ್ದರು. ಶೂದ್ರ ಹುಡುಗರಿಗಿದು ಚಪ್ಪಾಳೆ ಹೊಡೆಯುವ ಸಂಗತಿಯಾಗಿದ್ದರೆ, ಬ್ರಾಹ್ಮಣ ಹುಡುಗರು ವ್ಯವಸ್ಥಾಪಕ ಮಂಡಳಿಗೆ ದೂರು ಹೇಳಿದರು. ಇದರಿಂದೇನು ಹೆದರದ ಗೌಡರು ತಮ್ಮ ಪುರೋಹಿತಶಾಹಿ ಟೀಕೆಯನ್ನು ನಿಲ್ಲಿಸಲಿಲ್ಲ. ಆಗ ಡಿ.ವಿ.ಎಸ್ ಸಂಸ್ಥೆ ಅವರನ್ನ ಕೆಲಸದಿಂದ ತೆಗೆದುಹಾಕಿತು. ಗೌಡರು ಕೋರ್ಟಿಗೆ ಹೋದರು. ಕೋರ್ಟು ಖಾಸಗಿ ಶಿಕ್ಷಣ ಸಂಸ್ಥೆಯ ಶಿಕ್ಷಕರ ನೇಮಕದಲ್ಲಿ ನಮ್ಮ ಹಕ್ಕಿಲ್ಲ; ಹಾಗೆಯೇ ಅವರನ್ನು ತೆಗೆದರೂ ನಾವು ಜವಾಬ್ದಾರರಲ್ಲ ಎಂದಿತು. ಆ ಹೋರಾಟವನ್ನು ಅಲ್ಲಿಗೆ ಬಿಟ್ಟ ಗೌಡರು, ಬೀರೂರಿನ ಲಿಂಗಾಯತರ ಕಾಲೇಜನ್ನು ಸೇರಿದರು. ಅಲ್ಲಿ ಮಲ್ಲಿಕಾರ್ಜುನ ಪ್ರಶ್ನೆ ಮತ್ತು ಮಾರ್ಗದ ಮಲ್ಲಪ್ಪ ಎಂಬ ಘಟಾನುಘಟಿಗಳ ವಿರುದ್ಧ ತಿರುಗಿಬಿದ್ದ ಗೌಡರು, ಈ ಲಿಂಗಾಯತರಿಗಿಂತ ಆ ಬ್ರಾಹ್ಮಣರೇ ವಾಸಿ ಎಂದುಕೊಂಡು ಚನ್ನಪಟ್ಟಣದ ಕುವೆಂಪು ಕಾಲೇಜಿಗೆ ಕನ್ನಡ ಅಧ್ಯಾಪಕರಾಗಿ ಸೇರಿಕೊಂಡರು.

ಇದು ನಮ್ಮವರದೇ ಕಾಲೇಜು, ಇನ್ನೇನು ಭಯವಿಲ್ಲ ಎಂದುಕೊಂಡು, ತಮ್ಮ ಎಂದಿನ ಕಟುಟೀಕೆ ಮತ್ತು ಸತ್ಯಸಂಗತಿಗಳನ್ನು ನಿರ್ಭೀತಿಯಿಂದ ಹೊರಹಾಕತೊಡಗಿದರು. ಅಲ್ಲಿನ ವ್ಯವಸ್ಥಾಪಕ ಮಂಡಳಿ ವೆಂಕಪ್ಪ ಗೌಡರನ್ನು ತೆಗೆದುಹಾಕಿತು. ಖಂಡಿತವಾಗಿ ಲೋಕ ವಿರೋಧಿ ಎನ್ನುವಂತೆ ತಮ್ಮವರ ಕಾಲೇಜೂ ಅವರನ್ನು ಸಹಿಸಿಕೊಳ್ಳಲಿಲ್ಲ. ಆದ್ದರಿಂದ ಕೋರ್ಟಿಗೆ ಹೋದರು. ಕೋರ್ಟು ಅವರ ಸಂಬಳ ಭತ್ಯೆಯನ್ನು ಚುಕ್ತಾ ಮಾಡುವಂತೆ ಆಜ್ಞೆಯಿತ್ತಿತ್ತು. ಆದರೆ ಸರ್ಕಾರವೇ ಅನುದಾನ ಕೊಡುತ್ತಿರುವುದರಿಂದ ಅದೇ ಗೌಡರಿಗೆ ಬಾಕಿ ಸಂಬಳ ಕೊಡಬೇಕೆಂದು ತಿರುಗಿ ಬಿದ್ದಿತು. ಆದರೆ ಕೋರ್ಟು ಗೌಡರ ಬಾಕಿಗೆ ಸಂಬಂಧಿಸಿದಂತೆ ವಿದ್ಯಾಸಂಸ್ಥೆಯ ನಿರ್ದೇಶಕರ ಕಾರು, ಟೈಪಿಂಗ್ ಮಿಷನ್‌ಗಳನ್ನು ಸೀಜ್ ಮಾಡಿ ವೆಂಕಪ್ಪಗೌಡರ ವಶಕ್ಕೆ ಕೊಟ್ಟಿತು. ಇದರಿಂದ ಯುದ್ಧದಲ್ಲಿ ಗೆದ್ದ ಯೋಧನಂತೆ ಗೌಡರು ನಿರ್ದೇಶಕನ ಕಾರಿನ ಮೇಲೆ ನಿಂತು ಘೋಷಣೆ ಕೂಗಿ ಫೋಟೋ ತೆಗೆಸಿಕೊಂಡರು. ಒಂದು ರಾಜೀ ಕಬೂಲಿ ನಂತರ ವಿದ್ಯಾಸಂಸ್ಥೆಯವರು ಸುಪ್ರೀಂಕೋರ್ಟಿಗೆ ಹೋದರು. ಗೌಡರಿಗೆ ಅಲ್ಲಿ ನ್ಯಾಯ ಸಿಗದೆ ಹೋಗಿದ್ದರಿಂದ ಕೋರ್ಟನ್ನು ಟೀಕಿಸಿ ಪುಸ್ತಕ ಬರೆದಿದ್ದಾರೆ. ಸಚಿವ ಕಿಮ್ಮನೆ ರತ್ನಾಕರ್ ಹೇಳುವ ಪ್ರಕಾರ ಗೌಡರು ಈಗ ಇದ್ದಿದ್ದರೆ ಜೈಲಲ್ಲಿರಬೇಕಿತ್ತಂತೆ. ಅಷ್ಟರಮಟ್ಟಿಗೆ ಅವರು ಕೋರ್ಟನ್ನು ಜಾಲಾಡಿಬಿಟ್ಟಿದ್ದಾರೆ.

ಕೊಣಂದೂರು ವೆಂಕಪ್ಪಗೌಡರು ಎಂದೂ ಅನ್ಯಾಯವನ್ನು ಸಹಿಸುತ್ತಿರಲಿಲ್ಲ. ಎದುರಿಗೇ ಬೈದುಬಿಡುತ್ತಿದ್ದರು. ಹೀಗಾಗಿ ಅವರನ್ನು ಕಂಡರೆ ನಿಷ್ಠುರ ನುಡಿಗಳಿಗಾಗಿ ಹೆದರುತ್ತಿದ್ದರು. ಶಿವಮೊಗ್ಗಕ್ಕೆ ಅವರು ಬಂದಾಗಲೆಲ್ಲಾ ಅವರಿಗೆ ಕಂಪನಿ ಕೊಡುತ್ತಿದ್ದವರು ಎಂ.ಬಿ. ನಟರಾಜ್. ಅವರಿಗೆ ಮಾತ್ರ ತನ್ನ ಹೋರಾಟ ಮತ್ತು ಅದರ ಹಿಂದಿನ ಕಾಳಜಿಗಳು ಅರ್ಥವಾಗುತ್ತದೆಂದು ಭಾವಿಸಿದ್ದ ಗೌಡರು ನಟರಾಜರನ್ನು ಮಾತ್ರ ಭೇಟಿ ಮಾಡಿ, ತಮ್ಮ ಇತ್ತೀಚಿನ ಹೋರಾಟದ ತುಣುಕುಗಳನ್ನು ಹೇಳಿಹೋಗುತ್ತಿದ್ದರು. ನನಗೆ ಗೊತ್ತಿರುವಂತೆ ಕೊಣಂದೂರು ವೆಂಕಪ್ಪಗೌಡರು ಮೆಚ್ಚುವ ಏಕೈಕ ವ್ಯಕ್ತಿ ನಟರಾಜರಾಗಿದ್ದರು.




ಎಂ.ಬಿ.ನಟರಾಜ್‌ರವರಿಗೆ ಸನ್ಮಾನ ಮಾಡುತ್ತಿರುವ ಕಿಮ್ಮನೆ ರತ್ನಾಕರ್

ಶಿವಮೊಗ್ಗದಲ್ಲಿ ನಮ್ಮೆಲ್ಲರ ಮಿತ್ರನಂತಿರುವ ಎಂ.ಬಿ. ನಟರಾಜ್, ಸೀತಾಯಣದ ಗಲಾಟೆ, ಯಜ್ಞದ ಗಲಭೆ ಮತ್ತು ದೊನೇವನ್ ಹಾವಳಿಯ ಪ್ರತಿಭಟನೆಯಲ್ಲಿ ಸಕ್ರಿಯರಾಗಿದ್ದವರು. ನಾವು ಕುರುಕ್ಷೇತ್ರ, ರಾಜಸೂಯಯಾಗ ನಾಟಕ ಮಾಡಿದಾಗ, ಜೂಜಾಡಲು ಧರ್ಮರಾಯ ಬಂದಷ್ಟೇ ಖುಷಿಯಿಂದ ಬಂದು ಆ ಪಾತ್ರ ಮಾಡಿದ್ದರು. ಅವರ ಶಿಷ್ಯರೆಲ್ಲಾ "ಈಗ ಎಲ್ಲರೂ ಪಾರ್ಟಿಯ ಲೀಡರುಗಳಾಗಿದ್ದಾರೆ. ಸರಳವಾಗಿ ಬದುಕುತ್ತ ನೇರವಾಗಿ ಮಾತನಾಡುತ್ತ ಬರೆದಂತೆ ಬದುಕುತ್ತಿರುವ ನಟರಾಜರಿಗೆ ಏನಾದರೂ ಗೌರವ ಮಾಡೋಣ" ಎಂದು ನಮ್ಮನಮ್ಮಲ್ಲೇ ಅಂದುಕೊಂಡು ಸುಮ್ಮನಾಗಿದ್ದ ಸಮಯದಲ್ಲಿ ಅವರ ಗೆಳೆಯ ಕೊಣಂದೂರು ವೆಂಕಪ್ಪಗೌಡರ ಪ್ರಶಸ್ತಿ ಬಂದಿರುವುದು ಸಮಾಧಾನದ ಸಂಗತಿಯಾಗಿದೆ.

■ ಬಿ. ಚಂದ್ರೇಗೌಡ

ಮಂಡ್ಯ ನಗರಸಭೆ ಪ್ರಹಸನ


ಹಳೆ ಮುಕ್ತಾಯದ ಬೆನ್ನಿಗೆ ಹೊಸ ಆರಂಭ




ಕುರ್ಚಿಪ್ರಿಯ ಸಿದ್ದರಾಜುನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಮೂಲಕ ಅಂತೂಇಂತೂ ಮಂಡ್ಯ ನಗರಸಭೆ ಹೈಡ್ರಾಮದ ಒಂದು ಕಂತಿಗೆ ತೆರೆ ಬಿದ್ದಂತಾಗಿದೆ. ಅದರ ಬೆನ್ನಿಗೇ ಮುಂದೆ ಅಧ್ಯಕ್ಷ ಯಾರಾಗಬೇಕೆನ್ನುವ ಹೊಸ ಕಂತು ಶುರುವಾಗುತ್ತಿದೆ. ಮೇ 14ರಂದು ನಡೆದ ಅವಿಶ್ವಾಸ ನಿರ್ಣಯ ಸಭೆಯಲ್ಲಿ ಅಧ್ಯಕ್ಷ ಸಿದ್ದರಾಜು ಹಾಗೂ ಉಪಾಧ್ಯಕ್ಷೆ ಚಂದ್ರಕಲಾ ಒಂದೇ ಒಂದು ಮತ ಪಡೆಯದೆ ಹೀನಾಯವಾಗಿ ಸೋತು ಮನೆ ಸೇರಿದರು. ಜಿಲ್ಲಾ ಉಸ್ತುವಾರಿ ಮಂತ್ರಿ ಅಂಬಿ ಮುಂದೆ ಆಗಿತ್ತು ಎನ್ನಲಾದ ಒಪ್ಪಂದದಂತೆ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಕ್ಕೆ ಈ ವರ್ಷದ ಆರಂಭದಲ್ಲೇ ಇವರಿಬ್ಬರೂ ರಾಜೀನಾಮೆ ಸಲ್ಲಿಸಬೇಕಿತ್ತು. ಆದರೆ ತನ್ನ ತಿಜೋರಿಯಲ್ಲಿದ್ದ ಹಡಬೆ ಕಾಂಚಾಣವನ್ನು ಥಕಥೈ ಅಂತ ಕುಣಿಸಿದ ಸಿದ್ದರಾಜು ನಗರಸಭೆ ಸದಸ್ಯರನ್ನು ಖರೀದಿ ಮಾಡಿ ಅಂಬಿಗೇ ಸೆಡ್ಡು ಹೊಡೆದು ಸತತ ಆರು ತಿಂಗಳ ಕಾಲ ಭರ್ಜರಿ ಮನರಂಜನೆಯನ್ನೇ ನೀಡಿದ್ದ. ಆತನನ್ನು ಕೆಳಗಿಳಿಸಬೇಕೆಂದು ಅಂಬಿ ಮತ್ತು ಅವರ ಭಂಟ ಅಮರಾವತಿ ಚಂದ್ರ ಹಾಕಿದ ಪ್ಲಾನ್‌ಗಳೆಲ್ಲ ಠುಸ್ ಎನ್ನುತ್ತಲೇ ಬಂದಿದ್ದವು. ಆದರೆ ಮೇ 14ರ ಮಹೂರ್ತ ಅಂಬಿ ಪಾಳಯಕ್ಕೆ ಮತ್ತೊಂದು ಠುಸ್ ಆಗಲಿಲ್ಲ.

ಹೀನಾಯ ಸೋಲು

ಈ ಬಾರಿಯೂ ಅವಿಶ್ವಾಸ ಸಭೆಯನ್ನು ಎದುರಿಸಿ ಅಂಬರೀಶ್-ಅಮರಾವತಿ ಚಂದ್ರಶೇಖರ್‌ಗೆ ಹೇಗೆ




ಚಿಕ್ಕಣ್ಣ



ಬೋರೇಗೌಡ



ಸುನೀತ



ಸಿದ್ದರಾಜು

ಮುಖಭಂಗ ಮಾಡ್ತೀನಿ ನೋಡ್ತಿರಿ ಎಂದು ಬಹಿರಂಗವಾಗಿ ಎಲ್ಲೆಡೆ ಜಂಭದಿಂದ ಹೇಳಿಕೊಂಡು ತಿರುಗುತ್ತಿದ್ದ ಸಿದ್ದರಾಜು ಅವಿಶ್ವಾಸ ನಿರ್ಣಯ ಸಭೆಯೆಂಬ ಯುದ್ಧವನ್ನು ಎದುರಿಸಲಾಗದೆ ಮೇ 14ರ ಬೆಳಗ್ಗೆ ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್ ಕಚೇರಿಗೆ ತೆರಳಿ ನಗರಸಭಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಯುದ್ಧಕ್ಕೂ ಮೊದಲೇ ಶಸ್ತ್ರ ತ್ಯಜಿಸಿ ತಾನೊಬ್ಬ ಉತ್ತರ ಕುಮಾರ ಎಂಬುದನ್ನು ಸಾಬೀತುಪಡಿಸಿದ್ದಾನೆ.

ಅದಕ್ಕೂ ಮುನ್ನ ಬಚಾವಾಗಲು ಆತ ಆಡಿದ ಆಟ ಒಂದೆರಡಲ್ಲ, ಹೇಗಾದರೂ ಸರಿಯೇ ಅವಿಶ್ವಾಸ ನಿರ್ಣಯ ಸಭೆಗೆ ತಡೆಯಾಜ್ಞೆ ತರಬೇಕೆಂದು ನಿರ್ಧರಿಸಿದ್ದ ಸಿದ್ದರಾಜು 15 ಮಂದಿ ನಗರಸಭಾ ಸದಸ್ಯರು ಸಾಮಾನ್ಯ ಸಭೆಗೆ ಗೈರುಹಾಜರಾಗಿ ಪುರಸಭೆ ಕಾಯ್ದೆ ಉಲ್ಲಂಘಿಸಿದ್ದಾರೆ, ಹಾಗಾಗಿ 15 ಮಂದಿ ಸದಸ್ಯರನ್ನು ವಜಾ ಮಾಡಬೇಕೆಂದು ಜಿಲ್ಲಾಧಿಕಾರಿಗೆ ದೂರು ನೀಡಿದ್ದ. ಆದರೆ ಡಿಸಿ ಅಜಯ್ ನಾಗಭೂಷಣ್‌ರು ಪ್ರಕರಣವನ್ನು ಮುಂದೂಡಿದ್ದರು. ಅಷ್ಟಕ್ಕೇ ಬಿಡದ ಸಿದ್ದರಾಜು ಹೈಕೋರ್ಟ್ ಮೆಟ್ಟಿಲೇರಿ ಅವಿಶ್ವಾಸ ನಿರ್ಣಯ ಸಭೆಗೆ ತಡೆಯಾಜ್ಞೆ ನೀಡುವಂತೆ ದುಂಬಾಲು ಬಿದ್ದಿದ್ದ. ಆದರೆ ಹೈಕೋರ್ಟ್ ಕೂಡಾ ಆತನಿಗೆ ಕ್ಯಾರೇ ಎನ್ನದೆ ಅರ್ಜಿಯನ್ನು ವಜಾ ಮಾಡಿ ಅವಿಶ್ವಾಸ ನಿರ್ಣಯ ಎದುರಿಸುವಂತೆ ತಾಕೀತು ಮಾಡಿತ್ತು, ಅಲ್ಲಿಗೆ ಸಿದ್ದರಾಜುನ ಕುತಂತ್ರ ರಾಜಕಾರಣಕ್ಕೆ ಫುಲ್‌ಸ್ಟಾಪ್ ಬಿದ್ದಂತಾಗಿತ್ತು. ಹಾಗಾಗಿ ಅವಿಶ್ವಾಸ ನಿರ್ಣಯ ದಿನದಂದೇ ಸಿದ್ದರಾಜು ಹಾಗೂ ಚಂದ್ರಕಲಾ ರಾಜೀನಾಮೆ ನೀಡಬೇಕಾಯಿತು.

ಅತ್ತ ಮೇ 14ರಂದು ನಡೆದ ಅವಿಶ್ವಾಸ ನಿರ್ಣಯ ಸಭೆಗೆ ಸಚಿವ ಅಂಬರೀಶ್, ಸಂಸದ ಪುಟ್ಟರಾಜು, ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರರು ಸೇರಿದಂತೆ 32 ಮಂದಿ ಸದಸ್ಯರು ಹಾಜರಾಗಿದ್ದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳೆರಡೂ ತನ್ನ ಸದಸ್ಯರಿಗೆ ವಿಪ್ ನೀಡಿದ್ದರಿಂದ ಎಲ್ಲರೂ ಅಧ್ಯಕ್ಷ-ಉಪಾಧ್ಯಕ್ಷೆ ವಿರುದ್ಧ ಅವಿಶ್ವಾಸ ನಿರ್ಣಯದ ಪರವಾಗಿ ಮತ ಹಾಕಬೇಕಾದ ಒತ್ತಡವಿತ್ತು, ಸಚಿವ ಅಂಬರೀಶ್ ಹಾಗೂ ಸಂಸದ ಪುಟ್ಟರಾಜು 11 ಗಂಟೆಗೂ ಮುನ್ನವೇ ಸಭೆಗೆ ಹಾಜರಾಗಿದ್ದರು. ಅವಿಶ್ವಾಸ ನಿರ್ಣಯ ಪತ್ರಕ್ಕೆ ಸಹಿ ಹಾಕಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ 26 ಮಂದಿ ಸದಸ್ಯರು ಬಂದಿದ್ದರು. ಆದರೆ 11 ಗಂಟೆ ಮುಗಿದರೂ ಸಿದ್ದರಾಜು ಬೆಂಬಲಿಗರಾದ ರಾಮಲಿಂಗಯ್ಯ, ಮಹೇಶ್, ಅನಿಲ್‌ಕುಮಾರ್, ಪುಷ್ಪಾವತಿ, ಬಿಜೆಪಿಯ ಶಿವಪ್ರಕಾಶ್‌ಬಾಬು, ಪಕ್ಷೇತರ ಸದಸ್ಯರಾದ ಚಂದ್ರಕುಮಾರ್, ಪುಟ್ಟತಾಯಮ್ಮ ಬರಲೇ ಇಲ್ಲ. ನಂತರ ಸಭೆ ಪ್ರಾರಂಭವಾಗುವ ವೇಳೆಗೆ ಸಿದ್ದರಾಜು ಬೆಂಬಲಿಗ ಸದಸ್ಯರು ಎಂಟ್ರಿ ಕೊಟ್ಟರು. ಬೆಳಗ್ಗೆ ತಮ್ಮ ನಾಯಕ ಸಿದ್ದರಾಜು ಡಿಸಿಯವರಿಗೆ ರಾಜೀನಾಮೆ ನೀಡಲು ತೆರಳಿದ್ದ ಸಂದರ್ಭದಲ್ಲಿ ಜೊತೆಗಿದ್ದ 8 ಮಂದಿ ಸದಸ್ಯರು ಅಲ್ಲಿಂದ ನೇರವಾಗಿ ನಗರಸಭೆಗೆ ಬಂದು ಅವಿಶ್ವಾಸ ನಿರ್ಣಯ ಸಭೆಯಲ್ಲಿ ಭಾಗವಹಿಸಿ ಹಾಜರಿ ಪುಸ್ತಕಕ್ಕೆ ಸಹಿ ಹಾಕಿದರು. ಆದರೆ ಸದಸ್ಯರಾದ ಚಂದ್ರಕುಮಾರ್, ಶಿವಪ್ರಕಾಶ್‌ಬಾಬು ಮತದಾನಕ್ಕೂ ಮುನ್ನವೇ ಸಭೆಯಿಂದ ಹೊರ ನಡೆದಿದ್ದರು.

ಅಧ್ಯಕ್ಷ ಸಿದ್ದರಾಜು ಹಾಗೂ ಉಪಾಧ್ಯಕ್ಷೆ ಚಂದ್ರಕಲಾ ವಿರುದ್ಧ ಅವಿಶ್ವಾಸ ನಿರ್ಣಯಕ ಪರವಾಗಿ ಸಚಿವ ಅಂಬರೀಶ್, ಸಂಸದ ಪುಟ್ಟರಾಜು, ಜೆಡಿಎಸ್ ಸದಸ್ಯರಾದ ಎಂ.ಜೆ.ಚಿಕ್ಕಣ್ಣ ಕೆರಗೋಡು ಸೋಮಶೇಖರ್, ಹುಗ್‌ಟೌನ್ ಬೋರೇಗೌಡ, ಮಧುಶ್ರೀ, ಸುನೀತ, ಸುಮಿತ್ರ, ಶಿವರತ್ನ, ಮುಜಾಹಿದ್, ಮಹೇಶ್‌ಕೃಷ್ಣ ಕಾಂಗ್ರೆಸ್ ಸದಸ್ಯರಾದ ಲೋಕೇಶ್, ಹೊಸಹಳ್ಳಿ ಬೋರೇಗೌಡ, ಗುರುವಮ್ಮ, ಸುಕುಮಾರ್, ಮಧುಸೂದನ್, ಸಲ್ಮಾತಾಜ್, ಸುಮಾರಾಣಿ, ಸುಜಾತಾಮಣಿ, ಅನಂತಪದ್ಮನಾಭ, ಟಿ.ಕೆ.ರಾಮಲಿಂಗಯ್ಯ, ಪುಷ್ಪಾವತಿ, ಮಹೇಶ್ ಅನಿಲ್‌ಕುಮಾರ್, ಷಹಜಹಾನ್, ಪಕ್ಷೇತರ ಸದಸ್ಯರಾದ ರವೀಂದ್ರ, ರಾಜೇಶ್, ಶಶಿಧರ್, ಅರುಣ್‌ಕುಮಾರ್, ನರಸಮ್ಮ, ನಲ್ಲಣ್ಣ, ನಯಾಜ್‌ಪಾಷ ಸೇರಿ ಒಟ್ಟು 34 ಮಂದಿ ಕೈಎತ್ತುವ ಮೂಲಕ ಮತದಾನ ಮಾಡಿದರು. ಕುಚೋದ್ಯದ ಸಂಗತಿಯೆಂದರೆ ಕಾಂಗ್ರೆಸ್ ಪಕ್ಷ ನಕಲಿ ವಿಪ್ ನೀಡಿದೆ, ಸದಸ್ಯತ್ವ ಹೋದರೂ ಸರಿ ಸಿದ್ದರಾಜು ಜೊತೆ ನಿಲ್ಲುತ್ತೇವೆ ಎಂದೆಲ್ಲಾ ಬಡಾಯಿ ಕೊಚ್ಚುತ್ತಿದ್ದ ಅನಿಲ್‌ಕುಮಾರ್, ರಾಮಲಿಂಗಯ್ಯ, ಪುಷ್ಪಾವತಿ, ಮಹೇಶ್ ಕೂಡ ಅವರೇ ಹೇಳಿದ ನಕಲಿ ವಿಪ್‌ಗೆ ಹೆದರಿ ತಾವೂ ಕೈ ಎತ್ತಿ ಸದಸ್ಯತ್ವ ಉಳಿಸಿಕೊಂಡರು.

ಇಷ್ಟಾದರೂ ಸಿದ್ದರಾಜುನ ಧಿಮಾಕು ಕಿಂಚಿತ್ತೂ ಕರಗಿದಂತೆ ಕಾಣುತ್ತಿಲ್ಲ. 'ಅಂಬರೀಶ್ ಹಾಗೂ ಕುಮಾರಸ್ವಾಮಿ ಜೊತೆಯಾಗಿ ನಗರಸಭೆಯ ಸಾಮಾನ್ಯ ಅಧ್ಯಕ್ಷನಾದ ನನ್ನನ್ನು ಮೋಸದಿಂದ ಸದಸ್ಯರಿಗೆ ವಿಪ್ ನೀಡುವ ಮೂಲಕ ಅವಿಶ್ವಾಸ ನಿರ್ಣಯ ಮಂಡಿಸಿ ಕೆಳಗಿಳಿಸಿದ್ದಾರೆ. ತಾಕತ್ ಇದ್ದಿದ್ದರೆ ಸದಸ್ಯರಿಗೆ ವಿಪ್ ನೀಡದೆ ಅವಿಶ್ವಾಸ ಮಂಡಿಸಿದ್ದರೆ ಆಗ ನನ್ನ ಸಾಮರ್ಥ್ಯ ಏನೆಂಬುದನ್ನು ತೋರಿಸುತ್ತಿದ್ದೆ' ಎಂದೆಲ್ಲಾ ಬಡಬಡಿಸುತ್ತಿದ್ದಾನೆ. ಆದರೆ ಪಕ್ಷೇತರನಾದ ಇದೇ ಸಿದ್ದರಾಜುನನ್ನು ಅಧ್ಯಕ್ಷ ಸ್ಥಾನಕ್ಕೆ ಕೂರಿಸುವಾಗ ಎಲ್ಲಿ ಬಂಡಾಯ ಕಾಂಗ್ರೆಸ್ಸಿಗರು ಕೈಕೊಡುತ್ತಾರೊ ಅಂತ ಇದೇ ಅಂಬಿ ತನ್ನ ಪಕ್ಷದ ಸದಸ್ಯರಿಗೆ ವಿಪ್ ನೀಡಿಯೇ ಸಭೆ ನಡೆಸಿದ್ದು. ಅವತ್ತು ಬಾಯಿಗೆ ಜಿಪ್ ಹಾಕಿಕೊಂಡಿದ್ದ ಸಿದ್ದರಾಜು ಇವತ್ತು ವಿಪ್ ವಿರುದ್ಧ ಮಾತನಾಡುತ್ತಿರೋದನ್ನು ಕಂಡ ಜನ ಮುಸಿಮುಸಿ ನಗಾಡುತ್ತಿದ್ದಾರೆ.

ಅತ್ತ ಅಂಬಿ ಕೂಡಾ 'ಮೊದಲ ಬಾರಿಗೆ ಅವಿಶ್ವಾಸ ನಿರ್ಣಯ ಸಭೆಯಲ್ಲಿ ಭಾಗವಹಿಸಿದ್ದೇನೆ. ಪ್ರೀತಿ, ವಿಶ್ವಾಸಕ್ಕೆ ಬೆಲೆ ನೀಡಿ ಅಧ್ಯಕ್ಷನನ್ನಾಗಿ ಮಾಡಿದ ತಪ್ಪಿಗೆ ಸಿದ್ದರಾಜು ಯಾವ ರೀತಿ ನಡೆದುಕೊಂಡರು ಅನ್ನೋದನ್ನು ಮಂಡ್ಯದ ಜನ ನೋಡಿದ್ದಾರೆ' ಅಂತ ಸಿದ್ದರಾಜುಗೆ ತಿವಿದಿದ್ದರು. ಇನ್ನು ಸಿದ್ದರಾಜು ಅಲೆಯಲ್ಲಿ ಮತ್ತಷ್ಟು ದಿನ ಉಪಾಧ್ಯಕ್ಷೆ ಆಗಬಹುದೆಂದು ಹೊಂಚು ಹಾಕಿ ಪಕ್ಷಕ್ಕೆ ದ್ರೋಹ ಬಗೆದಿದ್ದ ಚಂದ್ರಕಲಾ ಸಭೆಗೆ ಬರದೆ ವಿಪ್ ಉಲ್ಲಂಘಿಸಿದ್ದು, ಅವರ ಮೇಲೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ದೂರು ನೀಡಲು ಅಂಬಿ ಬಣ ಮುಂದಾಗಿದೆ. ಈ ಸುದ್ದಿ ಕಿವಿಗೆ ಬೀಳುತ್ತಿದ್ದಂತೆಯೇ ಚಂದ್ರಕಲಾ ಕೇಸು ಹಾಕುವುದು ಬೇಡವೆಂದು ಗೋಳಾಡುತ್ತಿದ್ದಾರೆ.

ಎರಡನೇ ಕಂತು ಶುರು

ಸಿದ್ದರಾಜುನನ್ನು ಕೆಳಗಿಳಿಸುವ ಮೂಲಕ ಮೊದಲ ಕಂತಿಗೆ ಮುಕ್ತಾಯ ಬಿದ್ದಿದ್ದರೆ ಈಗ ಖಾಲಿಯಾದ ಸ್ಥಾನಕ್ಕೆ ಯಾರು ಕೂರಬೇಕೆಂಬ ಎರಡನೇ ಕಂತು ಶುರುವಾಗಿದೆ. ಕಾಂಗ್ರೆಸ್ ಪಕ್ಷದಿಂದ 3 ಬಾರಿಗೆ ಆಯ್ಕೆಯಾಗಿರುವ ಸದಸ್ಯ ಹೊಸಹಳ್ಳಿ ಬೋರೇಗೌಡ ಮತ್ತು 2 ಬಾರಿ ಆಯ್ಕೆಯಾಗಿರುವ ಲೋಕೇಶ್ ನಡುವೆ ಅಧ್ಯಕ್ಷ ಗಾದಿಗೆ ಪೈಪೋಟಿ ಬಿರುಸಾಗಿದೆ. ಹೊಸಹಳ್ಳಿ ಬೋರೇಗೌಡ ಹಿರಿಯ ರಾಜಕಾರಣಿ ಹಾಗೂ ಅಂಬರೀಶ್ ಶಿಷ್ಯ ಎನ್ನುವುದು ಅಧ್ಯಕ್ಷ ಗಾದಿಗೇರಲು ಪ್ಲಸ್ ಪಾಯಿಂಟ್. ಸರ್ಕಾರಿ ಬಾಲಕರ ಕಾಲೇಜಿನ ಅಧ್ಯಕ್ಷನಾಗುವ ಮೂಲಕ ಸಾರ್ವಜನಿಕ ಸೇವೆಯಲ್ಲಿ ಗುರುತಿಸಿಕೊಂಡ ಹೊಸಹಳ್ಳಿ ಬೋರೇಗೌಡ 25 ವರ್ಷಗಳಿಂದ ರಾಜಕೀಯದಲ್ಲಿದ್ದಾರೆ. ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ 10 ವರ್ಷ ಕೆಲಸ ಮಾಡಿರುವುದಲ್ಲದೆ ಎಸ್‌ಎಸ್‌ಯುಐನ ಪ್ರಧಾನ ಕಾರ್ಯದರ್ಶಿಯಾಗಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾಗಿ ದುಡಿದ ಅನುಭವ ಅವರಿಗಿದೆ. ಇನ್ನು ಮತ್ತೊಬ್ಬ ಪ್ರತಿಸ್ಪರ್ಧಿ ಲೋಕೇಶ್ ಕೂಡ ಅಧ್ಯಕ್ಷ ಸ್ಥಾನಕ್ಕೆ ಉತ್ತಮ ಅಭ್ಯರ್ಥಿಯೇ ಆಗಿದ್ದಾರೆ. ಸಾರ್ವಜನಿಕರಲ್ಲಿ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ.

ಆದರೆ ಅಧ್ಯಕ್ಷನಾಗುವವನು 'ಮನಿ' ಪವರ್ ಹೊಂದಿರಲೇಬೇಕು ಎನ್ನುವ ಪರಿಸರ ಮಂಡ್ಯ ನಗರಸಭೆ ಆವರಣದಲ್ಲಿ ಇತ್ತೀಚೆಗೆ ಗಾಢವಾಗುತ್ತಿದೆ; ಸದಸ್ಯರ ಜೇಬಿಗೆ ಹಣ ಭರ್ತಿ ಮಾಡಿದರಷ್ಟೇ ಅವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯ ಪಕ್ಕ ಬಂದು ನಿಲ್ಲುವುದು. ಈ ಪರಿಸ್ಥಿತಿಯನ್ನು ಬೋರೇಗೌಡ ಹೇಗೆ ನಿಭಾಯಿಸುವರೋ ನೋಡಬೇಕು. ಸಂಪೂರ್ಣ ಬಹುಮತವಿದ್ದರೂ ಕಳೆದ ಬಾರಿ ಸಿದ್ದರಾಜುನ ಮನಿ ಮೇನಿಯಾಕ್ಕೆ ಮರುಳಾಗಿ ಪಕ್ಷೇತರನನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿ ಕಾಂಗ್ರೆಸ್ ಪಕ್ಷದ ಮರ್ಯಾದೆ ಕಳೆದಿದ್ದ ಅಂಬಿ ಹಾಗೂ ಅಮರಾವತಿ ಚಂದ್ರಶೇಖರ್ ಈ ಬಾರಿಯಾದರೂ ಹಣಕ್ಕೆ ಆಸ್ಪದ ಕೊಡದೆ ಯೋ[...] ಬೆಲೆ ಕೊಟ್ಟು ಪಕ್ಷದ ಮತ್ತು ತಮ್ಮ ವ[...] ವರ್ಚಸ್ಸುಗಳನ್ನು ಸೆಟ್ಟಾಗಿಸಿಕೊಳ್ಳಬೇಕಿದೆ. ಈ[...] ನಿಟ್ಟಿನಿಂದ ಅಂಬರೀಶ್ ತನ್ನ ಶಿಷ್ಯ ಬೋರೇಗೌ[ಡ] ಅಧ್ಯಕ್ಷ ಸ್ಥಾನಕ್ಕೇರಿಸುವ ಸಾಧ್ಯತೆಗಳು ದಟ್ಟವಾ[...] ಕಂಡುಬರುತ್ತಿದೆ.


ಜೆಡಿಎಸ್‌ಗೆ ಉಪಾಧ್ಯಕ್ಷ ಸ್ಥಾನ[...]

ಸಿದ್ದರಾಜುನಂತಹ ಫೆವಿಕಾಲ್ ಗಿರಾಕಿ[...] ಕುರ್ಚಿಯಿಂದ ಕೆಳಗಿಳಿಸಲು ಕಾಂಗ್ರೆಸ್ ಕಡಿಮೆ ಸರ್ಕ[...] ಮಾಡಿಲ್ಲ, ಖುದ್ದು ಅಮರಾವತಿ ಚಂದ್ರನೇ [...] ಜೆಡಿಎಸ್‌ನ ಮೊರೆ ಹೋಗಿದ್ದರು. ಪಕ್ಕಾ ಲೆಕ್ಕ[...] ಪಕ್ಷವೆಂದೇ ಗುರುತಿಸಿಕೊಂಡ ಜೆಡಿಎಸ್ [...] ಸಿದ್ದರಾಜುನನ್ನು ಕೆಳಗಿಳಿಸಿದ ತರುವಾಯ ತಮ[...] ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ [...] ನಿರ್ದೇಶಕ ಈ ಮೂರರಲ್ಲಿ ಯಾವುದಾದರು [...] ಸ್ಥಾನಗಳನ್ನು ಬಿಟ್ಟುಕೊಡಬೇಕೆಂಬ ಷರತ್ತು ವಿಧಿ[...] ಅಖಾಡಕ್ಕಿಳಿದಿದ್ದು. ಆ ಒಪ್ಪಂದದಂತೆ ಅಧ್ಯಕ್ಷ ಸ್ಥಾನ [...] ಕಾಂಗ್ರೆಸ್ ಪಾಲಾಗುವುದರಿಂದ ತಮಗೆ ಉಪಾಧ್ಯಕ್ಷ [...] ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್[...] ಮಾಡಿಕೊಂಡಿದೆ. ಹಾಗಾಗಿ ಜೆಡಿಎಸ್ ಸದಸ[...] ಪೈಪೋಟಿ ಜೋರಾಗೇ ನಡೆಯುತ್ತಿದೆ. ಉಪಾಧ್ಯಕ್ಷ[...] ಕೇಳಿಬರುತ್ತಿರುವ ಹೆಸರುಗಳಲ್ಲಿ 1ನೇ ವಾರ್ಡಿನ ಸ[...] ರವೀಂದ್ರರ ಹೆಸರು ಮುಂಚೂಣಿಯಲ್ಲಿದೆ. [...] ವಾರ್ಡ್‌ನಲ್ಲಿ ಕಳೆದ 50 ವರ್ಷಗಳಿಂದ ಕಾಂಗ್ರೆಸ್ [...] ಅಭ್ಯರ್ಥಿಯೇ ಗೆಲ್ಲುತ್ತಾ ಬಂದಿದ್ದರು. 2008ರ ನಗ[...] ಚುನಾವಣೆಯಲ್ಲಿ ಸುನೀತಾ ರವೀಂದ್ರ ಕಾಂಗ್ರೆಸ್ ಅಭ್[...] ಸಾಕಷ್ಟು ನೀರು ಕುಡಿಸಿ ಕೇವಲ 6 ಮತಗಳ ಅಂತ[...] ಸೋಲುಕಂಡಿದ್ದರು. ಆದರೆ 2013ರ ಚುನಾವಣ[...] 450ಕ್ಕೂ ಹೆಚ್ಚು ಮತಗಳ ಅಂತರದಿಂದ ಕಾ[...] ಅಭ್ಯರ್ಥಿಯನ್ನು ಸೋಲಿಸಿ ಮೊದಲ ಬಾರಿಗೆ ಅಲ್ಲಿ ಜೆ[...] ಖಾತೆ ತೆರೆದಿದ್ದರು. ಸುನೀತಾರ ಪತಿ ರವೀಂದ್ರ ಜೆಡಿ[...] ಪ್ರಭಾವಿ ಮುಖಂಡರು ಎನಿಸಿದ್ದಾರೆ.

ಇನ್ನು ಸ್ಥಾಯಿ ಸಮಿತಿ ಅಧ್ಯಕ್ಷನಾಗಲು 2ನೇ [...] ಆರಿಸಿ ಬಂದಿರುವ ಎಂ.ಜೆ.ಚಿಕ್ಕಣ್ಣ ಪ್ರಯತ್ನ ನಡೆ[...] ನಗರಸಭೆ ಉಪಾಧ್ಯಕ್ಷರಾಗಿದ್ದ ತಮ್ಮ 10 [...] ಅವಧಿಯಲ್ಲಿ ಫುಟ್‌ಪಾತ್ ಒತ್ತುವರಿ ತೆರುವುಗ[...] ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದರು. ಪ್ರಭಾರ ಅಧ್ಯ[...] 25 ದಿನ ನಗರಸಭೆಯಲ್ಲಿ ಆಡಳಿತ ನಡೆಸಿದ ಅನುಭ[...] ಅವರಿಗಿದೆ. ಕುಮಾರಸ್ವಾಮಿ ಹಾ[...] ಚಲುವರಾಯಸ್ವಾಮಿಯ ನಿಷ್ಠಾವಂತ ಬೆಂಬಲಿಗರಾ[...] ಚಿಕ್ಕಣ್ಣ ಸ್ಥಾಯಿ ಸಮಿತಿ ಅಧ್ಯಕ್ಷಗಿರಿ ಮೇಲೆ ಕಣ್ಣಿಟ್ಟ[...]

ಈಗಾಗಲೇ ಅಧ್ಯಕ್ಷ-ಉಪಾಧ್ಯಕ್ಷ ಗದ್ದುಗೆ ಗುದ್ದಾ[...] ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಹಿನ್ನಡೆಯಾಗಿದೆ. ಕಾ[...] ಜೆಡಿಎಸ್ ನಾಯಕರು ಮಾಡಿಕೊಂಡ ಒಪ್ಪಂದ[...] ನಡೆದುಕೊಂಡರೆ ಅಧಿಕಾರ ನಡೆಸುವುದು ಸಲೀಸು. [...] ರಾಜಕಾರಣದಲ್ಲಿ ಹೀಗೇ ಅಂತ ಪ್ರೆಡಿಕ್ಟ್ ಮಾ[...] ಸಾಧ್ಯವಿಲ್ಲ. ಇಬ್ಬರಲ್ಲಿ ಒಬ್ಬರು ತಗಾದೆ ತೆಗೆದರೂ [...] ತಪ್ಪಿರುವ ಮಂಡ್ಯ ನಗರಸಭೆ ಹಳ್ಳ ಹಿಡಿಯುವುದು ಗ್ಯಾ[...] ಇದನ್ನು ಅರ್ಥ ಮಾಡಿಕೊಂಡು ರಾಜಕೀಯ ಪ[...] ಜವಾಬ್ದಾರಿಯುತ ಆಡಳಿತ ನಡೆಸಬೇಕಿದೆ.

■ ವರದಿ[...]




ಕರಾವಳಿ ಅನುದಾನ ಆಕರ್ಷಣೆಯ ಗ್ರಾಮ ಸಮರ!!


ಕರಾವಳಿಯ ಹಳ್ಳಿಗಳಲ್ಲೀಗ "ಗಾಂವಠಿ" ರಾಜಕಾರಣದ ...ಜಿ-ಗದ್ದಲ. ಪಕ್ಷ ರಾಜಕಾರಣ ಪ್ರತ್ಯಕ್ಷವಾಗಿ ಈ ಗ್ರಾಮ ...ಸಮರದಲ್ಲಿಲ್ಲ. ಆದರೆ ಪರೋಕ್ಷವಾಗಿ ...-ಜಾತಿ-ಪಾಳೆಗಾರಿಕೆ-ದುಡ್ಡಿನ ಕರಾಮತ್ತು ನಡೆಯುತ್ತಿದೆ.


ಈ ಸಲದ ಹಳ್ಳಿ ರಾಜಕಾರಣದ ಟ್ರೆಂಡ್ ಸೂಕ್ಷ್ಮವಾಗಿ ಅವಲೋಕಿಸಿದರೆ, ಪ್ರತಿ ಕ್ಷೇತ್ರದಲ್ಲೂ ಸದಸ್ಯನಾಗುವ ದೂ(ದು)ರಾಲೋಚನೆಯ ಹಿಕಮತ್ತುದಾರರು ಹಣಾಹಣಿಗೆ ತಯಾರಾಗಿರುವುದು ಗೋಚರಿಸುತ್ತದೆ. ಈ ತರಲೆ ತುರುಸಿಗೆ ಎರಡು ಕಾರಣವೆಂದು ಪಂಚಾಯತ್ ರಾಜ್ ಪರಿಣತರು ಹೇಳುತ್ತಾರೆ. ಹಳ್ಳಿಗಳಲ್ಲಿ ಧರ್ಮ ಮತ್ತು ಧನ ಆಧಾರಿತ ರಾಜಕೀಯ ಪ್ರಜ್ಞೆ ಮೂಡಿರುವುದು ಒಂದು ಕಾರಣ. ಇನ್ನೊಂದು ಕಾರಣವೆಂದರೆ, ಗ್ರಾಪಂ ಮೆಂಬರಿಕೆ ಲಾಭದಾಯಕ ಹುದ್ದೆಯಂತಾಗಿರುವುದು ಹಳ್ಳಿಗಳಲ್ಲಿ ಆಕಾಂಕ್ಷಿಗಳ ಸಂಖ್ಯೆಯನ್ನು ಹೆಚ್ಚಿಸಿದೆ; ತಾವೇ ಗೆಲ್ಲಬೇಕೆಂಬ ಹುಚ್ಚು ಹಠದ ಮನೋಭಾವ ವಿಪರೀತವಾಗಿದೆ.


ಗ್ರಾಮ ಪಂಚಾಯ್ತಿ ಅಖಾಡಕ್ಕೆ ಈ ಬಾರಿ ಭರ್ಜರಿ ರಂಗೇರಲು ಅನುದಾನದ ಆಕರ್ಷಣೆಯೇ ಮೂಲ ಪ್ರೇರಣೆ! ಉದ್ಯೋಗ ಖಾತರಿ ಯೋಜನೆ (ನರೇಗಾ)ಯಲ್ಲಿ ಬರುತ್ತದೆ. ಹೆಚ್ಚುಕಮ್ಮಿ 15 ಲಕ್ಷ 14 ಹಣಕಾಸು ಯೋಜನೆಯಲ್ಲಿ ಮಂಜೂರಾದರೆ 8 ಲಕ್ಷ ಶಾಸನಬದ್ಧ ಅನುದಾನದ ಹೆಸರಲ್ಲಿ ಸಿಗುತ್ತಿದೆ. ನರೇಗಾ ಹಣ ಕೆಲವು ಗ್ರಾಪಂಗೆ ಕೋಟಿ ಲೆಕ್ಕದಲ್ಲೂ ಬಂದಿದ್ದು ದೊಡ್ಡ ಅವ್ಯವಹಾರವೂ ನಡೆದುಹೋಗಿದೆ. ಈ ಯೋಜನೆಯ ಪ್ರಥಮ ಫಲಾನಾನುಭವಿಗಳು ಗ್ರಾಪಂ ಸದಸ್ಯರು. ಬಹುತೇಕ ಕಾಮಗಾರಿಯಲ್ಲಿ ಪಂಚಾಯ್ತಿ ಮೆಂಬರ್ ಸಾಹೇಬರೇ ಅನಧಿಕೃತ ಗುತ್ತಿಗೆದಾರರು. ಈ ಬೇನಾಮಿ ಕಂಟ್ರಾಕ್ಟರು ಕಾಗದದಲ್ಲಷ್ಟೇ ಕಾಮಗಾರಿ ಮಾಡಿ ಅಥವಾ ಕಳಪೆ ಕೆಲಸ ಮಾಡಿ ಇಲ್ಲವೇ ಒಳ್ಳೆಯ ಕೆಲಸದಲ್ಲೂ ಪರ್ಸೆಂಟೇಜ್ ಪಡೆದು ದುಂಡಗಾಗಿದ್ದಾರೆ. ಹಲವು ಸದಸ್ಯರ ದಾರಿದ್ರ್ಯ ಈ 5 ವರ್ಷದಲ್ಲಿ ಗಣನೀಯವಾಗಿ ಇಳಿದಿದೆ.

ಕರಾವಳಿಯ ಉದ್ದಗಲಕ್ಕೂ ಒಮ್ಮೆ ಕಣ್ಣು ಹಾಯಿಸಿದರೆ ನಿರುದ್ಯೋಗಿ ಯುವಕರು ಈ ಬಾರಿಯ ಗ್ರಾಪಂ ಚುನಾವಣೆಯತ್ತ ಬಲವಾಗಿ ಸೆಳೆಯಲ್ಪಟ್ಟಿರುವುದು ಕಾಣಿಸುತ್ತದೆ. ಹಳಬರು ಮತ್ತು ಹೊಸಬರ ನಡುವೆ ಒಂಥರಾ ತುರುಸು ಏರ್ಪಟ್ಟಿದೆ. ಅಕಸ್ಮಾತ್ ಪಂಚಾಯ್ತಿ ಮೆಂಬರನಾದರೆ ಐದು ವರ್ಷ ನಿರುದ್ಯೋಗ ಸಮಸ್ಯೆ ನೀಗುವ ಲೆಕ್ಕಾಚಾರ ನಿರುದ್ಯೋಗಿ ಯುವಕರದು.









...ವಳಿಯ ಗ್ರಾಮ ಪಂಚಾಯ್ತಿ ಫೈಟಿಂಗ್‌ನ ಇತಿಹಾಸವೇ ...ಥದ್ದು. ಗ್ರಾಮಸ್ಥರೇ ಕುಳಿತು ಊರಿನ ಉದ್ಧಾರಕ್ಕೆ ...ತನ-ಮಂಥನ ನಡೆಸಿ ತೀರ್ಮಾನಕ್ಕೆ ಬರಲೆಂಬ ...ಧೀಜಿಯ ಗ್ರಾಮ ಸ್ವರಾಜ್ಯ ಕಲ್ಪನೆಯ ಸಂಸ್ಥೆಗಳು ...ತ್ತು ಅಡ್ಡಕಸುಬಿ ಪುಢಾರಿಗಳ ಕೈಗೆ ಸಿಲುಕಿ ಲೇವಾದೇವಿ ...ಗಳಂತಾಗಿಹೋಗಿವೆ. ಇಂಥ ಪಂಚಾಯ್ತಿಗಳ ಆಡಳಿತಗಾರ ...ಕ್ಕೆಗೆ ಈಗ ರಣೋತ್ಸಾಹದಲ್ಲಿ ಚುನಾವಣೆ ...ಯುತ್ತಿದೆ.....

ಅದೊಂದು ಕಾಲವಿತ್ತು; ಗ್ರಾಮ ಪಂಚಾಯ್ತಿ ಚುನಾವಣೆ ...ದಾಗ ಊರ ಹಿರಿಯರು, ಒಂದಿಷ್ಟು ಶಿಕ್ಷಕರು ಸೇರಿ ...ಊರಿನ ಪಾರುಪತ್ಯ ನಡೆಸಲು ಲಾಯಕ್ ಯಾರು ...ದು ನಿರ್ಧಾರ ಮಾಡುತ್ತಿದ್ದರು. ಅಂಥವರು ...ರೋಧವಾಗಿ ಆಯ್ಕೆ ಆಗುವಂತೆ ನಿಗಾ ವಹಿಸುತ್ತಿದ್ದರು. ...ಗಿ ಊರಿನ ಸಾಮರಸ್ಯಕ್ಕೆ ಧಕ್ಕೆ ಬರುತ್ತಿರಲಿಲ್ಲ. ...ಬರುತ್ತ ಇಂಥ ವಾತಾವರಣ ಕಡಿಮೆಯಾಗಿ ಅಧಿಕಾರ, ...ಪ್ರತಿಷ್ಠೆಯ ಪೈಪೋಟಿ ಶುರುವಾಯ್ತು. ಈಗೀಗಂತೂ ...ಮಿ ಪಂಚಾಯ್ತಿಗಳಿಗೆ ಹರಿದುಬರುತ್ತಿರುವ ರಾಜ್ಯ ಮತ್ತು ...ದ್ರದ ಒಟ್ಟು ಅನುದಾನ ಅರ್ಧ ಕೋಟಿ, ಒಂದು ...ಟಿ ಮುಟ್ಟುತ್ತಿರುವುದರಿಂದ ಗ್ರಾಮ ಪಂಚಾಯ್ತಿ ...ಕ್ಷನ್ ಎಂಬುದು ಅಸೆಂಬ್ಲಿ ಅಥವಾ ಪಾರ್ಲಿಮೆಂಟ್ ...ಕ್ಷನ್‌ನ ಸಕಲ ಅನಿಷ್ಟಗಳನ್ನೂ ಆವಾಹಿಸಿಕೊಂಡು ...ಟಿ ತೋರುತ್ತಿದೆ.

ಗ್ರಾಮ ಪಂಚಾಯ್ತಿ ಇಲೆಕ್ಷನ್ ತಾಪಂ, ಜಿಪಂ, ...ನಸಭೆ ಅಥವಾ ಲೋಕಸಭೆ ಸದಸ್ಯತ್ವದ ಮೇಲೆ ...ಟ್ಟಿರುವ ಪುಢಾರಿಗಳ ಭವಿಷ್ಯದ ಬುನಾದಿ ಎಂಬಂತಾಗಿದೆ. ...ಗಿ ಹಳ್ಳಿಗಾಡಿನ ಹುಲ್ಲು ರಸ್ತೆಯಿಂದಲೇ ವ್ಯವಸ್ಥಿತವಾಗಿ ...ಲೇಳುವ ಸ್ಕೆಚ್ ಸಫಲ ಮಾಡಿಕೊಳ್ಳಲು ಗ್ರಾಪಂ ...ಕ್ಷನ್ ಸಾಧನವಾಗಿದೆ. ಈ ಅನಾಹುತಕಾರಿ ...ಕಾರಣಗಳಿಗೆ ತಾಪಂ-ಜಿಪಂ ಮತ್ತು ಶಾಸಕ-ಸಂಸದರ ...ಯಂತೆಯೇ ಗ್ರಾಪಂ ನಡೆಯಬೇಕಾದ ದುರಂತ ...ಟ್ಟಿದೆ ಹಳ್ಳಿಗಳಲ್ಲಿ! ಇಲ್ಲದಿದ್ದರೆ ಗ್ರಾಪಂಗೆ ಬರಬೇಕಾದ ...ದಾನಕ್ಕೆ ಕೊಕ್ಕೆ ಬೀಳುತ್ತದೆ. ಈ ಮೇಲಿನ ಸ್ತರದ ...ರಿಗಳು ತಮ್ಮ ಗಂಡಾಗುಂಡಿ ರಾಜಕಾರಣದ ...ಸ್ಥಿಯಿಂದ ಗ್ರಾಪಂ ಚುನಾವಣೆಯಲ್ಲಿ ಭಯಂಕರ ...ಗಳನ್ನು ಉರುಳಿಸುವುದು ಸಾಮಾನ್ಯವಾಗಿ ಹೋಗಿದೆ!

ಈ ದೊಡ್ಡವರಿಗೆ ಅಭ್ಯರ್ಥಿಗಳಿಗಿಂತಲೂ ಹೆಚ್ಚು ಆಸಕ್ತಿ ...ಚುನಾವಣೆ ಬಗ್ಗೆ ಎಂಬುದೇನೋ ನಿಜ. ಆದರೆ ಇದು ರಹಸ್ಯ ಕಾರ್ಯಾಸೂಚಿಯಂತೆ ಬಹುತೇಕ ಸ್ಪರ್ಧಾಳುಗಳ ತಲೆಯಲ್ಲಿ ಅಡಗಿ ಕುಳಿತಿವೆ. ಕಳೆದೊಂದು ದಶಕದಿಂದ ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಂದ ಹಳ್ಳಿ ಹಣೆಬರಹ ಬದಲಾವಣೆಗೆಂದು ಹರಿದು ಬರುತ್ತಿರುವ ಲಕ್ಷ-ಕೋಟಿ ಲೆಕ್ಕದ ಮೊತ್ತವಿದೆಯಲ್ಲ, ಅದು ಹಳ್ಳಿಗಾಡಿನ ಚಾಲಾಕಿಗಳ ಕಣ್ಣು ಕೋರೈಸಿದೆ! ಅಭಿವೃದ್ಧಿ ಹೆಸರಿನ ಕಾಮಗಾರಿಯಲ್ಲಿ ಸಿಕ್ಕಷ್ಟು ಕದ್ದು ಬಾಚಿದರೂ ಬಚಾವಾಗೋದು ಕಷ್ಟವಲ್ಲ ಎಂಬ ನಿದರ್ಶನಗಳು ಉಮೇದುವಾರರನ್ನು ದಂಡಿ-ದಂಡಿಯಾಗಿ ಹುಟ್ಟುಹಾಕಿದೆ. ಹೀಗಾಗಿ ಚುನಾವಣೆ ಕಣ ರಣರಂಗದಂತಾಗಿ ಹೋಗಿದೆ.

ಇದರ ಜೊತೆಗೇ ಸಂಘ ಪರಿವಾರ ಹಳ್ಳಿ-ಹಳ್ಳಿಗಳಲ್ಲಿ ಧರ್ಮ-ಜಾತಿ ಆಧಾರದ ಜಿದ್ದಾಜಿದ್ದಿ ಸಂಘ-ಸಂಸ್ಥೆಗಳನ್ನು ಕಟ್ಟಿ ಬೆಳೆಸಿರುವುದು ಗ್ರಾಪಂ ಇಲೆಕ್ಷನ್‌ನಲ್ಲಿ ಜೀವ ವಿರೋಧಿ ಹೋರಾಟಕ್ಕೆ ಚಿತಾವಣೆ ನೀಡುತ್ತಿದೆ, ಎಲ್ಲ ರಾಜಕೀಯ ಪಕ್ಷಗಳು ತಂತಮ್ಮ ಬೇರು ಗಟ್ಟಿಗೊಳಿಸಿಕೊಳ್ಳಲು ಹಳ್ಳಿಗಳ ಗಲ್ಲಿ-ಗಟಾರದಲ್ಲಿ ಪಕ್ಷ ರಾಜಕಾರಣ ಮಾಡುತ್ತವೆ. ತಮ್ಮ ಪಕ್ಷದ ಬಾವುಟ-ಬಂಟಿಂಗ್ಸ್ ಕಟ್ಟುವ, ವಾರ್ಡ್‌ಮಟ್ಟದಲ್ಲಿ ಮತ ತರುವ ಮರಿ ಪುಢಾರಿಗಳ ತಯಾರಿಸಲು ಈ ಗ್ರಾಪಂ ಇಲೆಕ್ಷನ್ ನಾಜೂಕಾಗಿ ಬಳಸಿಕೊಳ್ಳುತ್ತಿವೆ. ಇದು ಹಳ್ಳಿಗಳಲ್ಲಿ ಬುರ್ನಾಸ್ ಅಷ್ಟೇ ಅಲ್ಲ, ಭಯಾನಕ ಪರಿಸ್ಥಿತಿ ನಿರ್ಮಿಸಿಬಿಟ್ಟಿದೆ....

ಕರಾವಳಿಯ ಉದ್ದಗಲಕ್ಕೂ ಒಮ್ಮೆ ಕಣ್ಣು ಹಾಯಿಸಿದರೆ ನಿರುದ್ಯೋಗಿ ಯುವಕರು ಈ ಬಾರಿಯ ಗ್ರಾಪಂ ಚುನಾವಣೆಯತ್ತ ಬಲವಾಗಿ ಸೆಳೆಯಲ್ಪಟ್ಟಿರುವುದು ಕಾಣಿಸುತ್ತದೆ. ಹಳಬರು ಮತ್ತು ಹೊಸಬರ ನಡುವೆ ಒಂಥರಾ ತುರುಸು ಏರ್ಪಟ್ಟಿದೆ. ಅಕಸ್ಮಾತ್ ಪಂಚಾಯ್ತಿ ಮೆಂಬರನಾದರೆ ಐದು ವರ್ಷ ನಿರುದ್ಯೋಗ ಸಮಸ್ಯೆ ನೀಗುವ ಲೆಕ್ಕಾಚಾರ ನಿರುದ್ಯೋಗಿ ಯುವಕರದು. ಐದು ವರ್ಷದಲ್ಲಿ ಏನಿಲ್ಲವೆಂದರೂ ವಿವಿಧ ಕಾಮಗಾರಿ, ವಿವಿಧ ಚುನಾವಣೆ ಮುಂದಾಳತ್ವ, ವಿವಿಧ ಸಾಮಾಜಿಕ-ರಾಜಕೀಯ ಸಮಾವೇಶ ಎಂದಲ್ಲ 25 ಲಕ್ಷದ ನಿವ್ವಳ ಆದಾಯ ಗಣಿತ ಈ ಉಮೇದುವಾರರದು. ಇದು ಬರೀ ಕನಸಲ್ಲ, ಹಾಲಿ ಸದಸ್ಯರು ದುಡಿದಿರುವ ಜೀವಂತ ನಿದರ್ಶನವಾಗಿ ಪಂಚಾಯ್ತಿ ಮೆಂಬರಿಕೆಯ ಆಸೆಯಲ್ಲಿರುವವರ ಕಾಡುತ್ತಿದೆ.

ಗ್ರಾಪಂ ಸದಸ್ಯನಾದರೆ ಹಲವು ಅನಾಯಾಸ ಆದಾಯದ ಮೂಲ ತಂತಾನೆ ಕೈಗೆಟುಕುತ್ತದೆ. ಈಗ ಪ್ರತಿ ಗ್ರಾಪಂಗೆ ವರ್ಷಕ್ಕೆ 50 ರಿಂದ 75 ಲಕ್ಷ ರೂಪಾಯಿ ಗ್ರಾಮೀಣ

ಇದು ಹಳ್ಳಿಗಾಡಿನಲ್ಲಿ ಕಾಣುವ ಪ್ರತ್ಯಕ್ಷ ಪ್ರಾತಕ್ಷಿಕೆ! ನರೇಗಾ ಯೋಜನೆಯಲ್ಲಿ ಪ್ರತಿ ವಾರ್ಡಿಗೆ ಹಣ ಹಂಚಿಕೆಯಾಗುತ್ತದೆ. ಇದರಲ್ಲಿ ಕಡಿಮೆ ಎಂದರೂ 5 ಲಕ್ಷ ರೂಪಾಯಿ ಪ್ರತಿ ಸದಸ್ಯನ ಬೇನಾಮಿ ಗುತ್ತಿಗೆ ದಂಧೆಗೆ ಸಂದಾಯ ಆಗುತ್ತಿದೆ. ಎಲ್ಲ ಕಳ್ಳರೂ ಹಂಚಿ ತಿನ್ನುವ "ಸಾಮಾಜಿಕ ನ್ಯಾಯಪದ್ಧತಿ" ಈ ಪ್ರತಿ ಪಂಚಾಯತದಲ್ಲೂ ನಾಜೂಕಾಗಿ ಜಾರಿಗೆ ತರಲಾಗಿದೆ. ಗ್ರಾಪಂಗಳೆಂದರೆ ಸರ್ಕಾರಿ ಗುತ್ತಿಗೆದಾರರ ತಯಾರು ಮಾಡುವ ಕಾರ್ಖಾನೆ ಎಂಬಂತಾಗಿದೆ. ಸದಸ್ಯನಾದವನ ಮೊದಲ ಆದ್ಯತೆಯೇ ಖೋಟಾ-ಕಳಪೆ ಕಾಮಗಾರಿಯಲ್ಲಿ ಪಳಗುವುದು ಮತ್ತು ಹಣ ಹೊಡೆಯುವ ಕಲೆ ಕಲಿಯುವುದು. ಈ ಭ್ರಷ್ಟರ ಸಂತೆಯಲ್ಲಿ ಪ್ರಾಮಾಣಿಕತೆ-ಬದ್ಧತೆ-ಊರು ಉದ್ಧಾರದ ಕನಸು ಇರುವ ಸದಸ್ಯರ ಧ್ವನಿಯೇ ಕೇಳದಂತಾಗಿದೆ. ಹಲವು ಪಂಚಾಯ್ತಿ ಸದಸ್ಯರು ಐದು ವರ್ಷದಲ್ಲಿ ನುರಿತ ಕಂಟ್ರಾಕ್ಟರನಾಗಿ ತಯಾರಾಗಿದ್ದಾರೆಯೇ ಹೊರತು ಜನಪರ ನಾಯಕನಾಗಿ ಹೊರಹೊಮ್ಮಿಲ್ಲ!! ಮಹಿಳಾ ಸದಸ್ಯೆಯರ ಗಂಡಂದಿರಂತೂ ಹೆಂಡತಿಯ ಕ್ಷೇತ್ರದ ಉಸ್ತುವಾರಿ ನಿಭಾಯಿಸುವ ಭರದಲ್ಲಿ ಲೇವಾದೇವಿ ಏಜೆಂಟಂತಾಗಿದ್ದಾರೆ.

ಗ್ರಾಪಂ ಸದಸ್ಯನಾದರೆ ಚಾಲಾಕಿ ದಗಾಕೋರ ಕಂಟ್ರಾಕ್ಟರನಾಗುವುದರ ಜೊತೆಗೇ ತನ್ನ ಮಾತೃಪಕ್ಷದ ಲೋಕಲ್ ಏಜೆಂಟನಾಗಿ ಅವತರಿಸಿಬಿಡುತ್ತಾನೆ. ವಿಧಾನಸಭೆ-ವಿಧಾನ ಪರಿಷತ್, ಲೋಕಸಭೆ ಇಲೆಕ್ಷನ್ ಹೊತ್ತಲ್ಲಿ ಓಟು ಖರೀದಿಸುವ ಲೋಕಲ್ ಲೀಡರನಾಗಿ ಪಾರ್ಟಿ ಫಂಡ್ ಪಡೆಯುತ್ತಾನೆ; ಇತರ ಪಕ್ಷದ ಜೊತೆಗೂ ಒಳಗೊಳಗೆ ವ್ಯವಹರಿಸಿ ಹಣ ತರುತ್ತಾನೆ. ಹೀಗಾಗಿ ಒಮ್ಮೆ ಪಂಚಾಯ್ತಿ ಸದಸ್ಯನಾದನೆಂದರೆ ಐದು ವರ್ಷ ಕಾಲು ಕೋಟಿ ಒಡೆಯನಾಗುವ ಭಾಗ್ಯ ಬಂದಂತೆಯೇ! ಇಂಥದೊಂದು ಲೆಕ್ಕಾಚಾರದಿಂದಾಗಿಯೇ ಈ ಬಾರಿಯ ಪಂಚಾಯ್ತಿ ಇಲೆಕ್ಷನ್‌ನಲ್ಲಿ ಹಿಂದೆಂದೂ ಕಾಣದ ಕಸರತ್ತು ನಡೆದಿದೆ. ಅಧ್ಯಕ್ಷ-ಉಪಾಧ್ಯಕ್ಷರ ಅವಧಿ 20 ತಿಂಗಳಿಂದ 5 ವರ್ಷಕ್ಕೆ ಏರಿಸಿರುವುದಂತೂ ಫೈಟಿಂಗ್ ರೋಚಕವಾಗಿಸಿದೆ!!

ಒಂದು ಸರ್ವೆ ಪ್ರಕಾರ ಶತಾಯಗತಾಯ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿರುವ ಉಮೇದುವಾರ ಒಂದರಿಂದ ಒಂದೂವರೆ ಲಕ್ಷದ ಚುನಾವಣಾ ಬಜೆಟ್ ಹಾಕಿಕೊಂಡು ಸಮರಾಂಗಣಕ್ಕೆ ಧುಮುಕಿದ್ದಾನೆ. ಇದಕ್ಕೆ ತಕ್ಕಂತೆ ಸಕಲ ಪಕ್ಷದ "ಡಾನ್"ಗಳು ಕುಮ್ಮಕ್ಕು ಕೊಡುತ್ತಿದ್ದಾರೆ. ಹೀಗಾಗಿ ಈ ಪಂಚಾಯ್ತಿ ಇಲೆಕ್ಷನ್ ಸ್ಥಳೀಯ ಸಮಸ್ಯೆ-ಬೇಕು-ಬೇಡಗಳ ಆಧಾರದಲ್ಲಿ ನಡೆಯುತ್ತಿಲ್ಲ, ರಾಜಕೀಯ ದಂಧೆ ಮೇಲಾಟ ಎಂಬಂತಾಗಿದೆ ಪಂಚಾಯ್ತಿ ಸ್ಪರ್ಧೆ!


ನಜೀರ್ ಸಾಬರ ಕನಸಿನ ವಿಕೇಂದ್ರೀಕರಣ ಧ್ಯೇಯೋದ್ದೇಶದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದು ಮೂರು ದಶಕಗಳೇ ಕಳೆದುಹೋಗಿದೆ. ಆದರೆ ಗ್ರಾಮಗಳು ಇನ್ನಷ್ಟು ಖರಾಬಿದ್ದುಹೋಗಿದೆ. ಗ್ರಾಮ ಸ್ವರಾಜ್ಯ ಆಗಬೇಕಿದ್ದ ಹಳ್ಳಿಗಳು ದೊಡ್ಡ ತಿಪ್ಪೆಗುಂಡಿಯಂತಾಗುತ್ತಿವೆ. ಊರು ಕೆಡಿಸುವ ಪ್ರಬಲ ರಾಜಕೀಯ-ಧರ್ಮದ-ಜಾತಿಯ ಬಲಾಢ್ಯದ ಆಡಂಬೋಲದಂತಾಗಿದೆ. ಹಾಳಾದ ರಸ್ತೆಗಳು, ಸಂಕವಿಲ್ಲದ ಹೊಳೆ-ಹಳ್ಳಗಳು , ಕುಡಿಯಲು ಗುಟುಕು ನೀರು ಸಿಗದ ಕೇರಿಗಳು, ವೈದ್ಯರಿಲ್ಲದ ಆಸ್ಪತ್ರೆಗಳು, ಚರಂಡಿಗಳಂತೂ ಸೊಳ್ಳೆ ಸಾಗಾಣಿಕಾ ಕೇಂದ್ರಗಳಾಗಿವೆ. ಇದೆಲ್ಲ ಸರಿಪಡಿಸುವ ಅಧಿಕಾರ ಪಂಚಾಯ್ತಿ ಸದಸ್ಯರಿಗಿಲ್ಲ, ಮೆಂಬರ್‌ಗಳು ಶಾಸಕರು-ಸಂಸದರು-ಮಂತ್ರಿಗಳು-ಜಿಪಂ ಅಧ್ಯಕ್ಷರತ್ತ ಕೈ ತೋರಿಸುತ್ತಾರೆ. ಮಂತ್ರಿ-ಶಾಸಕ-ಸಂಸದರಿಗೆ ಹಳ್ಳಿ-ಹಳ್ಳಿಯಲ್ಲಿ ತಮ್ಮ ಭವಿಷ್ಯ ಬೆಳಗುವ ಏಜೆಂಟ್ ಬೇಕೇ ಹೊರತು ಜನಪರ ಪ್ರತಿನಿಧಿ ಬೇಕಾಗಿಲ್ಲ. ಹೀಗಾಗಿ ಗ್ರಾಮಗಳು ಸ್ವಾಯತ್ತತೆ ಪಡೆಯಲಾಗುತ್ತಿಲ್ಲ.

ವಿದ್ಯಾವಂತರಲ್ಲದಿದ್ದರೂ ಪ್ರಾಮಾಣಿಕರು ಆಯ್ಕೆಯಾದರಷ್ಟೇ ಬದಲಾವಣೆ ಸಾಧ್ಯ. ಜನರು ಮತ ನೀಡುವಾಗ ಎಚ್ಚರ ವಹಿಸಬೇಕಿದೆ. ಪಂಚಾಯತಿಕ್ಕೆ ಬರುವ ಅನುದಾನದ ಮೇಲೆ ಕಣ್ಣಿಟ್ಟು ಹಲ್ಲು ಮಸೆಯುತ್ತಿರುವವರನ್ನು ಸೋಲಿಸಬೇಕಿದೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿನ ಈ ದೋಷ-ದೌರ್ಬಲ್ಯ ಗ್ರಾಮೀಣಾಭಿವೃದ್ಧಿಯ ಹರಿಕಾರವೆಂಬಂತೆ ಪೋಸು ಕೊಡುವ ಮಂತ್ರಿ ಎಚ್.ಕೆ. ಪಾಟೀಲರಿಗೆ ಗೊತ್ತಿದೆಯಾ? ಕರಾವಳಿಯ ಮಂತ್ರಿಗಳಾದ ದೇಶಪಾಂಡೆ, ಸೊರಕೆ, ರಮಾನಾಥ ರೈಗಳಿಗೆ ಇದರ ಅರಿವಿದೆಯಾ? ಬೇಡದ್ದಕ್ಕೆಲ್ಲ ಬಾಯಿ ಹರಿದುಕೊಳ್ಳುವ ಸಂಸದರಾದ ಶೋಭಾ ಕರಂದ್ಲಾಜೆ, ಅನಂತಕುಮಾರ್ ಹೆಗಡೆ, ನಳಿನ್ ಕುಮಾರ್ ಕಟೀಲ್‌ಗೆ ವ್ಯವಸ್ಥೆಯ ಅವಾಂತರ ಅರ್ಥವಾಗಿದೆಯಾ? ಗ್ರಾಮ ಪಂಚಾಯತ್‌ಗಳನ್ನು ಹುತ್ತದ ಹಾವು ಮಾಡಿ ಬೇಳೆಬೇಯಿಸಿಕೊಳ್ಳುವ ಮಂತ್ರಿ-ಶಾಸಕ-ಸಂಸದರ ಜುಟ್ಟು ಹಿಡಿದು ಅಲುಗಿಸುವ ಛಾತಿಯುಳ್ಳ ಆಯ್ಕೆ ಆದರಷ್ಟೇ ಗ್ರಾಮ ಸ್ವರಾಜ್ಯ ಸಾಧ್ಯ!

ಈ ಚುನಾವಣೆಯಲ್ಲಿ ಆ ಸಾಧ್ಯತೆಯೇ ಇಲ್ಲ; ಇದು ಹಳ್ಳಿಗಳ ದೌರ್ಭಾಗ್ಯ!

■ ವರದಿಗಾರ

ಕೊಪ್ಪಳ: ತಂಗಡಗಿ ಭಂಟರು ಯುವಕನನ್ನು ಅಟ್ಟಾಡಿಸಿ ಕೊಂದರು



ಯಲ್ಲಾಲಿಂಗ


ಆ ಹುಡುಗನದ್ದು ಇನ್ನೂ ಪಿಯುಸಿ ಓದುವ ಎಳೆ ವಯಸ್ಸು. ಭವಿಷ್ಯದ ಬಗ್ಗೆ ಭಾರೀ ಕನಸು ಕಟ್ಟಿಕೊಂಡಿದ್ದ. ಜೊತೆಗೆ ತನ್ನಿಂದಾದಷ್ಟು ಸಮಾಜವನ್ನು ತಿದ್ದಬೇಕೆಂದೂ ಹಂಬಲಿಸಿದ್ದ ಅಂತವನು ಜನವರಿ 11ರ ಇಳಿಸಂಜೆ ಹೊತ್ತಿಗೆ ಏಕಾಏಕಿ ಕೊಪ್ಪಳ ರೈಲ್ವೆ ಹಳಿಗಳ ಮೇಲೆ ಹೆಣವಾಗಿ ರಕ್ತದ ಮಡುವಿನಲ್ಲಿ ಚೆಲ್ಲಿಕೊಂಡಿದ್ದ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಕೂಡಾ ಅದೊಂದು 'ಆತ್ಮಹತ್ಯೆ' ಅಂತ ಕೇಸು ಗೀಚಿಕೊಂಡು ಪ್ರಕರಣವನ್ನು ಸ್ವಚ್ಛಗೊಳಿಸುವ ತರಾತುರಿಗೆ ಕೈ ಹಾಕಿದ್ದರು. ಆದರೆ ತಮ್ಮ ಹುಡುಗ ಆತ್ಮಹತ್ಯೆ ಮಾಡಿಕೊಳ್ಳುವಂತ ಹೇಡಿಯಲ್ಲ ಎಂಬುದು ಆತನ ಮನೆಯವರಿಗೆ ಚೆನ್ನಾಗಿ ಗೊತ್ತಿತ್ತು. ಎಲ್ಲೋ, ಏನೊ ಯಡವಟ್ಟಾಗಿದೆ; ಹೋದ ಜೀವಕ್ಕಂತೂ ಪರ್ಯಾಯವಿಲ್ಲ, ಕಡೇಪಕ್ಷ ಅವನ ಸಾವಿಗಾದರೂ ನ್ಯಾಯ ದಕ್ಕಲಿ ಅಂತ ಪ್ರಗತಿಪರರನ್ನು ಎಡತಾಕಿ ನ್ಯಾಯ ಬೇಡಿದ್ದರು. ಕುಟುಂಬದವರ ಆಕ್ರಂದನಕ್ಕೆ ಸ್ಪಂದಿಸಿದ ಜಿಲ್ಲೆಯ ಹೋರಾಟಗಾರರಾದ ವಿಠ್ಠಪ್ಪ ಗೋರಂಟ್ಲ, ಕಾಂ.ಜೆ.ಭಾರದ್ವಾಜ್, ಬಸವರಾಜ ಶೀಲವಂತರ್ ಮೊದಲಾದವರು ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸುವಂತೆ ಎಸ್ಪಿ ಡಾ.ಪಿ.ರಾಜಾ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ಕೇಸನ್ನು ಯಲಬುರ್ಗಾ ಸಿಪಿಐ ನಾಗರಾಜ್ ಕಮ್ಮಾರ್ ನೇತೃತ್ವದ ತಂಡಕ್ಕೆ ವರ್ಗಾಯಿಸಿದ ಎಸ್ಪಿ ಸಾಹೇಬರು ಪ್ರಾಮಾಣಿಕ ತನಿಖೆ ನಡೆಸುವಂತೆ ತಾಕೀತು ಮಾಡಿದ್ದರು. ಆಗಲೇ ನೋಡಿ, ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಭಂಟರ ಅಮಾನುಷ ಕುಕೃತ್ಯ ಹೊರಬಂದದ್ದು!


ಆತ ಯಲ್ಲಾಲಿಂಗ


ಗದಗಿನ ಕಾಲೇಜಿನಲ್ಲಿ ಪಿಯುಸಿ ಮೊದಲ ವರ್ಷದಲ್ಲಿ ಓದುತ್ತಿದ್ದ ಆ ಹುಡುಗನ ಹೆಸರು ಯಲ್ಲಾಲಿಂಗ. ಗಂಗಾವತಿ ತಾಲ್ಲೂಕಿನ ಹುಲಿಹೈದರ್ ಗ್ರಾ.ಪಂ.ವ್ಯಾಪ್ತಿಯ ಕನಕಾಪುರ ಗ್ರಾಮದವನು. ಈ ಊರು ಇಂದಿಗೂ ಅಭಿವೃದ್ಧಿಯಿಂದ ಭಾರಿ ದೂರವೇ ಉಳಿದಿದೆ. ಹಾಗಂತ ಇಲ್ಲಿಗೆ ಸರ್ಕಾರ ಸವಲತ್ತುಗಳು ತಲುಪುತ್ತಿಲ್ಲ ಅಂತಲ್ಲ, ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ಸರ್ಕಾರಿ ದಾಖಲೆಗಳಲ್ಲಿ ಆ ಹಳ್ಳಿಗೆ ಮಂಜೂರಾಗಿವೆ. ಆದರೆ ಅವುಗಳ ಗುತ್ತಿಗೆ ಹಿಡಿಯುವ ರಾಜಕೀಯ ಪುಢಾರಿಗಳು ಕಳಪೆ ಕಾಮಗಾರಿ ನಡೆಸಿ ಸರ್ಕಾರದ ಬೊಕ್ಕಸವನ್ನು ಗೆಬರಿದ್ದು ಬಿಟ್ಟರೆ ಆ ಭಾಗದ ಜನತೆಗೆ ನಯಾಪೈಸೆಯ ಪ್ರಯೋಜನ ಕಾಮಗಾರಿಗಳಿಂದ ಲಭಿಸಿಲ್ಲ. ಇದನ್ನೆಲ್ಲ ನೋಡಿ ಬೆಳೆದಿದ್ದ ಯಲ್ಲಾಲಿಂಗನಂತಹ ಪ್ರಜ್ಞಾವಂತ ಯುವಕರು ತಮ್ಮೊಳಗೆ ಕುದ್ದು ಸುಮ್ಮನಾಗುತ್ತಿದ್ದರು. ಆದರೆ ಯಲ್ಲಾಲಿಂಗ ತನ್ನೊಳಗೆ ಸುಮ್ಮನಾಗದೆ ಆರ್‌ಟಿಐ ಅರ್ಜಿಗಳನ್ನು ಗುಜರಾಯಿಸಿ, ವಿವಿಧ ಕಾಮಗಾರಿಗಳ ಮಾಹಿತಿ ಪಡೆದು ಹೇಗೆಲ್ಲ ಲೂಟಿ ಹೊಡೆಯುತ್ತಿದ್ದಾರೆ ಎಂಬ ದಾಖಲೆಗಳನ್ನೆಲ್ಲ ಸಿದ್ಧಮಾಡಿಟ್ಟುಕೊಂಡಿದ್ದ.


ಆದೊಮ್ಮೆ ರಜೆಯ ನಿಮಿತ್ತ ಊರಿಗೆ ಬಂದಿದ್ದ ಯಲ್ಲಾಲಿಂಗನಿಗೆ ತನ್ನ ಆಕ್ರೋಶವನ್ನೆಲ್ಲ ಹೊರಚೆಲ್ಲುವಂತ ಅವಕಾಶ ಬಂದಿತ್ತು. ಆ ಊರಿನ ದೈನೇಸಿ ಸ್ಥಿತಿಯ ಬಗ್ಗೆ ವರದಿ ಮಾಡುವುದಕ್ಕಾಗಿ 'ಸುವರ್ಣ ಸಿರಿ' ಎನ್ನುವ ಸ್ಥಳೀಯ ಟಿವಿ ಚಾನೆಲ್ ಒಂದು ತನ್ನ ವರದಿಗಾರನನ್ನು ಅಲ್ಲಿಗೆ ಕಳಿಸಿಕೊಟ್ಟಿತ್ತು. ಸಾಮಾನ್ಯವಾಗಿ ಇಂತಹ ವರದಿಗಳನ್ನು ಮಾಡಿದಾಗ ಸ್ಥಳೀಯರ ಅಭಿಪ್ರಾಯಗಳ ಬೈಟ್ ಪಡೆಯುವುದು ಟೀವಿಯವರ ವಾಡಿಕೆ. ಅದರಂತೆ, ಆ ವರದಿಗಾರ ಯಲ್ಲಾಲಿಂಗನ ಬಾಯಿಗೆ ಮೈಕ್ ಹಿಡಿದು ಊರು ಇಷ್ಟೆಲ್ಲಾ ಹಿಂದುಳಿಯಲು ಕಾರಣವೇನು ಎಂದು ಪ್ರಶ್ನಿಸುತ್ತಿದ್ದಂತೆಯೇ ದಾಖಲೆಗಳ ಮೂಲಕ ತಾನು ಪತ್ತೆ ಮಾಡಿದ ಒಂದೊಂದು ಅವ್ಯವಹಾರವನ್ನೂ ಕರಾರುವಾಕ್ಕಾಗಿ ದಾಖಲಿಸಿದ ಯಲ್ಲಾಲಿಂಗ ಕಾಮಗಾರಿಯನ್ನೇ ನಡೆಸದೆ ಹಣವನ್ನು ಲೂಟಿ ಮಾಡಲಾಗುತ್ತಿದೆ ಮತ್ತು ಇದಕ್ಕೆಲ್ಲ ಮುಖ್ಯ ಕಾರಣ ಮಹಾಂತೇಶ್ ನಾಯಕ ಎನ್ನುವ ರಾಜಕೀಯ ಪ್ರಭಾವವಿರುವ ಕಂಟ್ರ್ಯಾಕ್ಟರ್ ಎಂಬ ಸ್ಫೋಟಕ ಸತ್ಯವನ್ನು ಹೇಳಿದ್ದ.


ಕೊಪ್ಪಳ ರೈಲ್ವೆ ನಿಲ್ದಾಣದ ಬಳಿ ಕೊಲೆ ಮಾಡಿ ಹಳಿಯ ಮಧ್ಯದಲ್ಲಿ ಬಿಸಾಡಿರುವ ವಿದ್ಯಾರ್ಥಿ ಯಲ್ಲಾಲಿಂಗನ ಶವ.


ಮಹಾಂತೇಶ ನಾಯಕ


ದುರುಗಪ್ಪ ಚೆನ್ನದಾಸರ್


ಮನೋಜ್ ಪಾಟೀಲ್


ಪರಶುರಾಮ್ ಕನಕಾಪುರ

ಹಲಾಲುಕೋರ ಹನುಮೇಶ್ ನಾಯ್ಕ

ಟೀವಿ ಚಾನೆಲ್‌ಗೆ ಬೈಟ್ ನೀಡುವಾಗ ಯಲ್ಲಾಲಿಂಗ ಉಲ್ಲೇಖಿಸಿದ ಮಹಾಂತೇಶ್ ನಾಯಕನ ಅಪ್ಪನೇ ಈ ಹನುಮೇಶ್ ನಾಯಕ. ಹುಲಿಹೈದರ್ ಹೋಬಳಿ ಭಾಗದಲ್ಲಿ ರಾಯಲಸೀಮೆ ಸ್ಟೈಲಿನ ಪಾಳೆಗಾರಿಕೆ ಅರ್ಥಾತ್ ಗೂಂಡಾಗಾರಿಕೆಯನ್ನು ಮಾಡಿಕೊಂಡು ಬಂದಿರುವ ಪಳಗಿದ ಕೈ ಅವನದ್ದು. ಸಚಿವ ಶಿವರಾಜ್ ತಂಗಡಗಿಯ ಕಟ್ಟಾ ಬೆಂಬಲಿಗ ಅನ್ನೋದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಹನುಮೇಶ್ ನಾಯಕನ ಅನಾಗರಿಕ ಪ್ರವೃತ್ತಿಗಳಿಗೆಲ್ಲ ಸಚಿವ ತಂಗಡಗಿಯ ರಾಜಕೀಯ ನೆರಳಿನ ಕಟಾಕ್ಷವಿದೆ. ಈ ಹನುಮೇಶ ನಾಯಕ ಸಾಮಾನ್ಯದವನೇನೂ ಅಲ್ಲ; ಆತನ ವಿರುದ್ಧ ಕೊಲೆಯತ್ನ, ಸುಲಿಗೆ, ದರೋಡೆ ಸೇರಿದಂತೆ ನಾನಾ ಪ್ರಕರಣಗಳು ಕನಕಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ಧೂಳು ಹಿಡಿಯುತ್ತಿವೆ. ರೌಡಿಶೀಟರ್‌ನಲ್ಲೂ ಈತನ ಹೆಸರಿದೆ.

ಕನಕಗಿರಿ ಶಾಸಕ ಶಿವರಾಜ ತಂಗಡಗಿ ಸಣ್ಣ ನೀರಾವರಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆದ ಮೇಲಂತೂ ಹನುಮೇಶ ನಾಯಕನ ಅಂಧಾದುಂಧಿಗಳು ಮತ್ತಷ್ಟು ಹೆಚ್ಚಾಗಿವೆ. ಅರಣ್ಯಭೂಮಿ ಒತ್ತುವರಿ ಮಾಡಿಕೊಳ್ಳಲು ಈತ ಸಂಚು ಹಾಕಿದ್ದಾಗ ಅಡ್ಡಿಪಡಿಸಿದರು ಎಂಬ ಒಂದೇಒಂದು ಕಾರಣಕ್ಕೆ ಇಲಾಖೆ ಸಿಬ್ಬಂದಿಯನ್ನೇ ಹನುಮೇಶ ನಾಯಕ ಹಾಗೂ ಸಹೋದರರು ಅರಣ್ಯದ ತುಂಬೆಲ್ಲಾ ಓಡಾಡಿಸಿ ಹೊಡೆದಿದ್ದರು. ಅದು ರಾಜ್ಯಮಟ್ಟದಲ್ಲೂ ಸುದ್ದಿ ಮಾಡಿತ್ತು. ಕನಕಗಿರಿಯಲ್ಲಿ ತನ್ನ ಮಾನಸ ಬಾರ್ ಅಂಡ್ ರೆಸ್ಟೋರೆಂಟ್‌ಗಾಗಿ ರೈತರ ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದಾನೆ. ಈತನ ದೌರ್ಜನ್ಯ ದಬ್ಬಾಳಿಕೆಗೆ ಹೆದರಿಕೊಂಡ ಅಸಹಾಯಕ ರೈತರು ತಮ್ಮ ಭೂಮಿ ಕೇಳಲೂ ಭಯಭೀತರಾಗಿ ದಿನದೂಡುತ್ತಿದ್ದಾರೆ. ಹೊಸಗುಡ್ಡ ಗ್ರಾಮದ ದಲಿತ ಮಹಿಳೆಯ ಕೊಲೆ ಪ್ರಕರಣದ ಪ್ರಮುಖ ಆರೋಪಿಗೆ ರಕ್ಷಣೆ ನೀಡಿರುವುದೂ ಸೇರಿದಂತೆ ಇವನ ಮೇಲೆ ಆರೋಪಗಳ ಸುರಿಮಳೆಯೇ ಇದೆ. ಈತ ನಡೆಸುತ್ತಿರುವ ಅಕ್ರಮಗಳು ಒಂದೆರಡಲ್ಲ.


ಹುಲಿಹೈದರ್ ಸುತ್ತಮುತ್ತಲಿನ ಹಲವು ಹಳ್ಳಿಗಳಲ್ಲಿ ಹನುಮೇಶ ನಾಯಕನದ್ದೇ ಕಾರುಬಾರು. ಹುಲಿಹೈದರ್ ಗ್ರಾ.ಪಂ. ಸೇರಿದಂತೆ ಸುತ್ತಲಿನ ಬಹುತೇಕ ಹಳ್ಳಿಗಳಲ್ಲಿ ಈತನ ಆಣತಿಯಂತೆ ಅಧಿಕಾರ-ಆಡಳಿತ ನಡೆಯಬೇಕು. ಹಾಗಾಗಿ ಮಂಜೂರಾಗಿ ಬರುತ್ತಿದ್ದ ಬಹುತೇಕ ಕಾಮಗಾರಿಗಳು ತನ್ನ ಮಗನಿಗೇ ಗುತ್ತಿಗೆ ಸಿಗುವಂತೆ ಮಾಡುತ್ತಿದ್ದ ಪುಢಾರಿ ಅಪ್ಪನ ಬೆಂಬಲ, ತಂಗಡಗಿ ಅಂಕಲ್‌ನ ರಾಜಕೀಯ ರಕ್ಷೆ ಇದ್ದ ಮೇಲೆ ಕೇಳಬೇಕೆ? ಮಹಾಂತೇಶ ನಾಯಕ ಸರ್ಕಾರದ ಹಣವನ್ನು ಕಿತ್ತು ತಂದು ತನ್ನ ಖಾಸಗಿ ಖಜಾನೆ ತುಂಬಿಸಿಕೊಳ್ಳುತ್ತಿದ್ದ. ಮೊದಮೊದಲು ಕಳಪೆ ಕಾಮಗಾರಿಗಳನ್ನಾದರು ಮಾಡಿ ಒಂದಿಷ್ಟು ಹಣ ಖ[...] ಮಾಡುತ್ತಿದ್ದ. ಆದರೆ ಬರಬರುತ್ತಾ ಕಾಮಗಾರಿಗೆ ಗು[...] ಪೂಜೆ ಕೂಡಾ ಮಾಡದೆ ಬಿಲ್ ಪಾಸ್ ಮಾಡಿಸಿಕೊ[...] ಮೇಯ್ದಾಡಲು ಶುರು ಮಾಡಿದ್ದ. ಅಪ್ಪನಂತೆಯೇ ಒ[...] ಮರಿ ಗೂಂಡಾ ಸಾಮ್ರಾಜ್ಯ ಸೃಷ್ಟಿಸಿಕೊಂಡು ಮೆರೆದಾಡು[...] ಸಚಿವ ತಂಗಡಗಿ ನೆರಳಲ್ಲೇ ನಡೆಯುತ್ತಿದ್ದ ಈ ಅಪ್ಪನ[...] ದರ್ಬಾರ್‌ಗೆ ಸಿಕ್ಕಿ ಹುಲಿಹೈದರ್ ಹೋಬಳಿ ವ್ಯಾ[...] ಜನ ರೋಸಿಹೋಗಿದ್ದರು; ಯಲ್ಲಾಲಿಂಗ ಕೂಡಾ! ಅ[...] ಟೀವಿಯ ಮೈಕ್ ಎದುರಾಗುತ್ತಿದ್ದಂತೆ ಆ ಆಕ್ರೋಶವ[...] ಬಾಯ್ಬಿಟ್ಟು ಹೇಳಿಕೊಂಡಿದ್ದ.


ಬೈಟ್ ನೀಡಿದ್ದಕ್ಕೆ ಕೊಂದೇ ಬಿಟ್ಟರು


ದರ್ಪ, ದೌಲತ್ತುಗಳಿಂದ ತಾವೇ ಕಟ್ಟಿಕೊಂ[...] ಸಾಮ್ರಾಜ್ಯದೊಳಗಿನ ಒಬ್ಬ ಯಃಕಶ್ಚಿತ್ ಪಿಯುಸಿ ಓ[...] ಹುಡುಗ ತಮ್ಮ ವಿರುದ್ಧ ಮಾತನಾಡುವುದನ್ನು [...] ಅಪ್ಪನಾಗಲಿ, ಪೋಲಿ ಮಗನಾಗಲಿ ಸಹಿಸಿಕೊಳ್ಳಲು ಸಾ[...] ಅದಕ್ಕಿಂತಲೂ ಹೆಚ್ಚಾಗಿ ಯಲ್ಲಾಲಿಂಗನ ಹೇಳಿಕೆಯಿ[...] ತನಿಖೆಯೇನಾದರು ನಡೆದು, ಆತ ಆರ್‌ಟಿಐ ಮೂ[...] ಸಂಗ್ರಹಿಸಿಟ್ಟುಕೊಂಡಿರುವ ದಾಖಲೆಗಳನ್ನೆಲ್ಲ ಹಾಜರುಪ[...] ಬಿಟ್ಟರೆ ಇಷ್ಟು ದಿನದ ತಮ್ಮ ಲೂಟಿಯೆಲ್ಲ ಬಯ[...] ಬಂದುಬಿಡುತ್ತದಲ್ಲ ಎಂಬ ಆತಂಕ ಮಹಾಂತೆ[...] ನಾಯಕನನ್ನು ಕಾಡಲು ಶುರುಮಾಡಿತ್ತು. ಅಪ್ಪನ ಆ[...] ಗಳನ್ನೆಲ್ಲ ಕಣ್ಣಾರೆ ನೋಡಿ ಬೆಳೆದಿದ್ದ ಮಹಾಂತೇಶ್, ಅಪ್ಪ[...] ಮೀರಿಸುವ ಒಂದು ಪ್ಲ್ಯಾನ್ ಹಾಕಿದ್ದ. ತಮ್ಮ ವಿ[...] ಟೀವಿ ಚಾನೆಲ್‌ಗೆ ಬೈಟ್ ನೀಡಿದ ಯಲ್ಲಾಲಿಂಗನನ್ನೇ ಮ[...] ಬಿಡುವ ಖತರ್‌ನಾಕ್ ನಿರ್ಣಯಕ್ಕೆ ಆತ ಕಮಿಟ್ ಆ[...]

ಅದಕ್ಕೋಸ್ಕರ ಮನೋಜ್ ಪಾಟೀಲ್, ದುರ[...] ಚನ್ನದಾಸ ಮೊದಲಾದ ಪುಂಡರ ಒಂದು ಟ[...] ಕಟ್ಟಿಕೊಂಡ ಮಹಾಂತೇಶ್ ನಾಯಕ, ಯಲ್ಲಾಲಿ[...] ಚಲನವಲನಗಳನ್ನು ಗಮನಿಸಿ ಮಾಹಿತಿ ನೀಡುವುದಕ[...] ಅದೇ ಊರಿನ ಪರಶುರಾಮ ಎಂಬ ಅಂಗವಿಕಲ[...] ಬುಟ್ಟಿಗೆ ಹಾಕಿಕೊಂಡಿದ್ದ. ಜನವರಿಯ ಮೊದಲ [...] ಊರಿಗೆ ಬಂದಿದ್ದ ಯಲ್ಲಾಲಿಂಗ ಜನವರಿ 11[...] ವಾಪಾಸ್ಸು ಗದಗಿಗೆ ತೆರಳುವ ತಯಾರಿಯ[...] ಮಹಾಂತೇಶ್ ನಾಯಕನಿಗೆ ಫೋನಾಯಿಸಿದ ಪರಶು[...] ಯಲ್ಲಾಲಿಂಗ ಅಂದು ಊರಿಗೆ ಹೊರಡುವ [...] ಮುಟ್ಟಿಸಿದ್ದ.

ಮಗ ಹೊರಡಲು ಅಣಿಯಾಗುತ್ತಿದ್ದಂತೆಯೇ [...] ಜೀವಕ್ಕೆ ಅದೆಂತಹ ಸೂಚನೆ ಸಿಕ್ಕಿತೊ ಏನೊ ಯಲ್ಲಾ[...] ಅವ್ವ ಕೆಂಚಮ್ಮ 'ಇವತ್ತು ಭಾನುವಾರ ಐತಿ [...] ಹೋಗಬೇಡ' ಅಂತ ಮಗನನ್ನು ತಡೆಯುವ [...] ಮಾಡಿದ್ದಳು. 'ಇಲ್ಲವ್ವ ನಿನ್ನೆ ಟಿವಿಯೊಳಗ ಮಾತನಾ[...] ಆಫೀಸ್ನೋರೊಬ್ಬರು ದಾಖಲೆ ಕೇಳ್ಯಾರ ಕೊಟ್ಟು ಬ[...] ಬಂದಮ್ಯಾಲೆ ನಾನು ಗದಗಿಗೆ ಹೋಗ್ತೀನಿ. ನೀನು [...] ಕಟ್ಟಿಡು' ಎಂದು ತಾಯಿಯನ್ನು ಸಂತೈಸಿದ ಯಲ[...] ಕೊನೆಯಬಾರಿ ಮನೆಯಿಂದ ಹೊರಬಿದ್ದಿದ್ದ. ಹೀಗೆ [...] ಯಲ್ಲಾಲಿಂಗ ಕನಕಾಪುರದಿಂದ ಕಾರಟಗಿಗೆ [...] ಸಮೀಪದ ಗುಡೂರು ಗ್ರಾಮದ ಗೆಳೆಯರೊ[...] ಭೇಟಿಯಾಗಿ ಕನಕಗಿರಿಗೆ ತೆರಳಿದ್ದ. ಅಲ್ಲಿ ತನ್ನೆಲ್ಲ[...]


ಸಚಿವ ತಂಗಡಗಿ ಜೊತೆ ಹನುಮೇಶ ನಾಯಕ


ಕೊಲೆ ಮಾಡಲು ಮಹಾಂತೇಶ ನಾಯಕ ಹಾಗೂ ಇತರರು ಬೆನ್ನಟ್ಟುತ್ತಿದ್ದಾಗಲೇ ವಿದ್ಯಾರ್ಥಿ ಯಲ್ಲಾಲಿಂಗ ಬಸ್‌ನಲ್ಲಿ ತೆರಳುತ್ತಿರುವಾಗ ತೆಗೆದ ಫೋಟೊ.



ಸಚಿವ ಶಿವರಾಜ್ ತಂಗಡಗಿ.

ಚಾನೆಲ್ ಚೆಲ್ಲಾಟ!

ಅಸಲಿಗೆ ಯಾವ 'ಸುವರ್ಣಸಿರಿ' ಲೋಕಲ್ ಟೀವಿ ಚಾನಲ್‌ಗೆ ಬೈಟ್ ಕೊಟ್ಟು ಯಲ್ಲಾಲಿಂಗ ಹೆಣವಾಗಿ ಹೋದನೊ, ಆ ಸುವರ್ಣಸಿರಿ ಚಾನೆಲ್ ಸಂಪೂರ್ಣ ತಂಗಡಗಿ ಹಿಡಿತದಲ್ಲೇ ಇದೆ. ತಂಗಡಗಿಯ ಅಪ್ಪಟ ಬೆಂಬಲಿಗರಲ್ಲಿ ಒಬ್ಬನಾದ, ಅಕ್ಕರ್‌ದಂಧೆಯಲ್ಲಿ ಬೇನಾಮಿ ಕಮಾಯಿ ಮಾಡುತ್ತಿರುವ ಬಿ.ಕಾಶಿ ವಿಶ್ವನಾಥ್ ಈ ಚಾನೆಲ್‌ನ ಪ್ರಮುಖಾತಿಪ್ರಮುಖ ಪಾಲುದಾರನಲ್ಲಿ ಒಬ್ಬನಾದರೆ, ಮತ್ತೊಬ್ಬ ಪಾಲುದಾರ ಖುದ್ದು ಸಚಿವ ತಂಗಡಗಿಯ ತಮ್ಮ ವೆಂಕಟೇಶ್ ತಂಗಡಗಿ. ಇನ್ನು ಇದರ ಸಂಪಾದಕ ಅಂತ ಹೇಳಿಕೊಳ್ಳುವ ಆಸಾಮಿ ತಂಗಡಗಿ ಆಸ್ಥಾನದ ಪತ್ರ(ರದ್ದಿ)ಕರ್ತ! ತಂಗಡಗಿ ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಮಾಡಿದ ಸಾಮಾಜಿಕ ಸೇವಾಕಾರ್ಯಗಳಲ್ಲೇ ಅವ್ಯವಹಾರ ಮಾಡಿಕೊಂಡ ಈ ಪತ್ರಕರ್ತ ತಂಗಡಗಿಯ ನಿಷ್ಠಾವಂತ ಅಭಿಮಾನಿ ಎಂದು ಬಿಂಬಿಸಿಕೊಳ್ಳುವ ಮೂಲಕ ಜೀವನ ಸಾಗಿಸುತ್ತಿದ್ದಾನೆ. ತಂಗಡಗಿ ಪರ 'ಪಿಟೀಲು' ಬಾರಿಸುವುದು ಬಿಟ್ಟರೆ ಈತ ಮಾಡುವ ಘನಂದಾರಿ ಕಸುಬೆಂದರೆ ಪ್ರಾಮಾಣಿಕರನ್ನು ಪೀಡಿಸಿ ಸುಲಿಯುವುದಷ್ಟೆ.

ಇಂತಹ ವ್ಯೂಹದ ಟೀವಿ ಚಾನೆಲ್ ಯಾವ ಉದ್ದೇಶ ಇಟ್ಟುಕೊಂಡು ಆ ವರದಿ ಮಾಡುವುದಕ್ಕೆ ಅಲ್ಲಿ ತೆರಳಿತ್ತೊ ಗೊತ್ತಿಲ್ಲ. ಆದರೆ ತಮ್ಮ ಚಾನೆಲ್‌ಗೆ ಬೈಟ್ ನೀಡಿದ ಕಾರಣಕ್ಕೆ ಒಬ್ಬ ವಿದ್ಯಾರ್ಥಿ ಅಮಾನುಷವಾಗಿ ಕೊಲೆಯಾದುದನ್ನು ಸುದ್ದಿ ಮಾಡುವ, ಆ ಕುರಿತು ಧ್ವನಿ ಎತ್ತಿ ಮಾಧ್ಯಮ ಜವಾಬ್ದಾರಿ ಮೆರೆಯುವ ಕೆಲಸಕ್ಕೇ ಆ ಚಾನೆಲ್ ಕೈಹಾಕಿಲ್ಲ. ಬದಲಾಗಿ ಕೊಲೆಯಲ್ಲಿ ತಂಗಡಗಿ ಬೆಂಬಲಿಗ ಹನುಮೇಶ್ ನಾಯಕ ಮತ್ತವನ ಮಗನ ಪಾತ್ರ ಇಲ್ಲವೇ ಇಲ್ಲ ಎಂಬರ್ಥದ ಕಾರ್ಯಕ್ರಮ ರೂಪಿಸಿತ್ತು. ಇದೇನಾ ಮಾಧ್ಯಮ ಜವಾಬ್ದಾರಿ?

ಒಟ್ಟಿನಲ್ಲಿ ಸ್ಥಳೀಯ ಚಾನಲ್‌ನ ಸ್ವಾರ್ಥದ ಚೆಲ್ಲಾಟಕ್ಕೆ ಅಮಾಯಕ ಜೀವವೊಂದು ಬಲಿಯಾಗಬೇಕಾಗಿ ಬಂದದ್ದು ದುರಂತ!



ಜಿಕೊಂಡು ಗಂಗಾವತಿ, ಕೊಪ್ಪಳ ಮೂಲಕ ಊರಿಗೆ ಸ್ಸಗುವುದಕ್ಕಾಗಿ ಬಸ್ಸು ಹತ್ತಿದ್ದಾನೆ. ಇಡೀ ದಿನ ನ್ನು ಹಿಂಬಾಲಿಸಿಕೊಂಡೇ ಓಡಾಡುತ್ತಿದ್ದ ಮೂರು ಗಳನ್ನಾಗಲಿ, ಅವುಗಳ ಮೇಲಿದ್ದ ತನ್ನ ಪಾಲಿನ ಧೂತರನ್ನಾಗಲಿ ಯಲ್ಲಾಲಿಂಗ ಗಮನಿಸಿಯೇ ಇರಲಿಲ್ಲ. ಲ್ಲಾಲಿಂಗ ಕೊಪ್ಪಳದಲ್ಲಿ ಇಳಿಯುತ್ತಿದ್ದಂತೆಯೇ ಂತೇಶ್ ನಾಯಕ ಮತ್ತು ಅವನ ಕೊಲೆಗಡುಕ ರು ಯಲ್ಲಾಲಿಂಗನ ಮೇಲೆ ಹಲ್ಲೆ ನಡೆಸಿದ್ದರು. ಮಯ ಸಂಜೆ ಸುಮಾರು ಏಳು ಗಂಟೆ ಇರಬಹುದು. ಗ್ಗತ್ತಲು, ನಿರ್ಜನ ಪ್ರದೇಶವೂ ಆಗಿದ್ದ ಕೊಪ್ಪಳ ನಿಲ್ದಾಣದ ಆಸುಪಾಸಿನಲ್ಲಿ ಜೀವ ಉಳಿಸಿಕೊಳ್ಳುವ ಯಲ್ಲಾಲಿಂಗ ನಡೆಸಿದ ಪ್ರಯತ್ನಗಳ್ಯಾವುವೂ ಕೈ ಟಲಿಲ್ಲ. ಮಹಾಂತೇಶನ ಟೀಮು ನಡೆಸಿದ ದಾಳಿಗೆ ರ್ಧದಲ್ಲೇ ಆತ ಹೆಣವಾಗಿ ಹೋಗಿದ್ದ. ಶವವನ್ನು ಹಳಿ ಮೇಲಕ್ಕೆ ಎಳೆದು ಹಂತಕರ ಗುಂಪು ಕತ್ತಲಲ್ಲಿ ಮಾಯವಾಗಿತ್ತು. ಹೇಗೂ ಯಾವುದೋ ಒಂದು ಹತ್ತಿಕೊಂಡು ಹೋಗುತ್ತೆ. ಆಗ ರೈಲಿಗೆ ಸಿಕ್ಕಿ ತ್ಯೆ ಮಾಡಿಕೊಂಡಿದ್ದಾನೆ ಅಂತ ಕೇಸೂ ಖಲಾಸ್ ಎನ್ನುವುದು ಅವರ ಲೆಕ್ಕಾಚಾರವಾಗಿತ್ತು!


ಸಿಸಿಟಿವಿಗಳು ಸಾಕ್ಷ್ಯ ಹೇಳಿದವು!

ೂವಾಗ ಈ ಪ್ರಕರಣದಲ್ಲಿ ಪ್ರಗತಿಪರ ಟಗಾರರೆಲ್ಲ ಭಾಗಿಯಾಗಿ ತನಿಖೆ ನಡೆಸುವಂತೆ ಹೆಚ್ಚಾಯಿತೊ, ಆಗ ಹನುಮೇಶ ನಾಯಕ ತನ್ನ ಡುಕ ಮಗನನ್ನು ರಕ್ಷಿಸುವ ಸಲುವಾಗಿ ತನ್ನೆಲ್ಲಾ ಯ ಪ್ರಭಾವ ಮತ್ತು ಪುಂಡಾಟಿಕೆಗಳನ್ನು ಪಣಕ್ಕಿಟ್ಟು ಲ್ಲಿ ಪ್ರಕರಣವನ್ನು 'ಅಸಹಜ ಸಾವು' ಎಂದು ಸಿ ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದ. ಆದರೆ ಾಹೇಬರ ಖಡಕ್ ಆದೇಶದಂತೆ ತನಿಖೆಗಿಳಿದ ಂಗರ್ಗ್ ಸಿಪಿಐ ನಾಗರಾಜ್ ಕಮ್ಮಾರ್ ನೇತೃತ್ವದ ಎಲ್ಲಾ ದಿಕ್ಕಿನಿಂದಲೂ ವಿಚಾರಣೆ ಶುರು ಮಾಡಿತ್ತು. ಯಲ್ಲಾಲಿಂಗ ಟೀವಿ ಚಾನೆಲ್‌ಗೆ ಮಹಾಂತೇಶನ ಬೈಟ್ ನೀಡಿದ್ದ ಸಂಗತಿಯೂ ತನಿಖಾಧಿಕಾರಿಗಳ ಬಂದಿತ್ತು. ಕೂಡಲೇ ಅವರು ಶವ ಸಿಕ್ಕ ರೈಲ್ವೇ ವಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾಗಳು 11 ರಂದು ಚಿತ್ರೀಕರಿಸಿಕೊಂಡ ಎಲ್ಲಾ ದೃಶ್ಯಗಳ ಕಣ್ಣಾಡಿಸಿದ್ದರು. ಆಗ ಐದು ಜನರ ತಂಡವೊಂದು ಲಿಂಗನನ್ನು ಓಡಾಡಿಸಿದ್ದ ದೃಶ್ಯಗಳು ಅದರಲ್ಲಿ ಗಿದ್ದವು. ಅದರಲ್ಲಿದ್ದದ್ದು ಮಹಾಂತೇಶ ನಾಯಕ ಅವನ ಗೆಳೆಯರು ಎಂಬುದೂ ಪೊಲೀಸರಿಗೆ ಾಗಿತ್ತು. ಮೊದಲ ಹಂತದಲ್ಲಿ ಕೊಲೆಯ ಪ್ರಮುಖ ಮಹಾಂತೇಶ ನಾಯಕ, ಮನೋಜ್ ಪಾಟೀಲ್, ಚನ್ನದಾಸ ಅವರನ್ನು ಮೇ 12ರ ಮಧ್ಯರಾತ್ರಿ ದ ಪೊಲೀಸರು ತಮ್ಮದೇ ಸ್ಟೈಲಿನಲ್ಲಿ ವಿಚಾರಿಸಿದ್ದೇ ಬಾಯಿಬಿಟ್ಟಿದ್ದರು. ಅವರ ಹೇಳಿಕೆಯನ್ನು ಆಧರಿಸಿ ಸಹಕರಿಸಿದ ಕನಕಾಪುರ ಗ್ರಾಮದ ಅಂಗವಿಕಲ ಮನನ್ನು ಮೇ 16ರಂದು ಬಂಧಿಸಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಮಗ ಜೈಲು ಸೇರುತ್ತಿದ್ದಂತೆಯೇ ರೌಡಿ ಶ್ ನಾಯಕ, ಯಲ್ಲಾಲಿಂಗನ ಬಡ ಕುಟುಂಬದವರ ಕ್ತಿ ಮಸೆಯಲು ಶುರು ಮಾಡಿದ್ದಾನೆ. ಯಾವ ಯಾವ ಆಪತ್ತು ಬಂದೆರಗುತ್ತೊ ಅಂತ, ಮಗನನ್ನು ಂಡ ಆ ಕುಟುಂಬ ಜೀವಕೈಲಿ ಹಿಡಿದು ಬದುಕು ಂತ ಭಯಭೀತ ವಾತಾವರಣ ಸೃಷ್ಟಿಯಾಗಿದೆ. ಗನ ಕುಟುಂಬಕ್ಕೆ ಅಪಾಯ ಬಂದೆರಗುವ ಸಾಧ್ಯತೆ ಮೇ 16ರಂದು ಪ್ರಗತಿಪರ ಹೋರಾಟಗಾರರು ಕ್ಷಿ ನಡೆಸಿರೋದೆ ಇದಕ್ಕೆ ಸಾಕ್ಷಿ. ಎಸ್ಪಿ ರಾಜಾ ಟ್ಟುಕೊಂಡು ಹನುಮೇಶ್ ನಾಯಕನನ್ನು ದಿದ್ದರೆ ಮತ್ತೊಂದು ಅನಾಹುತಕ್ಕೆ ಕನಕಾಪುರ ದರೂ ಆಗಬಹುದು. ಈಗಲಾದರೂ ತಂಗಡಗಿ ಹನುಮೇಶ್ ನಾಯಕನನ್ನು ದೂರ ಇಡದಿದ್ದರೆ ಯ ಪಕ್ಷಕ್ಕೇ ಇಳಿದುಹೋಗುವುದರಲ್ಲಿ

■ ವರದಿಗಾರ

ಇಸುಗೂಲು ಮೇಟ್ರೆ ಓಟು ಮಾಡಕ್ಕೆ ದುಡ್ಡು ಕೇಳ್ತರೆ!



ಕಾಂಗ್ರೆಸ್ಸಿಗರು ಆ ಕೆಲಸ ಮಾಡಿದ್ದೇ ಆದರೆ ಅವರ ಕಾಲು ಕೆಳಗೆ ನುಸುಳುತ್ತೇನೆ, ಅವರು ಸಿದ್ದರಾಮಯ್ಯನನ್ನ ಮುಖ್ಯಮಂತ್ರಿ ಮಾಡ್ಡಿದರೆ ಚಾಮುಂಡೇಶ್ವರಿಗೆ ನೂರು ಕಾಯಿ ಹೊಡೆಯುತ್ತೇನೆ ಎಂದು ಅಪ್ಪಟ ಹಳ್ಳಿಗರಂತೆ ಶಪಥ ಮಾಡುತ್ತಿದ್ದ ದೇವೇಗೌಡರಂತೆಯೇ ಕುಮಾರಣ್ಣನವರೂ ಸರಕಾರ ಎತ್ತಿನಹೊಳೆಯಿಂದ ನೀರೆತ್ತಿ ಕೋಲಾರದವರ ಕುಂಡಿ ತೊಳೆದರೆ ನನ್ನ ತಲೆಯನ್ನೇ ಬೋಳಿಸಿಕೊಳ್ಳುತ್ತೇನೆ ಎಂದು ಬೆಟ್ಟಿದ್ದಾರಲ್ಲ, ಇದನ್ನು ಕೇಳಿದ ಸಿದ್ದರಾಮಯ್ಯ ತಮ್ಮ ತಲೆಗೂದಲ ಬಗ್ಗೆ ಹೆಮ್ಮೆ ಪಡುತ್ತ "ಕುಮಾರಸ್ವಾಮಿಗೆ ತಲೆ ಕೂದಲಿದ್ದರಲ್ಲವೆ ಬೋಳಿಸಿಕೊಳ್ಳುವುದು" ಎಂದು ಪ್ರತಿಕ್ರಿಯಿಸಿ ಕರ್ನಾಟಕದ ಬಾಲ್ಡಿಗಳನ್ನೇ ಕೆರಳಿಸಿದ್ದಾರಂತಲ್ಲಾ. ಅದೇನಾದರಾಗಲಿ, ಸರಕಾರದ ಆಮೆ ಗತಿ ನೋಡಿದರೆ ಕುಮಾರಣ್ಣನ ಕೂದಲಿಗೆ ಯಾವ ಆತಂಕವೂ ಇಲ್ಲ. ಆದರೂ ಇನ್ನ ಮೂರು ವರ್ಷದಲ್ಲಿ ಅವರ ತಲೆಗೂದಲು ಕುಮಾರಣ್ಣನ ಶಪಥವನ್ನ ತಾವೇ ಈಡೇರಿಸಿಕೊಳ್ಳುತ್ತವಂತಲ್ಲಾ, ಥೂತ್ತೇರಿ!

* * * *

ದಾವಣಗೆರೆ ಕಾಂಗ್ರೆ ಸಮಾವೇಶದಲ್ಲಿ ವೀರಾವೇಶದಿಂದ ಭಾಷಣ ಬಿಗಿದ ಸಿದ್ದು ಬಡವರಿಗೆ ಅಕ್ಕಿ ಕೊಟ್ಟ ಲೆಕ್ಕವನ್ನು ಸಮರ್ಥಿಸಿಕೊಂಡು "ಸಾವಿರಾರು ವರ್ಷದಿಂದ ಕೂಲಿ ಮಾಡುತ್ತಿದ್ದ ಜನ ಬಿಟ್ಟಿ ಅಕ್ಕಿ ದೆಸೆಯಿಂದ ಕೂಲಿಗೆ ಬರುತ್ತಿಲ್ಲವೆಂದು ಶ್ರೀಮಂತರು ದೂರುತ್ತಿದ್ದಾರೆ. ಈಗ ಅದೇ ಶ್ರೀಮಂತರು ಕೆಲಸ ಮಾಡಲಿ, ಕೂಲಿಕಾರರು ವಿಶ್ರಾಂತಿ ಪಡೆಯಲಿ ಬಿಡಿ" ಎಂದು ಹೇಳಿದರಲ್ಲಾ, ಈ ಮಾತು ಮೈಸೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರದ ವಿಶ್ವನಾಥನನ್ನ ತುಂಬಾ ಕೆರಳಿಸಿದೆಯಂತಲ್ಲಾ. "ಬಿಟ್ಟಿ ಅಕ್ಕಿ ತಿಂದ ಜನ ಸೋಮಾರಿಗಳಾಗಿ ಮಲಗುತ್ತಾರೆ" ಎಂದಿರುವ ವಿಶ್ವನಾಥನ ಸಂಬಳ ಲಕ್ಷ ರೂ.ಗಳಿಗೂ ಜಾಸ್ತಿಯಂತೆ. "ಬೆಳಗ್ಗೆ ತಿಂಡಿ ತಿಂದು, ಮಧ್ಯಾಹ್ನ ಊಟ ಮಾಡಿ, ಸುಮಾರು ನಾಲ್ಕು ಗಂಟೆಗೆ ತಿಂಡಿ ತಿಂದು, ರಾತ್ರಿ ಊಟ ಮಾಡಿ ಮಲಗುವ ಈತನೂ ಸೋಮಾರಿಯಾಗಿರಬೇಕಿತ್ತಲ್ಲವೆ? ಅದ್ಹೇಗೆ ಬಿಟ್ಟಿ ಅಕ್ಕಿ ತಿಂದ ಜನ ಯಾವಾಗಲೂ ಮಲಗಿರುತ್ತಾರೆ ಎಂದು ಹೇಳಿದ?" ಎಂದು ಬಿಟ್ಟಿ ಅಕ್ಕಿ ತಿಂದು ಶಕ್ತಿ ಕಳೆದುಕೊಂಡಿರುವವರ ಮೂದಲಿಕೆಯಾಗಿದೆಯಂತಲ್ಲಾ. ಇದೆಲ್ಲಕ್ಕಿಂತ ಮಜ ಎಂದರೆ ಮಂಡ್ಯದ ಮೇಷ್ಟ್ರೊಬ್ಬ ಹೊಟ್ಟೆ ತುಂಬ ಉಂಡು, ಕಡೆಯಲ್ಲಿ ಒಂದು ಲೀಟರ್ ನಾಟಿ ಕೋಳಿ ಸಾರು ಕುಡಿಯುತ್ತ "ಬಿಟ್ಟಿ ಅಕ್ಕಿ ಅಪಾಯಕಾರಿ ಗಿಮ್ಮಿಕ್ ಪ್ರೋಗ್ರಾಂ" ಎಂದು ತೇಗಿದನಂತಲ್ಲಾ, ಥೂತ್ತೇರಿ!!

* * * *

ಕೇಂದ್ರ ರಸ್ತೆ ಸಾರಿಗೆ ಮಂತ್ರಿ ಗಡ್ಕರಿ ಬೆಳಗ್ಗೆ ಎದ್ದಕೂಡಲೆ ಹೊರಾಂಡದಲ್ಲಿನ ಗಿಡಗಳಿಗೆ ಮೂತ್ರವನ್ನು ಸ್ಪ್ರೇ ಮಾಡುತ್ತಾನಂತಲ್ಲಾ. ಮೂತ್ರಕೋಶವನ್ನೇ ತನ್ನ ಕಂಟ್ರೋಲಿಗೆ ತೆಗೆದುಕೊಂಡಿರುವ ಆತ ಪ್ರತಿ ಗಿಡಗಳಿಗೂ ಒಂದು ಚಟಾಕು ಮೂತ್ರ ಬಿಟ್ಟು ಮುಂದೆ ಸಾಗುವುದನ್ನು ನೋಡುತ್ತಿದ್ದರೆ, ನೋಡುವ ಕಣ್ಣುಗಳೇ ಬೆರಗಾಗುತ್ತವಂತಲ್ಲಾ. ಈ ಮೂತ್ರ ಪ್ರೋಕ್ಷಣೆ ಕಾರ್ಯದಿಂದ ಗಿಡಗಳೆಲ್ಲಾ ಸಿನುಗುವಾಸನೆ ಬೀರುತ್ತ, ಗಡ್ಕರಿ ಮನೆಯ ಮುಂದೆ ಹೋದರೆ ಸಾರ್ವಜನಿಕ ಮೂತ್ರಾಲಯದ ಪಕ್ಕ ಹಾದುಹೋದ ಅನುಭವವಾಗುತ್ತದಂತಲ್ಲಾ. ಗಡ್ಕರಿ ನೆಟ್ಟಿರುವ ಗಿಡಗಳಿಗೆ ಮಾತು ಬಂದಿದ್ದರೆ, "ಥೂ ನಿನ್ನ ಭಂಡಬಾಳಿಗೆ ಬೆಂಕಿ ಹಾಕ, ನಮ್ಮ ಮೈಯೆಲ್ಲಾ ಉರಿತಾಯಿದೆ. ಮೊದ್ಲು ನೀರು ತಂದಾಕೊ. ನಿನ್ನ ಮೂತ್ರ ಬತ್ಗೋಗ" ಎನ್ನದೆ ಇರುತ್ತಿದ್ದವೆ, ಥೂತ್ತೇರಿ!!

* * * *

ಮನುಷ್ಯನ ಮೂತ್ರಕ್ಕೆ ಮಹತ್ವ ಬಂದಿದ್ದು ಮೊರಾರ್ಜಿ ಕಾಲದಲ್ಲಿ. ಬೆಳಗ್ಗೆ ಎದ್ದ ಕೂಡಲೇ ತಾಮ್ರದ ಲೋಟ ಹಿಡಿದು ಮೂತ್ರ ಬಿಟ್ಟುಕೊಂಡು ಆಡಿನ ಹಾಲು ಕುಡಿದಂತೆ ಕುಡಿದು ಧ್ಯಾನಸ್ಥರಾಗುತ್ತಿದ್ದ ಮೊರಾರ್ಜಿಯವರು, ದೇಶದ ಹಲವಾರು ಜನರಿಗೆ ಪ್ರೇರಣೆ ನೀಡಿ, ಸುಮಾರು ಜನ ಇದೇ ಕಸುಬು ಮಾಡುತ್ತ ಮೇಲಿಂದ ಹಾಕಿದ ನೀರು ಕೆಳಬರುತ್ತ, ಮೇಲೆ ಹೋಗುತ್ತ, ತ್ರಿಬಲ್ಸೆಕ್ಸ್ ರಂ ಬಣ್ಣಕ್ಕೆ ತಿರುಗಿ ಕುಡಿಯಲು ಭಯವುಂಟು ಮಾಡಿತಂತಲ್ಲಾ. ಕೆಲವರಿಗಂತೂ ಮತ್ತೆ ಕುಡಿದು ಬಿಡುತ್ತಾನೆಂದು ಮೂತ್ರವೇ ಹೊರಬರದೆ ಅಲ್ಲೇ ನಿಂತ ಪ್ರಸಂಗವೂ ನಡೆದವಂತಲ್ಲಾ. ಇವೆಲ್ಲಕ್ಕಿಂತಲೂ ಅವಮಾನಕರ ಸಂಗತಿ ಎಂದರೆ ಧೀರ್ಘಾಯುಷ್ಯಕ್ಕಾಗಿ ಮನುಷ್ಯ ಮೂತ್ರ ಕುಡಿದು ಬದುಕಬಲ್ಲ, ರುಚಿ ಇದ್ದರೆ ಆತ ಮಲವನ್ನೂ ಬಿಡುತ್ತಿರಲಿಲ್ಲ. ಆಗ ಉಪವಾಸವಿದ್ದ ಹಂದಿಗಳು "ಅಂತೂ ಈ ಮನುಷ್ಯರು ನಮ್ಮಂಗಾದ್ರು" ಅನ್ನುತ್ತಿದ್ದವಂತಲ್ಲಾ, ಥೂತ್ತೇರಿ!!

* * * *

ಬಿಧೀರಣೆ ಪಂಚಾಯ್ತಿ ಚುನಾವಣೆ ಬಂದುಬಿಟ್ಟಿದೆ. ಮಂಡಲ ಪಂಚಾಯ್ತಿ, ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಮೂರು ಬಾರಿ ಗೆದ್ದು ತಲೆಮಟ್ಟಿದ ರಾಜಕಾರಣದಲ್ಲಿ ನುರಿತಿದ್ದ ಜುಮ್ಮಿ ಮಾತನಾಡಿಸಿದರೆ ಹೇಗೆ ಅನ್ನಿಸಿ ಫೋನ್ ಮಾಡಿದರೆ ರಿಂಗಾಯ್ತು.

ರಿಂಗ್ ಟೋನ್: "ಹುಟ್ಟುತ್ತ ಹುಲ್ಲಾದೆ, ಬೆಳೆಯುತ್ತ ಮರವಾದೆ, ತಿಪ್ಪೆಯ ಕೆಳಗಿದ್ದೆ ಬಂಡೆಯ ಕೆಳಗಿದ್ದೆ, ಅವರುದ್ದ ಬೆಳೆದಿದ್ದೆ, ನಾನಾರಿಗಲ್ಲಾದವಳು, ಬಿದಿರೂ ನಾ...."

"ಹಲೋ ಯಾರಣ್ಣ?"

"ನಾನು ಯಾಹು ಅಂತ, ಪಾಟಿಸ್ಸೆ ಫ್ರೆಂಡ್."

"ಇದೇನು ಯಾವೂ ಅಂತ ಹೆಸರು ಮಡಿಕಂಡಿದ್ದಿಯಲ್ಲಾ?"



"ನಮ್ಮ ಸಂಪಾದಕರು ಅಂಗಿಟ್ರು ಕಣಕ್ಕ."

"ವಲಕೆ ಗೀಜಗನಕ್ಕಿ ಬಂದಾಗ ಯಾಹೂ ಅಂತಿವಿ ನಾವು. ಅಂಗಾಯ್ತು ನಿನ್ನೆಸುರು."

"ನಿನ್ನೆಸರೆ ವಳ್ಳೆ ಮಜ ಕಣಕ್ಕ."

"ಏ, ನನ್ನೆಸುರು ಜಯಮ್ಮ ಅಂತ. ಆ ಉಗ್ರಿ ಮುಂಡೆ ಮಗ ಆಡಿಕಂಡು ಅಂಗಾಯ್ತು, ಫೋನು ಮಾಡಿದ್ದಾಕೇಳು?"

"ಚುನಾವಣೆಗೆ ನಿಂತಿದ್ದಿಯೇನಕ್ಕ?"

"ಗ್ರಾಮಪಂಚಾಯ್ತಿ ಸಾಕು. ಜಿಲ್ಲಾ ಪಂಚಾಯ್ತಿಗೆ ನಿಲ್ಲು ಅಂತರೆ."

"ಅದೂ ಒಳ್ಳೆದು ಕಣಕ್ಕ."

"ಒಳ್ಳೆದು ಅಂತ ನೀನಂತಿ. ಪಸಿ ದುಡ್ಡಾದತೆ?"

"ದುಡ್ಯಾಕೆ ಖರ್ಚು ಮಾಡ್ತಿ? ಇದುವರಿಗೂ ನೀನು ಮಾಡಿರೋದೇನು ಅಂತ ಹೇಳು, ಕೈಮುಗಿ, ಹ್ಯಾಂಡ್‌ಬಿಲ್ಲು ಕೊಡು, ಮನಿಗೆ ಬಾ."

"ಓ ಅಂಗರೆ ನಿನಗೆ ಎಲಕ್ಷನ್ನೇ ಗೊತ್ತಿಲ್ಲ ಬುಡು. ಓಟಾಕಕ್ಕೆ ಇಸ್ಕೂಲು ಮೇಟ್ರೂ ದುಡ್ಡೀಸಗತ್ತರೆ ಗೊತ್ತೆ?"

"ನಿಜವೇನಕ್ಕ?"

"ದೇವರಾಣೆ ಕಂಡ್ರ ಮಗ. ವಾದಸಲ ಯರನಳ್ಳಿ ನಾರಾಯಣಮೂರ್ತಿ ಹೆಂಡತಿ ನಿಂತಿದ್ಲು. ಆಗ ಇಸ್ಕೂಲ್ ಮೇಟ್ರೆಲ್ಲ ಒಂದು ಸಂಗ ಮಾಡಿಕಂಡು 'ನಮ್ಮತ್ರ ನೂರೈವತ್ತು ಓಟವೆ. ಅದೇನು ಮಾತಾಡಿ' ಅಂತ ಬಂದುದ್ರಂತೆ. ಇವನು 'ಅದೇನು ಮಾತಾಡಿ ಅಂದ್ರೇನು?' ಅಂದನಂತೆ. ಆ ಮಾನಗೆಟ್ಟ ನನ್ನಮಕ್ಕಳು 'ಒಂದೋಟಗಿಷ್ಟು ಅಂತ ಕೊಡಿ' ಅಂದ್ರಂತೆ. ಇವನು 'ನನ್ನೆಡ್ತಿ ಸೋತ್ರೂ ಕೊಡಕುಲ್ಲ' ಅಂದನಂತೆ. ಎಲೆಕ್ಷನ್ನಾತು. ಇವನೆಡ್ತಿ ಅಷ್ಟೇ ಓಟಲ್ಲಿ ಸೋತ್ರೂ ಆ ಮುಂಡೆ ಮಕ್ಕಳು ದುಡ್ಡು ಕೊಟ್ಟಿದ್ರೆ ಹಾಕರು. ಇಸ್ಕೂಲು ಮೇಟ್ರು ಓಟು ಮಾಡಕ್ಕೆ ದುಡ್ಡು ತಗತರೆ ಅಂದ್ರೆ ಇನ್ನೇನುಳುದಿದ್ದತಿಲ್ಲೇ?"

"ಓ ಅಂಗರೆ ಕಷ್ಟ ಕಣಕ್ಕ."

"ಕಷ್ಟವೆಯ. ನನಿಗೂ ಸಾಕಾಗ್ಯದೆ. ನಮ್ಮನಿಯೋನಿಗೆ ಹುಗರು, ಉಸಾರಿಲ್ಲ. ಮಗಳ ಮದುವೆ ಮಾಡಬೇಕು. ಜನಗಳೇನಾರ ದುಡ್ಡು ಕಾಸು ಕೊಟ್ರೆ, ಖರ್ಚು ಮಾಡಿ ನಿಲ್ಲನಾ ಅಂತ ಇದ್ದಿನಿ. ಮನೆ ದುಡ್ಡು ಮಾತ್ರ ಖರ್ಚು ಮಾಡದಿಲ್ಲ."

"ಥೂತ್ತೇರಿ!!!" ■

ಬರೀ ಬೂಸಾ





ಮೋದಿ ಸರ್ಕಾರ ಒಂದು ವರ್ಷ ಪೂರೈಸಿದೆ. ಈ ಒಂದು ವರ್ಷದಲ್ಲಿ ಮೋದಿ ಮಾಡಿದ್ದೇನು? ಮಾಡದೇ ಇರುವುದೇನು? ಎಂಬುದರ ಲೆಕ್ಕ ಪರಿಶೋಧನೆಗೆ ಇದು ಸಕಾಲ.

ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಮೋದಿ ಸರ್ಕಾರದ ವೈಫಲ್ಯಗಳು ಹಾಗೂ ಜನವಿರೋಧಿ ನೀತಿಗಳ ಬಗ್ಗೆ ಎಲ್ಲೆಡೆ ಟೀಕೆಗಳು ಕೇಳಿ ಬರುತ್ತಿವೆ. ಇದೇ ಸಂದರ್ಭದಲ್ಲಿ ಭಾರತದ ವಾಣಿಜ್ಯೋದ್ಯಮಿಗಳ ಸಂಘಟನೆಯಾದ ಅಸೋಚಾಮ್ ನರೇಂದ್ರ ಮೋದಿಗೆ ಶೇಕಡ 70 ಅಂಕಗಳನ್ನು ನೀಡಿರುವುದಾಗಿ ಪ್ರಕಟಿಸಿದೆ. ಮಾಧ್ಯಮಗಳು ಅಸೋಚಾಮ್‌ನ ಈ ಪತ್ರಿಕಾಹೇಳಿಕೆಗೆ ಭಾರೀ ಮಹತ್ವ ನೀಡಿವೆ. ಅದರ ಜೊತೆಜೊತೆಗೆ ಯಾವುದ್ಯಾವುದೋ ಸಂಸ್ಥೆಗಳು ನಡೆಸಿದ ಸರ್ವೆಗಳ ಫಲಿತಾಂಶವೂ ಹೊರಬಂದು ಹಾಗೂಹೀಗೂ ಮೋದಿ ಸರ್ಕಾರಕ್ಕೆ ಹೆಚ್ಚಿನ ಅಂಕಗಳು ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿದೆ. ಈ ವಾರವೆಲ್ಲ ಇಂಥದೇ ಸುದ್ದಿಗಳು.

ಈ ಅಸೋಚಾಮ್ ಎಂಬ ಪರೀಕ್ಷಾ ಮಂಡಳಿಯಲ್ಲಿ ಮೋದಿಯೇನಾದರೂ ಪರೀಕ್ಷೆ ಕಟ್ಟಿದ್ದರೆ? ಅಥವ ಇದು ಸರ್ಕಾರಗಳ ಮೌಲ್ಯಮಾಪನ ಮಾಡುವ ಅಧಿಕೃತ ಸಂಸ್ಥೆಯೇ? ಹಾಗಿಲ್ಲವಾದರೆ ಇದು ಅಧಿಕೃತ ಪರೀಕ್ಷಾ ಮಂಡಳಿಯ ಫಲಿತಾಂಶ ಎಂಬಂತೆ ಮಾಧ್ಯಮಗಳು ಪ್ರಚುರಪಡಿಸಿದ್ದು ಸರಿಯೆ? ಮುಂತಾದ ಪ್ರಶ್ನೆಗಳು ಎದುರಾಗುವುದು ಸಹಜ. ಆದರೆ ಇಲ್ಲಿ ಅಷ್ಟೊಂದು ಗೊಂದಲದ ಅಗತ್ಯವೇ ಇಲ್ಲ, ಉತ್ತರ ಬಹಳ ಸರಳ. ಈ ಮೇಲ್ಕಂಡ ಪರೀಕ್ಷಾ ಮಂಡಳಿಯ ನಿರ್ದೇಶಕರು, ವಿವಿಧ ಮಾಧ್ಯಮ ಸಂಸ್ಥೆಗಳಲ್ಲೂ ನಿರ್ದೇಶಕರಾಗಿದ್ದಾರೆ. ಆದ್ದರಿಂದ ಈ ಸುದ್ದಿಗೆ ಹೆಚ್ಚಿನ ಮಹತ್ವ ಬಂದಿದೆ.

ಇಂಥದೇ ಮೌಲ್ಯಮಾಪನದ ಮಾದರಿಯಲ್ಲಿ ಹೊರಟಿರುವ ರಾಹುಲ್ ಗಾಂಧಿ ಮೋದಿ ಆಡಳಿತಕ್ಕೆ ಸೊನ್ನೆ ಅಂಕ ನೀಡಬೇಕು ಎಂದಿದ್ದಾರೆ. ಮೋದಿಯ ಮೌಲ್ಯಮಾಪನ ಮಾಡುವ ಸ್ಥಿತಿಯಲ್ಲಿ ರಾಹುಲ್ ಗಾಂಧಿಯ ಪಕ್ಷ ಇದೆಯೆ? ಅಥವ ಮೋದಿಗೆ ಸೊನ್ನೆ ಅಂಕಗಳನ್ನು ಕೊಡುವಷ್ಟು ನೈತಿಕತೆಯನ್ನು ಅದು ಹೊಂದಿದೆಯೆ? ಎಂದರೆ ಎರಡೂ ಇಲ್ಲ, ವಾಸ್ತವದಲ್ಲಿ ಎನ್‌ಡಿಎ ಆಡಳಿತದ ಬಹುಪಾಲು ಅಂಶಗಳು ಹಿಂದಿನ ಯುಪಿಎ ಆಡಳಿತದಲ್ಲಿದ್ದಂಥವೇ.

ಹಾಗಾದರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಒಂದು ಚುನಾಯಿತ ಸರ್ಕಾರದ ಮೌಲ್ಯಮಾಪನ ಮಾಡಬೇಕಾದ ಅಸಲಿ ಅಧಿಕಾರ ಯಾರಿಗಿದೆ ಎಂಬುದು ಇಂದಿನ ಪ್ರಮುಖ ಪ್ರಶ್ನೆ. ನಿಸ್ಸಂದೇಹವಾಗಿ ಈ ಅಧಿಕಾರ ಇರುವುದು ವಿಶಾಲ ಜನಸಮೂಹಕ್ಕೆ ಮಾತ್ರ. ಇಂಥಾ ಮೌಲ್ಯಮಾಪನ ಈಗಾಗಲೇ ಆರಂಭಗೊಂಡಿದೆ. ಇದಕ್ಕೆ ಸಾಕ್ಷಿಯಾಗಿ ದೇಶದಾದ್ಯಂತ ರೈತರು ಮೋದಿಯ ಭೂಸ್ವಾಧೀನ ನೀತಿಯನ್ನು ವಿರೋಧಿಸಿ ಬೀದಿಗಿಳಿದಿದ್ದಾರೆ. ದೆಹಲಿಯ ಜಂತರ್‌ಮಂತರ್‌ನಲ್ಲಿ ಲಕ್ಷಾಂತರ ರೈತರ ರ್‍ಯಾಲಿ ನಡೆದಿದೆ. ದೇಶದ ಹಲವೆಡೆ ಪಾದಯಾತ್ರೆಗಳು, ಪ್ರತಿಭಟನೆಗಳು ನಡೆಯುತ್ತಲೇ ಇವೆ. ಕರ್ನಾಟಕವೊಂದರಲ್ಲೇ ಕನಿಷ್ಠ ಇಂಥ ನೂರಾರು ಸ್ಥಳಗಳಲ್ಲಿ ಪ್ರತಿಭಟನೆ ನಡೆದಿದೆ.

ಕಾರ್ಮಿಕ ಸಂಘಟನೆಗಳು ಚದುರಿಹೋಗಿರುವ ಸಂದರ್ಭದಲ್ಲೂ ಕಾರ್ಮಿಕರು ತಮ್ಮ ದನಿಯೆತ್ತುತ್ತಿದ್ದಾ[ರೆ]. ಕೋಲ್ ಇಂಡಿಯಾ ಎಂಬ ಸರ್ಕಾರಿ ಸಂಸ್ಥೆಯ ಅಧೀನದಲ್ಲಿದ್ದ ಕಲ್ಲಿದ್ದಲು ಗಣಿಗಳನ್ನು ಖಾಸಗಿಯವ[ರ] ಬಾಯಿಗೆ ಹಾಕುತ್ತಿರುವುದನ್ನು ವಿರೋಧಿಸಿ ಸುಮಾರು ನಾಲ್ಕು ಲಕ್ಷ ಕಾರ್ಮಿಕರು ಜನವರಿಯಲ್ಲಿ 5 ದಿನಗ[ಳ] ಮುಷ್ಕರ ಹೂಡಿದ್ದರು. ಬ್ಯಾಂಕ್ ನೌಕರರು ಸಂಘರ್ಷ[ದ] ಹಾದಿ ಹಿಡಿದಿದ್ದಾರೆ. ದಲಿತ ದಮನಿತ ಸಮುದಾಯ[ಕ್ಕೆ] ಸೇರಿದವರು, ಮಹಿಳಾ ಸಂಘಟನೆಗಳು, ಅಲ್ಪಸಂಖ್ಯಾತರು ಮೋದಿ ಆಡಳಿತಕ್ಕೆ ತಮ್ಮ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ನಾವು ನಿತ್ಯವೂ ಕಾಣುತ್ತಿದ್ದೇವೆ. ಇನ್ನು ಮಾನವ ಹಕ್ಕು ಹೋರಾಟಗಾರರು, ಪರಿಸರ ಹೋರಾಟಗಾರರು ಎಲ್ಲರೂ ಒಂದಲ್ಲ ಒಂದು ವಿಧಾನದಲ್ಲಿ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ.

ಹೀಗೆ ವಿವಿಧ ಜನಸಮುದಾಯಗಳು ಪ್ರತಿಭಟನೆಗೆ ಇಳಿಯಲು ವಿರೋಧ ಪಕ್ಷಗಳ ಚಿತಾವಣೆ ಕಾರಣವೇ? ಎಷ್ಟು ಮಾತ್ರಕ್ಕೂ ಅಲ್ಲ, ಮೋದಿ ಸರ್ಕಾರದ ನೀತಿಗಳಿಂದಾಗಿ ಜನರ ಬದುಕು ಮತ್ತಷ್ಟು ಅತಂತ್ರಗೊಂಡಿರುವುದೇ ಇಂಥಾ ಪ್ರತಿಭಟನೆಗಳಿಗೆ ಕಾರಣ.

ಅಂಥ ಕೆಲ ಅಂಶಗಳನ್ನು ಪರಿಶೀಲಿಸೋಣ.

• ಹತ್ತಾರು ವರ್ಷಗಳ ಹೋರಾಟದ ಫಲವಾಗಿ ಯುಪಿಎ ಸರ್ಕಾರ ತಂದಿದ್ದ ರೈತಪರ ಎನ್ನಬಹುದಾದ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದು, ಸಂಸತ್ತಿನಲ್ಲೂ ಚರ್ಚಿಸದೆ ಸುಗ್ರೀವಾಜ್ಞೆ ಮೂಲಕ ಮೋದಿ ಸರ್ಕಾರ ಜಾರಿಗೆ ತರಲುಹೊರಟು, ಮಾಲು ಸಮೇತ ಸಿಕ್ಕಿಬಿದ್ದ ಕಳ್ಳನ ಸ್ಥಿತಿಗೆ ತಲುಪಿದೆ. ಕಾರ್ಪೊರೇಟ್ ಉದ್ಯಮಿಗಳು ಯುಪಿಎ 2013ರ ಕೊನೆಯಲ್ಲಿ ಜಾರಿಗೆ ತಂದಿದ್ದ ಈ ಕಾಯ್ದೆಯನ್ನು ಬಹಿರಂಗವಾಗಿಯೇ ವಿರೋಧಿಸಿದ್ದರು. ತಮ್ಮ ನಿಷ್ಠೆಯನ್ನು ಏಕಪಕ್ಷೀಯ ಎನ್ನುವ ಮಟ್ಟಿಗೆ ಮೋದಿ ನೇತೃತ್ವದ ಬಿಜೆಪಿಯತ್ತ ವರ್ಗಾಯಿಸಿದ್ದರು. ಆದರೆ ಚುನಾವಣೆ ಸಮೀಪಿಸಿದ್ದರಿಂದ ಮೋದಿಯಾಗಲಿ, ಬಿಜೆಪಿಯ ಇತರ ನಾಯಕರಾಗಲಿ ಈ ಕಾಯ್ದೆಯನ್ನು ಅಧಿಕೃತವಾಗಿ ವಿರೋಧಿಸಿರಲಿಲ್ಲ.

ಚುನಾವಣೆ ಮುಗಿದಕೂಡಲೆ ತಮ್ಮ ನಿಜ ಬಣ್ಣ ತೋರಿಸಿರುವ ಮೋದಿ ಸರ್ಕಾರ ಯಾವುದೇ ಒತ್ತಡ ಅಥವ ಅನಿವಾರ್ಯತೆ ಇಲ್ಲದಿದ್ದಾಗ್ಯೂ ತರಾತುರಿಯಲ್ಲಿ ಸುಗ್ರೀವಾಜ್ಞೆ ತಂದು ತಾವು ಯಾರಪರ ಎಂಬುದನ್ನು ಜಾಹೀರುಗೊಳಿಸಿದ್ದಾರೆ. 80% ರೈತರ ಪೂರ್ವಾನುಮತಿ,




ಅಮೆರಿಕದ ಕಂಪನಿಯೂ 'ಮೇಕ್ ಇನ್ ಇಂಡಿಯಾ' ಎಂಬ ಘೋಷಣೆಯೂ...

ಮೋದಿ ಸರ್ಕಾರ ವಿದೇಶಿ ಹೂಡಿಕೆದಾರರನ್ನು ಸೆಳೆಯಲು 'ಮೇಕ್ ಇನ್ ಇಂಡಿಯಾ' ಎಂಬ ಘೋಷಣೆಯನ್ನು ಮುಂದಿಟ್ಟಿದೆ. ಆಕರ್ಷಕವಾಗಿ ಕಾಣುವ ಈ ಘೋಷಣೆಯನ್ನು ಸೃಷ್ಟಿಸಿದ್ದಾರು? ಮೋದಿಯೂ ಅಲ್ಲ ಅಮಿತ್ ಶಾನೂ ಅಲ್ಲ ಅಥವ ಮೋದಿಯ ನೆಚ್ಚಿನ ಅಧಿಕಾರಿಗಳೂ ಅಲ್ಲ, ಇದು ಅಮೆರಿಕದಲ್ಲಿರುವ ಒಂದು ಜಾಹಿರಾತು ಕಂಪನಿಯ ಕೊಡುಗೆ! ಇಂಥಾ ಮಹತ್ವದ ಆರ್ಥಿಕ - ಕೈಗಾರಿಕಾ ಘೋಷಣೆಯನ್ನು ಜಾಹಿರಾತು ಕಂಪನಿ ಸೃಷ್ಟಿಸಿದ್ದು ಎಂಬುದನ್ನು ನಂಬಲು ಕಷ್ಟವಲ್ಲವೆ? ವಿವರಗಳನ್ನು ನೋಡಿ.

ಈ ಕಂಪನಿಯ ಹೆಸರು 'ವೈಡನ್+ಕೆನಡಿ'. ಇದರ ಸ್ಥಾಪಕರಾದ ಡ್ಯಾನ್ ವೈಡನ್ ಮತ್ತು ಡೇವಿಡ್ ಕೆನಡಿ ಇಬ್ಬರ ಹೆಸರನ್ನೂ ಇದು ಒಳಗೊಂಡಿದೆ. ಇದರ ಕೇಂದ್ರ ಕಚೇರಿ ಅಮೆರಿಕದ ಪೋರ್ಟ್‌ಲ್ಯಾಂಡ್‌ನಲ್ಲಿದೆ. ಇದು ಜಗತ್ತಿನ ಅತಿದೊಡ್ಡ ಜಾಹಿರಾತು ಕಂಪನಿಗಳಲ್ಲಿ ಒಂದು. ಇದರ ಒಂದು ಶಾಖಾ ಕಚೇರಿ ದೆಹಲಿಯಲ್ಲೂ ಇದೆ.

ನೈಕ್, ಕೊಕೊಕೋಲಾದಂತಹ ಕಂಪನಿಗಳ ಜಾಹಿರಾತನ್ನು ನಿರ್ಮಿಸಿದ್ದು ಇದೇ ವೈಡನ್+ಕೆನಡಿ ಕಂಪನಿಯೇ. ಈ ಜಾಹಿರಾತಿನಿಂದಾಗಿ ಆ ಉತ್ಪನ್ನಗಳ ಮಾರಾಟದಲ್ಲಿ ಭಾರೀ ಏರಿಕೆ ಕಂಡುಬಂದಿತ್ತು, ಅಷ್ಟೇ ಏಕೆ, ಒಬ್ಬ ಅರೆಬೆತ್ತಲೆ ಯುವಕನ ಮೇಲೆ ಅರೆಬೆತ್ತಲೆ ಯುವತಿಯರು ಮುಗಿಬೀಳುವ ಒಂದು ಜಾಹಿರಾತನ್ನು ನೀವು ನೋಡಿಯೇ ಇರುತ್ತೀರಿ. ಅದು ಓಲ್ಡ್ ಸ್ಪೈಸ್ ಎಂಬ ಶೇವಿಂಗ್ ಲೋಷನ್ ಜಾಹಿರಾತು. ಇದೀಗ ನರೇಂದ್ರ ಮೋದಿಯ ಜಾಹಿರಾತಿನ ಸರಣಿ. ಆದರೆ ಅದಕ್ಕೆ ವ್ಯಯಿಸುವ ಹಣ ಮಾತ್ರ ಸಾರ್ವಜನಿಕರದ್ದು. ಅಷ್ಟೆ ವ್ಯತ್ಯಾಸ.



ಪ್ರಚಾರಪ್ರಿಯ ಮೋದಿಗೂ ಜಾಹಿರಾತು ಕಂಪನಿಗಳಿಗೂ ಭಾರೀ ನಂಟು. ತನ್ನ ಚುನಾವಣಾ ಪ್ರಚಾರಕ್ಕೂ, ಗುಜರಾತ್ 'ಅಭಿವೃದ್ಧಿ'ಯನ್ನು ಪ್ರಚಾರ ಮಾಡಲಿಕ್ಕೂ, ಜಾಹಿರಾತು ಕಂಪನಿಗಳನ್ನು ನೇಮಿಸಿಕೊಂಡಿದ್ದು ಈಗ ಬಟಾಬಯಲಾಗಿದೆ. ಪ್ರಚಾರದ ಬಿರುಸಿನಲ್ಲಿ 56 ಇಂಚಿನ ಎದೆಯನ್ನು ಒಡ್ಡಿದ್ದು, ಉತ್ತರಾಖಂಡ್‌ನ ಜಲಪ್ರಳಯದಲ್ಲಿ ನುಗ್ಗಿ ಒಂದೇ ದಿನ ಸಾವಿರಾರು ಜನರನ್ನು 'ರಕ್ಷಿಸಿ' ನಗೆಪಾಟಲಿಗೀಡಾಗಿದ್ದು ಈಗ ಹಳೆ ಸುದ್ದಿ.

'ಮೇಕ್ ಇನ್ ಇಂಡಿಯಾ' ಘೋಷಣೆಯನ್ನು ನಿರ್ಮಿಸಲು ಈ ಜಾಹಿರಾತು ಕಂಪನಿ ನೇರವಾಗಿ ಪ್ರಧಾನಿ ಮೋದಿಯಿಂದ ನೇಮಕಗೊಂಡಿತ್ತು. ಈಗ ಜಾಹಿರಾತು ಬಿಡುಗಡೆಗೊಂಡಿದೆ. ಹೋಗಲಿ. ಈ ಜಾಹಿರಾತನ್ನು ಪ್ರದರ್ಶಿಸಬೇಕಿರುವುದಾದರೂ ಎಲ್ಲಿ? ಹೂಡಿಕೆದಾರರನ್ನು ಆಕರ್ಷಿಸಬೇಕಿರುವ ವಿದೇಶಿ ನೆಲಗಳಲ್ಲಿ ತಾನೆ? ಹಾಗಾದರೆ ಈ ಜಾಹಿರಾತನ್ನು ಭಾರತದ ಟಿವಿಗಳಲ್ಲಿ, ಪತ್ರಿಕೆಗಳಲ್ಲಿ ನಾವು ಪದೇಪದೇ ಯಾಕೆ ನೋಡುತ್ತಿದ್ದೇವೆ? ಎಂದಿಗೂ ದೇಶದ ಗಡಿ ದಾಟದ ಶೇಕಡ 99 ಮಂದಿಗೆ ಪದೇಪದೇ ಈ ಜಾಹಿರಾತನ್ನು ತೋರಿಸುತ್ತಿರುವ ಉದ್ದೇಶವಾದರೂ ಏನು?

ಮೇಕ್ ಇನ್ ಇಂಡಿಯಾ ಎಂಬ ಪ್ರಚಾರದ ಭರಾಟೆಯಲ್ಲಿ ರೈತರ ಭೂಮಿ ಕಸಿಯುವುದು, ಕಾರ್ಮಿಕರ ಹಕ್ಕನ್ನು ಕಸಿಯುವುದು, ಭಾರೀ ಸಂಬಳ ತರುವ ಉದ್ಯೋಗ ಸೃಷ್ಟಿಯ ಆಮಿಷವೊಡ್ಡಿ ಮಧ್ಯಮ ವರ್ಗಕ್ಕೆ ಮಂಕುಬೂದಿ ಎರಚುವುದು, ತಾವೇನೋ ದೇಶೋದ್ಧಾರ ಮಾಡುತ್ತಿದ್ದೇವೆ ಎಂಬ ಭ್ರಮೆಯನ್ನು ದೇಶಾದ್ಯಂತ ಬಿತ್ತುವುದು - ಇದರ ಅಸಲಿ ಉದ್ದೇಶ. ಇದು ಹೇಳಿಕೇಳಿ ಅಪ್ಪಟ ಜಾಹಿರಾತು!

ಈ ಪ್ರಚಾರದಲ್ಲಿ ಇದೆಲ್ಲಕ್ಕಿಂತ ಮಿಗಿಲಾದ ಒಂದು ಒಳಸಂಚಿದೆ. ಅದು ನಮ್ಮದೇ ದೇಶದ ಸಂಪತ್ತನ್ನು ಹೊರದೇಶಗಳಿಗೆ ಕಳ್ಳಮಾರ್ಗಗಳಲ್ಲಿ ಸಾಗಿಸಿರುವ ಹಣವನ್ನು ರಾಜಮಾರ್ಗದಲ್ಲಿ ಬರಮಾಡಿಕೊಳ್ಳುವುದು. ರೌಂಡ್ ಟ್ರಿಪ್ಪಿಂಗ್ ಎಂದು ಕುಖ್ಯಾತವಾಗಿರುವ ಈ ದಂಧೆ ನಮ್ಮ ರಾಷ್ಟ್ರೀಯ ಆರ್ಥಿಕತೆಗೆ ಮಾರಕ ಪರಿಣಾಮ ಬೀರುವಂಥದ್ದು. ಮಾರಿಷಸ್, ಕೇಮನ್ ಐಲ್ಯಾಂಡ್ಸ್, ಸಿಪ್ರಸ್, ಬ್ರಿಟಿಷ್ ವರ್ಜಿನ್ ಐಲ್ಯಾಂಡ್, ಹಾಂಗ್‌ಕಾಂಗ್, ಸಿಂಗಾಪುರ್ ಮುಂತಾದ ದೇಶಗಳ ಮೂಲಕ ನಡೆಯುತ್ತಿರುವ ಇಂಥಾ ಅಕ್ರಮ ವ್ಯವಹಾರಗಳ ಬಗ್ಗೆ ಆರಂಭಗೊಂಡಿದ್ದ ಅನೇಕ ತನಿಖೆಗಳಿಗೆ ಮೋದಿ ಸರ್ಕಾರ ಎಳ್ಳು ನೀರು ಬಿಡಲು ಹೊರಟಿದೆ.

...ಸಾಮಾಜಿಕ ಅಧ್ಯಯನ, ಪರಿಸರದ ಅಧ್ಯಯನ, ...ಬಳಕೆಯಾಗದಿದ್ದಾಗ ರೈತರಿಗೆ ವಾಪಸ್ ಮಾಡಬೇಕು ...ಅಂಶಗಳನ್ನೆಲ್ಲಾ ಕಿತ್ತುಹಾಕಿರುವ ಮೋದಿ ...ಸ್ವಾಧೀನ ಕಾಯ್ದೆಯನ್ನು 1894 ಬ್ರಿಟಿಶ್ ಕಾಯ್ದೆಯ ...ತಲುಪಿಸಿ, ಕಾರ್ಪೋರೇಟ್ ಧಣಿಗಳ ಮೆಚ್ಚುಗೆ ...ದ್ದಾರೆ.

...ಕಾರ್ಮಿಕರ ವಿಚಾರವೂ ಇದಕ್ಕಿಂತ ಭಿನ್ನವಿಲ್ಲ. ...ದಿಯ ಪ್ರಕಾರ ಕಾರ್ಮಿಕ ಕಾನೂನುಗಳು ...ಮಾಗುತ್ತಿವೆಯೆ ಇಲ್ಲವೆ ಎಂಬುದನ್ನು ಪರಿಶೀಲಿಸಲು ...ಖೆಯ ಇನ್‌ಸ್ಪೆಕ್ಟರ್‌ಗಳು ಫ್ಯಾಕ್ಟರಿಗಳಿಗೆ ಭೇಟಿ ...ವಂತಿಲ್ಲ. ಎಲ್ಲಾ ಕಾನೂನುಗಳನ್ನು ಪಾಲಿಸುತ್ತಿದ್ದೇವೆ ...ಕಂಪನಿ ಮಾಲಿಕರು ಇಲಾಖೆಗೆ ಒಂದು ...ಘೋಷಣೆ ಕೊಟ್ಟರೆ ಸಾಕು. ಇದರ ಜೊತೆಗೆ ...ದಾಗ ಬಳಸಿ, ಬೇಡವೆಂದಾಗ ಬಿಸಾಡುವ ನೀತಿಯ ...ಮೋದಿ ಮತ್ತೊಂದು ಫರ್ಮಾನು ಹೊರಡಿಸಿದ್ದಾರೆ. ...ಕರನ್ನು ಯಾವಾಗ ಬೇಕಾದರೂ ಬೀದಿಗೆ ಹಾಕಲು ...ಪೆಟ್ಟಿನ ಕಾನೂನು ಮಾನ್ಯತೆಯನ್ನು ಒದಗಿಸಿಕೊಟ್ಟಿದ್ದಾರೆ.



...ಮಾಲಿಕರಿಗೆ ಮೋದಿ ಕೊಟ್ಟಿರುವ ನೂತನ ...ಗೆಯ ಪ್ರಕಾರ 300 ಕಾರ್ಮಿಕರಿರುವ ಕಂಪನಿ ...ಯಾವಾಗ ಬೇಕಾದರೂ ರಿಟ್ರೆಂಚ್‌ಮೆಂಟ್ ...ಸಬಹುದು.

...ಸರ್ಕಾರಿ ಉದ್ದಿಮೆಗಳನ್ನು ಕಾರ್ಪೋರೇಟ್ ಧಣಿಗಳ ...ಗೆ ಹಾಕುವ ಕೆಲಸಕ್ಕೆ ಇಳಿದಿರುವ ಮೋದಿ ಸರ್ಕಾರ ...ಲಾಭದಾಯಕವಾದ ತೈಲೋತ್ಪನ್ನ, ರೈಲ್ವೆ, ...ಗ್,' ರಕ್ಷಣಾ ಕ್ಷೇತ್ರ, ವಿಮಾಕ್ಷೇತ್ರ ಮುಂತಾದ ...ನ್ನು ಖಾಸಗಿ ಕಂಪನಿಗಳ ಬಾಯಿಗೆ ಹಾಕುವ ಡೀಲ್‌ಗಳು ಬಹುತೇಕ ಮುಗಿದಿವೆ.

• ವಿದೇಶ ಪ್ರವಾಸವನ್ನು ಒಂದು ಖಯ್ಯಾಲಿ ಮಾಡಿಕೊಂಡಿರುವ ಮೋದಿ ಈಗಾಗಲೇ ಸುಮಾರು ದೇಶಗಳನ್ನು ಸುತ್ತಿ ಬಂದಿದ್ದಾರೆ. ಸ್ಕ್ಯಾಮ್ ಇಂಡಿಯಾ (ಭಾರತ ಎಂದರೆ ಹಗರಣ ಎಂದರ್ಥ), ಭಾರತದಲ್ಲಿ ಹುಟ್ಟಲು ಪಾಪ ಮಾಡಿದ್ದಾರೆಯೇ ಎಂತಲೋ ಬಾಯಿಗೆಬಂದಂತೆ ಒದರುತ್ತಾ, ಹೋದ ಕಡೆಯಲ್ಲೆಲ್ಲಾ ಭಾರತದ ಮಾನ ಹರಾಜಾಕುವ ಕೆಲಸ ಮಾಡುತ್ತಿದ್ದಾರೆ. ಹಿಂದಿನ ಸರ್ಕಾರಗಳನ್ನು ತೆಗಳಲಿಕ್ಕಾಗಿ ಮಾತ್ರ ವಿದೇಶ ಪ್ರವಾಸ ಮಾಡುತ್ತಿಲ್ಲ. ತೆರಿಗೆ ಸ್ವರ್ಗ ಎನಿಸಿಕೊಂಡಿರುವ ದೇಶಗಳಲ್ಲಿರುವ ಕಳ್ಳ ಹಣವನ್ನು ರಾಜಮಾರ್ಗದಲ್ಲಿ ಒಳತರುವುದು ಈ ಪ್ರವಾಸಗಳ ಒಂದು ಪ್ರಮುಖ ಉದ್ದೇಶ. ವಿದೇಶಿ ಹೂಡಿಕೆಗೆ ಇದ್ದ ನಿರ್ಬಂಧಗಳನ್ನು ಕಿತ್ತುಹಾಕಿ ಭಾರತವನ್ನು ದೇಶಿ-ವಿದೇಶಿ ಕಂಪನಿಗಳ ಖಾಸಗಿ ಲೂಟಿಗೆ ಮುಕ್ತ ಅವಕಾಶ ಒದಗಿಸಲಾಗುತ್ತಿದೆ.

ಈ ಮೇಲೆ ವಿವರಿಸಲಾದ ನೀತಿಗಳನ್ನು ಅಳವಡಿಸುವುದಾಗಿ ಮೋದಿಯಾಗಲಿ ಅಥವ ಅವರ ಪಕ್ಷವಾಗಲಿ ಎಲ್ಲೂ ಹೇಳಿರಲಿಲ್ಲ. ಆದರೆ ಅದು ಅವರ ಹಿಡನ್ ಅಜೆಂಡಾವಾಗಿದ್ದರಿಂದ ಅದನ್ನು ತುರ್ತು ಆದ್ಯತೆಯ ಮೇರೆಗೆ ಮಾಡಿ ಮುಗಿಸಿದ್ದಾರೆ. ಆದರೆ ಅವರು ಆಶ್ವಾಸನೆ ಕೊಟ್ಟಿದ್ದ ಅದೆಷ್ಟೋ ವಿಷಯಗಳ ಬಗ್ಗೆ ಚಕಾರ ಎತ್ತದಂತೆ ವಿಷಯಾಂತರ ಮಾಡುತ್ತಿದ್ದಾರೆ. ಅವುಗಳಲ್ಲಿ

1. ಕಪ್ಪುಹಣ ವಾಪಸ್ ತಂದು ಪ್ರತಿಯೊಂದು ಕುಟುಂಬಕ್ಕೂ 15 ಲಕ್ಷ
2. ಬೆಲೆಯೇರಿಕೆ ನಿಯಂತ್ರಣ
3. ಭ್ರಷ್ಟಾಚಾರ ಮುಕ್ತ ಭಾರತ. ನಿರ್ಮಿಸುವುದು

ಆದರೆ ವಾಸ್ತವದಲ್ಲಿ ಇದೇ ಮಂದಿ ಮುಂದೆನಿಂತು ಮೇಕ್ ಇನ್ ಇಂಡಿಯಾದ ಹೆಸರಿನಲ್ಲಿ ಕಪ್ಪುಹಣಕ್ಕೆ ರಾಜಮಾರ್ಗ ತೋರುತ್ತಿದ್ದಾರೆ. ಎಲ್ಲ ಬೆಲೆಗಳೂ ನಿಯಂತ್ರಣವಿಲ್ಲದೇ ಏರುತ್ತಲೇ ಇವೆ. ಅದರಲ್ಲೂ ತೈಲಬೆಲೆ ಇಳಿಕೆಯಾಗುತ್ತಿದ್ದರೂ ಇಲ್ಲಿ ಪ್ರತಿ ವಾರಕ್ಕೊಮ್ಮೆ ತೈಲ ಬೆಲೆ ಏರಿಸಲಾಗುತ್ತಿದೆ. ಭ್ರಷ್ಟಾಚಾರದ ವಿಷಯದ್ದು ಇನ್ನೊಂದು ಕತೆ. ಭ್ರಷ್ಟಾಚಾರವನ್ನು ನಿಯಂತ್ರಿಸುವ ಎಲ್ಲ ಸಂಸ್ಥೆಗಳನ್ನು ಶಕ್ತಿಗುಂದಿಸಿ, ಅದರ ಹುದ್ದೆಗಳನ್ನು ಖಾಲಿ ಬಿಡುವ ಮೂಲಕವೋ, ಅಸಹಕಾರ ನೀಡುವ ಮೂಲಕವೋ ಅವುಗಳನ್ನು ಹಾಳುಗೆಡವಲಾಗುತ್ತಿದೆ. ಚುನಾವಣಾ ವೇಳೆಯಲ್ಲಿ ಪ್ರಚಾರ ಮಾಡಿದ್ದ ಜನಲೋಕಪಾಲ್ ಮಸೂದೆಯ ಮಾತು ಈಗ ಯಾರಿಗೂ ನೆನಪಿಲ್ಲದಂತಾಗಿದೆ.

ಭ್ರಷ್ಟಾಚಾರದ ವಿರುದ್ಧ ತಮ್ಮ ಹೋರಾಟದ ಮುಂದುವರೆದ ಭಾಗವಾಗಿ ಮಾನ್ಯ ಜಯಲಲಿತಾ ಕೇಸಿನಿಂದ ಖುಲಾಸೆಯಾದ ಖುಷಿಯಲ್ಲಿ ಮೋದಿಯವರು ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ. ಇವುಗಳು ಕಟ್ಟುಕತೆಯಲ್ಲ, ನಮ್ಮ ಕಣ್ಣೆದುರಿನಲ್ಲಿರುವ ಕಟುವಾಸ್ತವಗಳು.


ಇಷ್ಟೆಲ್ಲ ಹೇಳಿದ ಮೇಲೆ, ಈ ದೇಶಭಕ್ತರ ಕೂಟ ಕೆಲವು ವಿಷಯಗಳಲ್ಲಿ ತಮ್ಮ ಮಾತಿಗೂ ಕೃತಿಗೂ ಎಷ್ಟು ಅಂತರ ಎಂಬುದನ್ನೂ ತೋರಿಸಿಕೊಟ್ಟಿದ್ದಾರೆ.

1. ಚುನಾವಣಾ ಪ್ರಚಾರದ ವೇಳೆ ಆಧಾರ್ ಕಾರ್ಡ್‌ನ್ನು ರದ್ದುಪಡಿಸಿ ಜನರಿಗೆ ಅನಗತ್ಯ ಕಿರುಕುಳ ತಪ್ಪಿಸುವುದಾಗಿ ಪ್ರಚಾರ ಮಾಡಿದ್ದರು. ಅದರಲ್ಲೂ ನಂದನ್ ನಿಲೇಕಣಿ ವಿರುದ್ಧದ ಪ್ರಚಾರದಲ್ಲಿ ಮತ್ತಷ್ಟು ಹೆಚ್ಚು ಮಾತಾಡಿದ್ದರು. ಈಗ ಎಲ್ಲೆಡೆ ಅದೇ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗುತ್ತಿದೆ.
2. ಚಿಲ್ಲರೆ ಮಾರಾಟದಲ್ಲಿ ವಿದೇಶಿ ಹೂಡಿಕೆಯನ್ನು ವಿರೋಧಿಸುವ ನಾಟಕವಾಡುತ್ತಾ, ವರ್ತಕ ಸಮುದಾಯವನ್ನು ತಮ್ಮೆಡೆಗೆ ಸೆಳೆದುಕೊಂಡಿದ್ದರು. ಈಗ ಚಿಲ್ಲರೆ ಕ್ಷೇತ್ರದಲ್ಲಿ ವಿದೇಶಿ ಬಂಡವಾಳಕ್ಕೆ ಮುಕ್ತ ಅವಕಾಶ ಮಾಡಲಾಗಿದೆ.
3. ಮೋದಿ ಮುಖ್ಯಮಂತ್ರಿಯಾಗಿದ್ದಾಗ ಯುಪಿಎನವರು ತರಲು ಉದ್ದೇಶಿಸಿದ್ದ ಜಿಎಸ್‌ಟಿ ತೆರಿಗೆ ಪದ್ಧತಿಯನ್ನು ಖಂಡತುಂಡವಾಗಿ ವಿರೋಧಿಸುತ್ತಾ ಬಂದಿದ್ದರು. ಈಗ ಅದೇ ಪದ್ಧತಿಯನ್ನು ಮಹಾ ಸಾಧನೆಯೆಂಬಂತೆ ಬಿಂಬಿಸಲು ಜಾಹಿರಾತು ನೀಡುತ್ತಿದ್ದಾರೆ.
4. ಮಧ್ಯಮ ವರ್ಗದವರಿಗೆ ಹಾಗೂ ಉದ್ಯೋಗಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಆದಾಯ ತೆರಿಗೆ ಮಿತಿಯನ್ನು 5 ಲಕ್ಷಕ್ಕೆ ಏರಿಸಬೇಕೆಂದು ಮಾತಾಡುತ್ತಾ ಬಂದ ಬಿಜೆಪಿ ಮತ್ತು ಮೋದಿ ಕೂಟ ಈಗ ಅದನ್ನು ಎರಡುವರೆ ಲಕ್ಷಕ್ಕೆ ಮಿತಿಗೊಳಿಸಿ ಕೈತೊಳೆದುಕೊಂಡಿದ್ದಾರೆ.

ಹೀಗೆ ಪಟ್ಟಿ ಮಾಡುತ್ತಾ ಹೋದರೆ ಗ್ರಂಥವಾಗುವಷ್ಟು ಸಾಧನೆಯನ್ನು ಮೋದಿ ಸರ್ಕಾರ ಒಂದು ವರ್ಷದ ಅವಧಿಯಲ್ಲಿ ಮಾಡಿದೆ. ಒಂದು ಮಾತಂತೂ ಸತ್ಯ. ಮನಮೋಹನ್ ಸಿಂಗ್‌ರಂತೆ ಮೋದಿ ನಿಷ್ಕ್ರಿಯ ಪ್ರಧಾನಿಯಲ್ಲ ಅಥವ ಆಡಳಿತದ ಮೇಲೆ ನಿಯಂತ್ರಣವಿಲ್ಲದ ವ್ಯಕ್ತಿಯೂ ಅಲ್ಲ. ಅವರು ಕ್ರಿಯಾಶೀಲರಾಗಿದ್ದಾರೆ. ಆದರೆ ಯಾರಿಗಾಗಿ? ಎಂಬುದೇ ಬಹುಮುಖ್ಯ ಪ್ರಶ್ನೆ.

ಹೀಗೇ ಒಂದು ವರ್ಷ ಪೂರ್ಣಗೊಂಡಿದೆ. ಇಷ್ಟು ನಿಚ್ಚಳ ಬಹುಮತ ಇರೋವಾಗ ಇನ್ನೂ ಉಳಿದಿರುವ ವರ್ಷಗಳನ್ನು ಪೂರೈಸುವುದರ ಬಗ್ಗೆ ಯಾರಿಗೂ ಅನುಮಾನವಿಲ್ಲ. ಆದರೆ ನಂತರದ ದಿನಗಳಲ್ಲಿ ಮೋದಿ ಆಡಳಿತ ಇರುತ್ತದೆ ಎಂಬ ಗ್ಯಾರಂಟಿ ಇಲ್ಲ. ಯಾಕೆಂದರೆ ದೆಹಲಿಯಲ್ಲಿ ಆಮ್ ಆದ್ಮಿಗಳು ಈ ಮೋದಿ ಕೂಟಕ್ಕೆ ಪೊರಕೆ ಹೊಡೆತ ನೀಡಿ ನಡು ಮುರಿದಿದ್ದಾರೆ. ಎಲ್ಲಾ ಕಡೆ ಇಂಥದೇ ವಿದ್ಯಮಾನವನ್ನು ನಾವು ನಿರೀಕ್ಷಿಸಬಹುದೆ?


• ದೊಡ್ಡಿಪಾಳ್ಯ ನರಸಿಂಹಮೂರ್ತಿ



ಕದ್ದ ಘೋಷಣೆ ಕೈಕೊಟ್ಟಾಗ...

'ಅಚ್ಛೆ ದಿನ್ ಆನೇವಾಲಾ ಹೈ' - ಒಳ್ಳೆಯ ದಿನಗಳು ಬರಲಿವೆ.

ಚುನಾವಣಾ ಪ್ರಚಾರದ ಉದ್ದಕ್ಕೂ ಮೋದಿ ಮತ್ತು ಪಟಾಲಂ ಬಳಸಿದ ಘೋಷಣೆ ಇದು. ಹಾಗೆಯೇ 2014ರ ಮೇ 16ರಂದು ಫಲಿತಾಂಶ ಹೊರಬಿದ್ದ ಸಂಜೆ 'ಅಚ್ಛೆ ದಿನ್ ಆನೇವಾಲಾ ಹೈ' ಎಂದು ಮೋದಿ ಟ್ವೀಟ್ ಮಾಡಿದ್ದರು. ಇದನ್ನು ದೇಶದಾದ್ಯಂತ ಪತ್ರಿಕೆಗಳು, ಚಾನೆಲ್‌ಗಳು ಸಂಭ್ರಮದಿಂದ ಪ್ರಚಾರ ಮಾಡಿದ್ದವು.



ವಾಸ್ತವದಲ್ಲಿ ಈ ಘೋಷಣೆ ಬೇರೊಬ್ಬರ ಹೇಳಿಕೆಯಿಂದ ಕದ್ದದ್ದು. 2014ರ ಜನವರಿ 8ನೇ ತಾರೀಖು ದೆಹಲಿಯಲ್ಲಿ ಅನಿವಾಸಿ ಭಾರತೀಯರ ಸಭೆಯೊಂದರಲ್ಲಿ ಅಂದಿನ ಪ್ರಧಾನಿ ಮನಮೋಹನಸಿಂಗ್ ಮಾತಾಡುತ್ತಿದ್ದರು. ಸಭಿಕರಿಂದ ಬಂದ ಪ್ರಶ್ನೆಯೊಂದಕ್ಕೆ ಉತ್ತರವಾಗಿ 'ಭರವಸೆ ಕಳೆದುಕೊಳ್ಳಬೇಡಿ, ಒಳ್ಳೆಯ ದಿನಗಳು ಬರಲಿವೆ' ಎಂದು ಉತ್ತರಿಸಿದ್ದರು. ಮರುದಿನ ಪತ್ರಿಕೆಗಳಲ್ಲಿ ಈ ಸುದ್ದಿ ವರದಿಯಾಗಿತ್ತು.

ಇದಾದ ಕೆಲದಿನಗಳಲ್ಲೇ ಮೋದಿಯ ಪ್ರಚಾರ ತಂಡ ಈ ಮಾತನ್ನೇ ತಮ್ಮ ಪ್ರಚಾರ ಘೋಷಣೆಯನ್ನಾಗಿಸಿಕೊಂಡುಬಿಟ್ಟಿತು.

ಮುಗ್ಧ ಮತದಾರರಲ್ಲಿ ಭರವಸೆ ಮೂಡಿಸಿ ಒಂದಷ್ಟು ... ಈ ಘೋಷಣೆ ಕೆಲಸ ಮಾಡಿದೆಯೆಂಬುದೇನೋ ನಿಜ. ಆದರೆ ... ದುರಾದೃಷ್ಟವೇನೆಂದರೆ ಈ ಮತದಾರರು ಆ ಘೋಷಣೆಯನ್ನು ಮರೆತೇ ಇಲ್ಲ. ಪ್ರತಿದಿನ, ಪ್ರತಿಕ್ಷಣ ದೇಶದ ಮೂಲೆಮೂಲೆಗಳಿಂದ ಜನ ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಕೇವಲ ಅದಾನಿ, ಅಂಬಾನಿಗಳಿಗೆ ಮಾತ್ರ ಒಳ್ಳೆಯ ದಿನಗಳು ಬಂದಿವೆ, ನಮಗೆ ಒಳ್ಳೆಯ ದಿನಗಳು ಬರುವುದು ಯಾವಾಗ? ಎಂದು ಬೆನ್ನು ಹತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಂತೂ ಈ ಪ್ರಶ್ನೆ ಇನ್ನಷ್ಟು ಹೆಚ್ಚು ಬರಬರುತ್ತಾ ಈ ಘೋಷಣೆ ಮೋದಿಯ ಪೊಳ್ಳುತನವನ್ನು ವಿವರಿಸುವ ನಾಣ್ಣುಡಿಯಂತಾಗಿಬಿಟ್ಟದ್ದು ವಿಪರ್ಯಾಸ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆ ಕುಸಿಯುತ್ತಿರುವ ಹೊತ್ತಿನಲ್ಲೇ, ಮೋದಿ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆಗಳನ್ನು ಏರಿಸುತ್ತಲೇ ಇರುವ ಕ್ರಮಕ್ಕೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ವ್ಯಕ್ತಿಯೊಬ್ಬರು "ಓ ದೇವರೇ, ನಮಗೆ ಈ ಒಳ್ಳೆಯ ದಿನಗಳಿಂದ ಸಾಕುಸಾಕಾಗಿದೆ. ಕೆಟ್ಟ ದಿನಗಳನ್ನೇ ವಾಪಸ್ ಕೊಡು, ಪ್ಲೀಸ್!" ಎಂದು ಬೇಡಿಕೊಂಡಿದ್ದಾರೆ.

ಮೋದಿ ಕದ್ದ ಘೋಷಣೆ ಕೈಕೊಟ್ಟು ತಿರುಗುಬಾಣವಾಗುತ್ತಿದೆ.

...ಚ್ಛ ಭಾರತ ಮತ್ತು ಕೊಳಕು ರಾಜಕೀಯ

...ಧಾನಿ ಮೋದಿಯ ಘೋಷಣೆಗಳಲ್ಲಿ ಸ್ವಚ್ಛ ಭಾರತ ಪ್ರಮುಖವಾದದ್ದು. ವಾಸ್ತವದಲ್ಲಿ ಇಂಥಾ ಯೋಜನೆ ಈ ...ಹೊಸದೇನಲ್ಲ. ಇದುವರೆಗೆ ಇಂಥಾ ಹಲವು ಘೋಷಣೆಗಳು, ಕಾರ್ಯಕ್ರಮಗಳು ಉದ್ದೇಶಿತ ಫಲ ಕೊಡದೆ ...ಾಗಿರುವ ಇತಿಹಾಸ ನಮ್ಮದು. 1986ರಲ್ಲಿ ಸೆಂಟ್ರಲ್ ರೂರಲ್ ಸ್ಯಾನಿಟೇಷನ್ ಪ್ರೋಗ್ರಾಮ್, 1999ರಲ್ಲಿ ...ಲ್ ಸ್ಯಾನಿಟೇಷನ್ ಕ್ಯಾಂಪೇನ್, 2012ರಲ್ಲಿ ನಿರ್ಮಲ ...ಅಭಿಯಾನ್ ಮತ್ತು ಇದೀಗ 2014ರ ಅಕ್ಟೋಬರ್ ...ಧಿ ಜಯಂತಿಯ ದಿನದಿಂದ ಆರಂಭವಾದ 'ಸ್ವಚ್ಛ ಭಾರತ' ...ಕ್ರಮ. ಹಿಂದಿನ ನಿರ್ಮಲ ಎಂಬ ಪದದ ಬದಲಿಗೆ ಸ್ವಚ್ಛ ...ಹೊಸ ಪದ ಬಳಸಿ ಕಮಾಲ್ ಮಾಡಲಾಗಿದೆ ಅಷ್ಟೆ. ...ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದ ಗಾಂಧೀಜಿ ...ೇ ಬಳಸಿ, ತನ್ನ ಇಮೇಜು ಹೆಚ್ಚಿಸಿಕೊಳ್ಳುವ ತಂತ್ರವೂ ...ಂದಿದೆ.




...ಗಾದರೆ ಹಿಂದಿನ ಕ್ಯಾಂಪೇನ್‌ಗಳಿಗೂ ಈ ಬಾರಿಯ ...ನ್‌ಗೂ ವ್ಯತ್ಯಾಸವಿಲ್ಲವೆ? ಭಾರೀ ವ್ಯತ್ಯಾಸವಿದೆ. ಈ ಬಾರಿ ...ಯೊಬ್ಬರೇ ಪೊರಕೆ ಹಿಡಿದು ಪೋಸು ಕೊಟ್ಟಿದ್ದರೆ ಬಹುಶಃ ... ಪ್ರಚಾರವಾಗುತ್ತಿರಲಿಲ್ಲವೇನೋ? ಆದರೆ ಮಾಧ್ಯಮಗಳಲ್ಲಿ ...ಸೃಷ್ಟಿ ಮಾಡಲು ಪ್ರತಿದಿನವೂ ದೊಡ್ಡ ಸ್ಟಾರ್‌ಗಳನ್ನು ಕಣಕ್ಕೆ ಇಳಿಸಲಾಯ್ತು. ಸಚಿನ್ ತೆಂಡೂಲ್ಕರ್, ಸಲ್ಮಾನ್ ...ಪ್ರಿಯಾಂಕ ಚೋಪ್ರ, ಅಮಿತಾಬ್ ಬಚ್ಚನ್, ಮನಿಷಾ ಕೋಯಿರಾಲ, ಆಮಿರ್ ಖಾನ್, ಕಮಲ ಹಾಸನ್, ...ರೋಷನ್, ಬಾಬಾ ರಾಮ್‌ದೇವ್, ಚಂದಾ ಕೊಚ್ಚಾರ್, ಸೈನಾ ನೈವಾಲ್, ಸೌರವ್ ಗಂಗೂಲಿ ... ಹೀಗೆ ಪಟ್ಟಿ ...ಳೆಯುತ್ತದೆ. ಅದಲ್ಲದೆ ಇತರ ರಾಜ್ಯಗಳ ಸಿನಿಮಾ ನಟರು ಇನ್ನಿತರ ಸ್ಟಾರ್‌ಗಳನ್ನೂ ಪ್ರಚಾರಕ್ಕೆ ಬಳಸಿದ್ದಾರೆ. ...ಇದು ತಿಂಗಳುಗಟ್ಟಲೆ ಸ್ವಚ್ಛ ಭಾರತ ಕಾರ್ಯಕ್ರಮ ಜನಜನಿತವಾಗಲು ಕಾರಣವಾಯ್ತು.

...ೋದಿ ಪೊರಕೆ ಹಿಡಿಯಲು ಮತ್ತೊಂದು ಹಿಡನ್ ಅಜೆಂಡಾ ಕೂಡ ಇತ್ತು. ದೆಹಲಿ ಚುನಾವಣೆಯಲ್ಲಿ ...ಎಯಲ್ಲೇ 28 ಸೀಟು ಗೆದ್ದು ತನ್ನ ಗೆಲುವಿಗೆ ಅಡ್ಡಗಾಲಾಗಿದ್ದ ಆಮ್ ಆದ್ಮಿ ಪಕ್ಷದ ಪೊರಕೆ ದಿನೇದಿನೇ ...ಸಿದ್ಧ ಪಡೆಯುತ್ತಿತ್ತು. ಶ್ರಮಿಕರ, ದಮನಿತರ ಸಂಕೇತವಾಗಿರುವ ಪೊರಕೆಯನ್ನು ಕೈಯಲ್ಲಿಡಿದು ಪೋಸು ...ಕೊಟ್ಟುಬಿಟ್ಟರೆ ... ಪರಿಣಾಮ ಆಗಬಹುದು ಎಂಬ ಲೆಕ್ಕಾಚಾರ ಮೋದಿಯದು. ಆದರೆ ಅಂತಹ ...ದೆಹಲಿಯಲ್ಲಿ ಮುಖಾಡೆ ಬಿದ್ದಿದ್ದು ಬೇರೆ ವಿಚಾರ.

...ಇದರ ಫಲಿತಾಂಶವೇನು? ಅತ್ತ ಕಸವೂ ಸ್ವಚ್ಛವಾಗಲಿಲ್ಲ. ಇತ್ತ ಚುನಾವಣೆಯಲ್ಲೂ ಗೆಲ್ಲಲಿಲ್ಲ. ಸಾರ್ವಜನಿಕ ...ದ ಹಣವೆಲ್ಲ ಬರೀ ಅಬ್ಬರ ಅಷ್ಟೆ!

ಸ್ವಪ್ರತಿಷ್ಠೆಯ ಅಹಂಕಾರಿ ನಾಜೂಕಯ್ಯ ಮೋದಿಯಿಂದ ಏನು ಸಾಧ್ಯ?



ನಮ್ಮ ಜನಸಾಮಾನ್ಯರಲ್ಲಿ ಒಂದು ದೌರ್ಬಲ್ಯವಿದೆ. ಅದೇಂದರೆ, ತಮ್ಮ ಅಭಿಪ್ರಾಯವನ್ನೋ ಇಷ್ಟವನ್ನೋ ಯಾವುದೇ ಕಾರಣಕ್ಕೂ ಮಾರ್ಪಡಿಸಲು ಅಥವಾ ತಿದ್ದಿಕೊಳ್ಳಲು ತಯಾರಿಲ್ಲದಿರುವುದು. ತಮ್ಮ ನೆಚ್ಚಿನ ಸಿನಿಮಾ ಹೀರೋ ಪತ್ನಿಪೀಡಕನೆಂದು ಮಾಧ್ಯಮಗಳಲ್ಲಿ ಸತ್ಯ-ದರ್ಶನ ಆದಮೇಲೂ ಅವನ ಅಭಿಮಾನಿಗಳು ಅವನನ್ನು ಆರಾಧಿಸುವುದನ್ನು ಕೈಬಿಡುವುದಿಲ್ಲ! 'ಬಿಗ್‌ಬಾಸ್'ನಲ್ಲಿ ಖೊಟ್ಟಿ ಗುರೂಜಿಯ ಬ್ರಹ್ಮಾಂಡ-ದರ್ಶನ ಉಂಟಾದ ಮೇಲೂ ಮೂಢರು ಆತನ ಕಿರುತೆರೆ ಬೋಗಸ್ ಭವಿಷ್ಯಾದೇಶಗಳನ್ನು ನಂಬುತ್ತಾರೆ! ಶಬರಿಮಲೈನ ಮಕರವಿಳಕ್ಕು ಜ್ಯೋತಿಯು ಮಾನವಸೃಷ್ಟಿ ಎಂದು ಅಧಿಕೃತ ಪ್ರಕಟಣೆ ಹೊರಟಮೇಲೂ ಭಕ್ತರು ಜ್ಯೋತಿ-ದರ್ಶನ ಮಾಡಿ ಕೈಮುಗಿದು ಅಯ್ಯಪ್ಪಸ್ವಾಮಿಯ ಮಹಿಮೆಯನ್ನು ಕೊಂಡಾಡುತ್ತಾರೆ! ನರೇಂದ್ರ ಮೋದಿಯನ್ನು ಗದ್ದುಗೆಗೇರಿಸಿದವರು, ಮೋದಿ ಏನು ಎಡವಟ್ಟು ಮಾಡಿದರೂ, ಅದು ಎಡವಟ್ಟಲ್ಲ ಕರೆಕ್ಟು ಎಂದು ವಾದಿಸುತ್ತಾ ಮೋದಿಯಲ್ಲಿ ಶ್ರೀಕೃಷ್ಣನ ವಿಶ್ವರೂಪ-ದರ್ಶನ ಕಾಣುತ್ತಾರೆ!

ಹೌದು. ಮೋದಿಯೇನಾದರೂ ಈ ದೇಶದಲ್ಲಿ ಇತ್ಯಾತ್ಮಕ ಬದಲಾವಣೆ ತಂದಾನೇನೋ ಎಂದು ಒಂದು ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದ ನಾನು ಈಗ ಭ್ರಮನಿರಸನ ಹೊಂದಿ ಈ ಲೇಖನ ಬರೆಯುತ್ತಿದ್ದೇನೆ. ಅಂತರ್ಜಾಲ ತಾಟಸ್ಥಕ್ಕಾಗಿ (ನೆಟ್ ನ್ಯೂಟ್ರಾಲಿಟಿಗಾಗಿ) ಆಗ್ರಹಿಸಿದ ಲಕ್ಷಾಂತರ ಮಿಂಚಂಚೆಗಳ ವಿಳಾಸಗಳನ್ನು ಟ್ರಾಯ್ (TRAI) ಮೂಲಕ ಬಹಿರಂಗಪಡಿಸಿದುದು ಮತ್ತು 'ರಾಷ್ಟ್ರೀಯ ನ್ಯಾಯಿಕ ನೇಮಕಾತಿ ಆಯೋಗ' (NJAC) ಕುರಿತ ಸಭೆಗೆ ಗೈರುಹಾಜರಾಗುವ ನಿರ್ಧಾರವನ್ನು ಭಾರತದ ಮುಖ್ಯ ನ್ಯಾಯಾಧೀಶರು ತಿಳಿಸಿದಾಗ ಅಟಾರ್ನಿ ಜನರಲ್ ಮೂಲಕ ಮುಖ್ಯ ನ್ಯಾಯಾಧೀಶರನ್ನೇ ಟೀಕಿಸಿದ್ದು ಈ ಸರ್ವಾಧಿಕಾರಿ ಧೋರಣೆಗಾಗಿ ಮೋದಿಯನ್ನು ಖಂಡಿಸಿ ನಾನು ನನ್ನ ಕೆಲವು ವಿದ್ಯಾಸಂಪನ್ನ ಮಿತ್ರರಿಗೆ ಎಸ್ಸೆಮ್ಮೆಸ್ಸ್ ಕಳಿಸಿದಾಗ ಅವರಲ್ಲಿ ಬಹುತೇಕರು ಮೋದಿಯನ್ನು ಸಮರ್ಥಿಸಿ ಮರುಸಂದೇಶ ಕಳಿಸಿದರು! 1) ಮೋದಿ ಮಾಡಿದ್ದು ಕರೆಕ್ಟು; 2) ಸಿಂಗಾಪುರದ 'ನಿರ್ಮಾತೃ'ವಿನಂತೆ ಮೋದಿಯೂ ಒಂದು ಹಂತದವರೆಗೆ ಸರ್ವಾಧಿಕಾರಿಯಾಗುವುದು ಒಳ್ಳೆಯದು; 3) ಮೋದಿ ಅನೇಕ ಉತ್ತಮ ಕೆಲಸಗಳನ್ನು ಮಾಡಿದ್ದಾನೆ; ಆದ್ದರಿಂದ ಸರ್ವಾಧಿಕಾರ ಓಕೆ; ಇವು ಆ ಸಂದೇಶಗಳ ಸಾರಾಂಶಗಳಾಗಿದ್ದವು! ಇದಾದ ಕೆಲವೇ ದಿನಗಳಲ್ಲಿ ಪತ್ರಕರ್ತ ಅರುಣ್ ಶೌರಿ ಪತ್ರಿಕಾ ಸಂದರ್ಶನವೊಂದರಲ್ಲಿ ಮೋದಿಯ ಬಗ್ಗೆ ಅಸಮಾಧಾನದ ಮಾತುಗಳನ್ನಾಡಿದರು. ಮೋದಿ ಹಿಡಿದಿರುವ ಹಾದಿ ದೇಶಕ್ಕೆ ಹಿತಕರವಲ್ಲವೆಂದು ನಾನು ಹೇಳಿದ್ದ ಮಾತನ್ನೇ ಅರುಣ್ ಶೌರಿ ಕೂಡ ಹೇಳಿದರು. ಮಂತ್ರಿ ಪದವಿ ಸಿಗಲಿಲ್ಲವೆಂದು ಅರುಣ್ ಶೌರಿ ಈ ರೀತಿ ಮೋದಿಯ ದೂಷಣೆ ಮಾಡುತ್ತಿದ್ದಾರೆ ಎಂದು ಈ ದೇಶದ ಮೋದಿ ಅಂಧಾಭಿಮಾನಿಗಳು ಅರುಣ್ ಶೌರಿಯವರ ಪ್ರಾಮಾಣಿಕತೆಯನ್ನೇ ಅಲ್ಲಗಳೆದರು!

ನರೇಂದ್ರ ಮೋದಿಯ ಕೆಲವು ಪ್ರಮುಖ ತಪ್ಪು ಹೆಜ್ಜೆಗಳನ್ನು ಗಮನಿಸೋಣ. ಅನ್ಯದೇಶಗಳ ಮೇಲೆ ಬಂಡವಾಳಶಾಹಿ ದರ್ಪ ಪ್ರದರ್ಶಿಸುತ್ತಿರುವ ಅಮೆರಿಕಾದ ಮಾದರಿಯ ಅಭಿವೃದ್ಧಿಯಾಗಲೀ, ವಿದ್ಯಾವಂತರಿಂದ ಕೂಡಿದ ಒಂದು ನಗರವನ್ನು ಅಭಿವೃದ್ಧಿಪಡಿಸಿದ 'ಸಿಂಗಪ್ಪೂರ್ ಬ್ರಹ್ಮ'ನ ಸೃಷ್ಟಿಚಾತುರ್ಯವಾಗಲೀ, ಪಕ್ಕಾ ವ್ಯವಹಾರಸ್ಥ ಗುಜರಾತಿಗಳ ರಾಜ್ಯವನ್ನು (ನಾನು ಗುಜರಾತ್‌ನಲ್ಲಿ ಕೆಲವು ವರ್ಷಗಳು ವಾಸವಾಗಿದ್ದೆ) 'ಆಯ್ದ ಅಭಿವೃದ್ಧಿ'ಗೆ (ಸೆಲೆಕ್ಟಿವ್ ಡೆವಲಪ್‌ಮೆಂಟ್‌ಗೆ) ಒಳಪಡಿಸಿದ 'ಗುಜರಾತ್ ವಿಧಾನ'ವಾಗಲೀ, ನೂರಿಪ್ಪತ್ತೈದು ಕೋಟಿ ಜನಸಂಖ್ಯೆಯ, ಶೈಕ್ಷಣಿಕ ಹಿಂದುಳಿಯುವಿಕೆಯ, ವಿವಿಧ ಸಂಸ್ಕೃತಿಗಳ ಮತ್ತು ಗ್ರಾಮ ಪ್ರಾಧಾನ್ಯದ ಭಾರತ ದೇಶಕ್ಕೆ ಸರಿಹೊಂದುವುದಿಲ್ಲ ಎಂಬ ಪ್ರಾಥಮಿಕ ಪರಿಜ್ಞಾನವೇ ಮೋದಿಗೆ ಇಲ್ಲವಾಗಿದೆ! ಆದ್ದರಿಂದಲೇ ಆತ, ಭೂಸ್ವಾಧೀನ ಕಾಯ್ದೆಗೆ ಐದು ವರ್ಗಗಳ ಸೇರ್ಪಡೆ ಮಾಡಿ ಕೋಟ್ಯಂತರ ಕೃಷಿಕರ ಭೂಮಿಯನ್ನು ಕೆಲವೇ ಮಂದಿ ಬಂಡವಾಳಶಾಹಿ ಉದ್ಯಮಪತಿಗಳಿಗೆ ಹಂಚುವ ಯೋಜನೆ ತಯಾರಿಸಿದ್ದಾನೆ; ದೀರ್ಘಕಾಲೀನ ಆರ್ಥಿಕನೀತಿಯನ್ನು ರೂಪಿಸುವ ಬದಲು ಬರಿದೆ 'ವಿದೇಶೀ ಬಂಡವಾಳಾಹ್ವಾನ', 'ಬಡ್ಡಿದರಗಳ ತಾರುಮಾರು', 'ಸಾಲ', 'ಆಯೋಗ-ಪ್ರಾಧಿಕಾರಗಳ ರಚನೆ' ಇಂತಹ ಪುಟಗೋಸಿ ಕಾರುಬಾರುಗಳಲ್ಲೇ ತೊಡಗಿದ್ದಾನೆ; 'ಸ್ವಚ್ಛತಾ ಆಂದೋಲನ'ವೆಂಬ ವ್ಯರ್ಥಪ್ರಯತ್ನ ನಡೆಸಿದ್ದಾನೆ; ಇಬ್ಬರು ರಾಜಕಾರಣಿಗಳು ಅಥವಾ ರಾಜಕಾರಣಿಗಳ ಭಂಟರು ಇಡೀ ದೇಶದ ನ್ಯಾಯಾಂಗ ವ್ಯವಸ್ಥೆಯನ್ನೇ ಹೈಜಾಕ್ ಮಾಡುವ ಅಪಾಯವನ್ನು (ಕೊಲಿಜಿಯಮ್ ವ್ಯವಸ್ಥೆಯ ಸ್ಥಾನದಲ್ಲಿ ಎನ್‌ಜೆಎಸಿ ವ್ಯವಸ್ಥೆಯನ್ನು ತರುವ ಮೂಲಕ) ಉಂಟುಮಾಡಿದ್ದಾನೆ! ಈ ಎಲ್ಲ ಕ್ರಮಗಳು ಈ ದೇಶಕ್ಕೆ ಖಂಡಿತ ಒಳ್ಳೆಯದನ್ನು ಮಾಡುವುದಿಲ್ಲ. ಸೂಕ್ತ ಆರ್ಥಿಕ ನೀತಿಯಿಲ್ಲದ ಕೈಗಾರಿಕಾ ಅಭಿವೃದ್ಧಿ ಯತ್ನವು ಕೆಲಸಮಯದಲ್ಲೇ ಕವುಚಿ ಬೀಳುತ್ತದೆ. ಉದ್ಯಮಪತಿಗಳಿಗೆ ನೀಡಲಾಗುವ ಆಲೋಚನಾರಹಿತ ಮತ್ತು ಅನಿಯಂತ್ರಿತ ಸವಲತ್ತುಗಳು ಹಾಗೂ ಇಲ್ಲದವರಿಂದ ಕಸಿದು ಉಳ್ಳವರಿಗೆ (ಅಭಿವೃದ್ಧಿಯ ಹೆಸರಲ್ಲಿ) ನೀಡಲಾಗುವ ವಿವಿಧ ಸಂಪತ್ತುಗಳು



ಇವು ಕ್ರಮೇಣ ದೇಶದಲ್ಲಿ ಬಡವ-ಶ್ರೀಮಂತರ ನಡುವಿನ ಕಂದಕವನ್ನು ಹೆಚ್ಚಿಸತೊಡಗಿ ಸಾಮಾಜಿಕ ಅಶಾಂತಿಗೆ ಕಾರಣವಾಗುತ್ತವೆ; ಈಗಿಗಂತೂ ಹೆಚ್ಚಿನ ಮಟ್ಟದಲ್ಲಿ ಬಂಡವಾಳಶಾಹಿಗಳು ದೇಶವನ್ನು ತಮ್ಮ ಹತೋಟಿಯಲ್ಲಿಟ್ಟುಕೊಳ್ಳುತ್ತಾರೆ. (ಹಾಗೆಂದು ನಾನು ಕಮ್ಯುನಿಸಮ್ಮಿನ ಪ್ರತಿಪಾದನೆಗೆ ಹೊರಟಿಲ್ಲ. ಪಿ.ವಿ. ನರಸಿಂಹರಾವ್, ವಾಜಪೇಯಿ, ಅರ್ಥಸಚಿವ ಮನಮೋಹನ್‌ಸಿಂಗ್ ಇವರಿಗಿರುವ ಜ್ಞಾನ, ದೂರದೃಷ್ಟಿ ಮತ್ತು ಕಾಣ್ಕೆ ಇವುಗಳು- ಆರ್ಥಿಕ ಮತ್ತು ಅಭಿವೃದ್ಧಿಯ ರಂಗದಲ್ಲಿ- ಮೋದಿಗೆ ಇಲ್ಲವೆಂಬುದು ನನ್ನ ಪ್ರತಿಪಾದನೆ. ಗುಜರಾತ್ ಮಾದರಿಯು ಸಮಗ್ರವೂ ಅಲ್ಲ, ಸಾರ್ವಕಾಲಿಕವೂ ಅಲ್ಲ, ಸರ್ವಜನ ಹಿತಕಾರಿಯೂ ಅಲ್ಲ, ಮೇಲಾಗಿ ದೇಶವ್ಯಾಪಿಯಾಗಿ ಸಾಧ್ಯವೂ ಅಲ್ಲ, ಸಾಧುವೂ ಅಲ್ಲ ಎಂಬುದಿಲ್ಲಿ ಗಮನಾರ್ಹ.)

ಸುಧಾರಿತ ಭೂಸ್ವಾಧೀನ ಕಾಯ್ದೆಯಿಂದ ಬಡವ-ಬಲ್ಲಿದರ ಅಂತರ ಇನ್ನಷ್ಟು ಹೆಚ್ಚಿ ದೇಶದಲ್ಲಿ ಕ್ಷೋಭೆಯುಂಟಾದರೆ, ಎನ್‌ಜೆಎಸಿಯು ದೇಶದ ನ್ಯಾಯದಾನ ವ್ಯವಸ್ಥೆಯನ್ನೇ ಹಾಳುಗೆಡವಿಬಿಡುತ್ತದೆ. ಈ ಎಲ್ಲ ಅಪಸವ್ಯಗಳ ಜೊತೆಗೆ, ನರೇಂದ್ರ ಮೋದಿಯ ಇನ್ನೆರಡು ಧೋರಣೆಗಳು ಈ ದೇಶಕ್ಕೆ ಕ್ರಮೇಣ ಕಂಟಕಪ್ರಾಯವಾಗಲಿದೆ. ಒಂದು, ತಾನು ಹೇಳಿದ್ದೇ ಸರಿ, ತಾನು ಪ್ರಶ್ನಾತೀತ, ತಾನು ಮಾಡಿದ್ದೇ ಸರಿ ಎಂಬ ಸರ್ವಾಧಿಕಾರಿ ಧೋರಣೆ. ತನ್ನ ಸರ್ಕಾರಕ್ಕೆ ಅಹವಾಲು ಸಲ್ಲಿಸುವುದನ್ನೂ ಸಹಿಸದ ಈ ಧೋರಣೆಯೇ ಲಕ್ಷಾಂತರ ಇ-ಮೇಲ್ ವಿಳಾಸಗಳ ಬಹಿರಂಗಕ್ಕೆ ಕಾರಣ. ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನೇ 'ದೂಷಿಸುವ' ಅತಿರೇಕವಂತೂ ಸಹಿಸಲಸಾಧ್ಯವಾದ ಸರ್ವಾಧಿಕಾರಿ ಮನೋಭಾವ. ಇಂಥ ನಡೆಗಳು ದೇಶದ ಜನತೆಯಲ್ಲಿ ಕ್ರಮೇಣ ಭಯವನ್ನೂ ಅವಿಶ್ವಾಸವನ್ನೂ ಹುಟ್ಟುಹಾಕುತ್ತವೆ. ವ್ಯವಸ್ಥೆಯ ಬಗ್ಗೆ ಭಯ ಮತ್ತು ಅವಿಶ್ವಾಸಗಳು ಜನರಲ್ಲಿ ಮೂಡತೊಡಗಿತೆಂದರೆ ಆ ದೇಶದ ಅಭಿವೃದ್ಧಿ ಮತ್ತು ಸುಖೀಸಾಮ್ರಾಜ್ಯ ಕನಸಿನ ಮಾತೇ ಸರಿ. ನ್ಯಾಯಾಂಗದ ಘನತೆ ಮತ್ತು ವಿಶ್ವಾಸಾರ್ಹತೆಗಳು ಜನರ ದೃಷ್ಟಿಯಲ್ಲಿ ಮುಕ್ಕಾಗದಂತೆ ನೋಡಿಕೊಳ್ಳುವುದು ದೇಶದ ಹಿತದೃಷ್ಟಿಯಿಂದ ಸರ್ಕಾರದ ಕರ್ತವ್ಯವಾಗಿರುವಾಗ ಮೋದಿ ಸರ್ಕಾರವು ಮುಖ್ಯ ನ್ಯಾಯಾಧೀಶರಿಗೆ ಹೇಳಬೇಕೆಂದಿರುವುದನ್ನು ಸೌಮ್ಯವಾಗಿ ಮತ್ತು ಗೌರವಯುತವಾಗಿ ಹೇಳಬಹುದಿತ್ತಲ್ಲವೆ? ಮುಖಕ್ಕೆ ಹೊಡೆದಂತೆ ದೂಷಿಸಿದ್ದು ದೇಶದ ಹಿತದೃಷ್ಟಿಯಿಂದ ಸರಿಯೇ?

ಭಾರತಕ್ಕೆ ಅಪಾಯಕಾರಿಯಾಗಿರುವ ಇನ್ನೊಂದು ಧೋರಣೆಯೆಂದರೆ, ದೇಶದಲ್ಲಿನ ಪ್ರಸ್ತುತ ಕೋಮು ಸಂಬಂಧಿ ಆಗುಹೋಗುಗಳ ಬಗ್ಗೆ ಮೋದಿಯು ಒಂದು ರೀತಿಯ ದಿವ್ಯಮೌನ ವಹಿಸಿರುವುದು ಮತ್ತು ಕೆಲವು ಸಂದರ್ಭಗಳಲ್ಲಿ ಸಾಮಾನ್ಯೀಕೃತ ಹೇಳಿಕೆಗಳಿಂದ ಗುಡಿಸಿ ಸಾರಿಸಲು ಯತ್ನಿಸುವುದು. ಈ ಧೋರಣೆಯು ಹೀಗೇ ಮುಂದುವರಿದರೆ ಇದರಿಂದ ಈ ದೇಶದ ಹಿಂದೂಗಳಿಗೂ ಲಾಭವಿಲ್ಲ, ಮುಸ್ಲಿಮರಿಗೂ ಸುಖವಿಲ್ಲ. ಅಪಾರ್ಥ, ಅಸಹನೆ, ಅಶಾಂತಿಗಳು ಕೋಮುಗಳ ನಡುವೆ ತಾಂಡವವಾಡುವುದಷ್ಟೇ ಅಂತಿಮದಲ್ಲಿ ಈ ದೇಶದ ಅಮಾಯಕ ಜನಕೋಟಿಗೆ ಇದರಿಂದ ಸಿಗುವ ಲಾಭ.

ರಾಜ್ಯಸಭೆಯಲ್ಲಿ ಬಹುಮತವಿಲ್ಲದಾಗಲೇ ಮೋದಿ ಇಷ್ಟೆಲ್ಲಾ ಆಡಿದರೆ, ಇನ್ನು ಬಹುಮತ ಬಂದಮೇಲೆ ಹೇಗಾಡಬೇಡ! ನೆನೆದರೆ ಭಯವಾಗುತ್ತದೆ. ತಾನು ಭ್ರಷ್ಟನಲ್ಲವೆಂಬ ಅಹಂಕಾರ, ಗುಜರಾತ್‌ನ ಅನುಭವ, ತನಗೆ ಲೋಕಸಭೆಯಲ್ಲಿ ನಿಕ್ಕಾಷಟ್ಟೆ ಸೀಟು ಸಿಕ್ಕಿರುವುದರಿಂದ ಜನರೆಲ್ಲ ತನ್ನನ್ನೇ ನೆಚ್ಚಿಕೊಂಡಿದ್ದಾರೆ ಮತ್ತು ಮೆಚ್ಚಿಕೊಂಡಿದ್ದಾರೆ ಎಂಬ ಆತ್ಮರತಿ, ತಾನು ಸರ್ವಜ್ಞನೆಂಬ ಭ್ರಮೆ, ದೇಶಕ್ಕಾಗಿ ತಾನು ದುಡಿಯುತ್ತಿದ್ದೇನೆಂದಮೇಲೆ ಜನರು ತಿಕ ಮುಚ್ಚಿಕೊಂಡು ತನ್ನನ್ನು ಸಹಿಸಿಕೊಂಡಿರಬೇಕು ಮತ್ತು ಹೊಗಳಿಕೊಂಡಿರಬೇಕು ಎಂಬ ಮಹತ್ವಾಕಾಂಕ್ಷೆ ಮತ್ತು ಕೀರ್ತಿಲಾಲಸೆ ಮತ್ತು ಸೂಕ್ತ ಅಂಕುಶದ ಅನುಪಸ್ಥಿತಿ, ಇವು ನರೇಂದ್ರ ಮೋದಿ ಎಂಬ ಮದಗಜದ ಈ ಎಲ್ಲ ಸೊಕ್ಕುಗಳಿಗೆ ಕಾರಣವಾಗಿದೆ. ಈ ಸೊಕ್ಕು ಪ್ರಜಾಪ್ರಭುತ್ವಕ್ಕೆ ಖಂಡಿತ ಮಾರಕ.

ಭಾಷಣಗಳಲ್ಲಿ ವಿನಯ ಪ್ರದರ್ಶಿಸಿದಾಕ್ಷಣ ವ್ಯಕ್ತಿಯು ವಿನಯವಂತನಾಗಿಬಿಡುವುದಿಲ್ಲ, ಕೃತಿಗಳಲ್ಲಿ ವಿನಯವಿರಬೇಕು. 'ನಾನು ಪ್ರಧಾನಮಂತ್ರಿಯಲ್ಲ, ಪ್ರಧಾನ ಸೇವಕ' ಎಂದಾಕ್ಷಣ ಆತ ಸೇವಕನಾಗಿಬಿಡುವುದಿಲ್ಲ. ತನ್ನ ಮಂತ್ರಿಗಳನ್ನೂ ಪಕ್ಷದ ಹಿರಿಯರನ್ನೂ ಸೇವಕರಂತೆ ನಡೆಸಿಕೊಳ್ಳುವ ಜಾಣ ಧೂರ್ತತನವನ್ನು ತೊರೆಯಬೇಕು. ಭಾಷಣಗಳಲ್ಲಿ ಜನರನ್ನು ಹಿಡಿದಿಡುವ ಬದಲು, ಮರುಳು ಮಾಡುವ ಬದಲು, ಹುಚ್ಚೆಬ್ಬಿಸುವ ಬದಲು, ಗಟ್ಟಿ ತಳಹದಿಯ ಚಿಂತನೆ, ನೀತಿ, ಯೋಜನೆಗಳ ಮೂಲಕ ಜನರಿಗೆ ಚೈತನ್ಯ ನೀಡಿ ಶಹಭಾಸ್ ಅನ್ನಿಸಿಕೊಳ್ಳಬೇಕು. ಅನಿವಾಸಿ ಭಾರತೀಯರನ್ನು 'ವಾಪಸ್ ಬನ್ನಿ' ಎಂದು ಕರೆದುಬಿಟ್ಟರೆ ಸಾಲದು. ಅವರಾಗಿಯೇ ಭಾರತಕ್ಕೆ ಧಾವಿಸುವಂಥ ಸನ್ನಿವೇಶವನ್ನು- ಇಸ್ರೇಲ್ ಮಾದರಿಯಲ್ಲಿ- ಸೃಷ್ಟಿ ಮಾಡಬೇಕು. ಬಹುಸಂಖ್ಯಾಕ ಬಡಜನತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು. ಎಲ್ಲಕ್ಕಿಂತ ಮೊದಲು, ಒಂದು ದೂರಗಾಮಿ ಅರ್ಥನೀತಿ ಮತ್ತು ಸಮಗ್ರ ಅಭಿವೃದ್ಧಿ ಯೋಜನೆಯ ನೀಲನಕ್ಷೆ ಇವುಗಳು ರೂಪುಗೊಳ್ಳಬೇಕು. ಮೋದಿ ಸರ್ಕಾರವು ಅಸ್ತಿತ್ವಕ್ಕೆ ಬಂದು ಒಂದು ವರ್ಷವಾದರೂ ಇನ್ನೂ ಈ ಎಲ್ಲ 'ಬೇಕು'ಗಳೂ 'ಬೇಕು'ಗಳಾಗಿಯೇ ಉಳಿದಿವೆಯೇ ಹೊರತು ಕನಿಷ್ಠ ಪರಿಗಣನೆಗೆ ಕೂಡ ಬಂದಿಲ್ಲ!


ನರೇಂದ್ರ ಮೋದಿಯನ್ನು ತೆಗಳುವ ಉದ್ದೇಶದಿಂದ ನಾನು ಈ ಲೇಖನವನ್ನು ಬರೆದಿದ್ದಲ್ಲ. ಮೋದಿಯು ಪ್ರಧಾನಿಯಾದಾಗ ನಾನೂ ಸಂತಸಗೊಂಡಿದ್ದೆ. ದೇಶದಲ್ಲಿ ಉತ್ತಮ ಬದಲಾವಣೆಯ ಹೊಸ ಗಾಳಿ ಬೀಸಬಹುದೆಂಬ ಆಶಾವಾದವು ನನ್ನ ಆ ಸಂತಸಕ್ಕೆ ಕಾರಣವಾಗಿತ್ತು. ಆದರೆ, ದಿನೇದಿನೇ ನನಗೆ ನಿರಾಶೆಯಾಗುತ್ತಿದೆ. ಕಳೆದ ಐವತ್ತು ವರ್ಷಗಳಲ್ಲಿ, ಸಾವಿರಾರು ಲೇಖನಗಳು, ಹಲವು ನೂರು ಉಪನ್ಯಾಸಗಳು, ಪತ್ರಿಕಾ ಅಂಕಣಗಳು, ಪುಸ್ತಕಗಳು, ದೇಶವ್ಯಾಪಿ ತಿರುಗಾಟದಲ್ಲಿ ಸಮಾಜಸೇವೆ ಮತ್ತು ಜನಜಾಗೃತಿ ಯತ್ನ, ಅನೇಕ ಸಂಘಸಂಸ್ಥೆಗಳ ಮೂಲಕ ಸಾಮಾಜಿಕ ಕಾರ್ಯಗಳು- ಹೀಗೆ ನನ್ನ ಇಡೀ ಜೀವನವನ್ನು ನನ್ನ ಈ ದೇಶದ ಎಲ್ಲ ಜನರ ಒಳಿತಿಗಾಗಿ ಸಮರ್ಪಿಸಿಕೊಂಡಿರುವ ನನಗೆ, ಮೋದಿ ಸರ್ಕಾರದ ಒಂದು ವರ್ಷದ ನಡವಳಿಕೆಯಿಂದ, ನಿಜಕ್ಕೂ ದೇಶದ ಭವಿಷ್ಯತ್ತಿನ ಬಗ್ಗೆ ಆತಂಕವಾಗುತ್ತಿದೆ. ನನ್ನ ಅದೆಷ್ಟೋ ಮಂದಿ 'ಬಲಪಂಥೀಯ' ಮಿತ್ರರಿಗೆ ಈ ಲೇಖನ ಕಂಡು ಆಶ್ಚರ್ಯವಾಗಬಹುದು. 'ಬಲಪಂಥ, ಎಡಪಂಥ'ಗಳ ಗೊಡವೆಗೆ ಹೋಗದ 'ಸತ್ಯಪಥ'ದ ಪಥಿಕ ನಾನು. ನನ್ನ ಅನುಭವ, ಸಾಮಾಜಿಕ ಕಳಕಳಿ ಮತ್ತು ಪ್ರಾಮಾಣಿಕ ಚಿಂತನೆ ಇವುಗಳ ಫಲವೇ ಈ ಲೇಖನ.

ಲೇಖನದ ಆರಂಭಕ್ಕೆ ಕೊಂಚ ಹಿಂತಿರುಗುತ್ತೇನೆ. ಪತ್ನಿಪೀಡಕ ಸಿನಿಮಾ ಹೀರೋವನ್ನು ಆರಾಧಿಸುವವರು ಸಾಮಾನ್ಯ-ಬೌದ್ಧಿಕ ಸ್ತರದ ಉತ್ಕಟ ಕಲಾಭಿಮಾನಿಗಳು; ಖೊಟ್ಟಿ ಗುರೂಜಿಯನ್ನು ನಂಬುತ್ತಿರುವವರು ಮುಗ್ಧರು ಅಥವಾ ಮೌಢ್ಯಗಳಿಗೆ ಶರಣಾದವರು; ಮಕರವಿಳಕ್ಕುವಿಗೆ ಕೈಮುಗಿಯುವವರು ಸಾಮಾನ್ಯ ಬೌದ್ಧಿಕ ಸ್ತರದವರು, ಮುಗ್ಧರು ಮತ್ತು ಮೌಢ್ಯಗಳಿಗೆ ಶರಣಾದವರು ಮೂರೂ ಹೌದು. ಆದರೆ, ನರೇಂದ್ರ ಮೋದಿಗೆ ಮತ ನೀಡಿದ (ಕೇವಲ 31 ಪರ್ಸೆಂಟ್) ಮತದಾರರ ಪೈಕಿ ಬಹುತೇಕರು ವಿದ್ಯಾಸಂಪನ್ನರೂ ಬುದ್ಧಿವಂತರೂ ವಿಚಾರಶೀಲರೂ ಆಗುಹೋಗುಗಳ ಪರಿಜ್ಞಾನ ಉಳ್ಳವರೂ ಆಗಿದ್ದು ಇವರಲ್ಲಿ ಬಹುತೇಕರು ಇನ್ನೂ ಮೋದಿಯನ್ನು ಹೊಗಳುತ್ತಲೇ ಇದ್ದಾರಲ್ಲಾ! ಇಂಥ ಬ್ರೈನ್‌ವಾಷ್, ಇಂಥ ದೌರ್ಬಲ್ಯ ಪ್ರಪಂಚದಲ್ಲಿ ಇನ್ನೊಂದಿದ್ದೀತೇ?!

ಒಂದು ದೇಶ ಪ್ರಗತಿ ಸಾಧಿಸಲು ತಂತ್ರಜ್ಞಾನ ಮತ್ತು ಕೈಗಾರಿಕೆಗಳ ಉನ್ನತೀಕರಣ ಅವಶ್ಯ, ನಿಜ. ಆದರೆ ಬಹುಪಾಲು ಬಡವರಿಂದಲೇ, ರೈತಾಪಿ ವರ್ಗದಿಂದಲೇ ಕೂಡಿರುವ ಭಾರತವು ಅಮೆರಿಕವನ್ನೋ ಚೀನಾವನ್ನೋ ಸಿಂಗಪುರವನ್ನೋ ನೋಡಿ ತರಾತುರಿಯಲ್ಲಿ ಮುಂದುವರಿಯುವುದು ತರವಲ್ಲ. ನಮ್ಮದೇ ಆದ ವಿಶಿಷ್ಟ ಸಂಸ್ಕೃತಿ, ವಿಶಿಷ್ಟ ಧರ್ಮ ಎಂದು ನಾವು ಕೊಚ್ಚಿಕೊಳ್ಳುವ ಹಾಗೆ, ನಮ್ಮಲ್ಲ ಬಡ ಜನಕೋಟಿಯನ್ನೂ, ರೈತಾಪಿ ವರ್ಗವನ್ನೂ, ಶ್ರಮಜೀವಿಗಳೆಲ್ಲರನ್ನೂ ಒಳಗೊಳ್ಳುವಂತಹ ನಮ್ಮದೇ ಆದ ವಿಶಿಷ್ಟ ಆರ್ಥಿಕ ನೀತಿ, ವಿಶಿಷ್ಟ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತ ಸಾಗಿದಲ್ಲಿ ಮಾತ್ರ ಭಾರತದ ಸರ್ವಾಂಗೀಣ ಪ್ರಗತಿ ಸಾಧ್ಯ. ಇಲ್ಲದೇ ಹೋದಲ್ಲಿ, ಈಗ ಸಾಗುತ್ತಿರುವ ಹಾದಿಯಲ್ಲೇ ಧಾವಂತದಿಂದ ಸಾಗಿದಲ್ಲಿ, ಉಳ್ಳವರು ಇಲ್ಲದವರ ಬೆವರಿನ ಬೆಲೆಯಲ್ಲಿ ಸುಖಪಡುವ ಅಸಮಾನ ಭಾರತವಷ್ಟೇ ಸೃಷ್ಟಿಯಾಗುತ್ತದೆ. ಮಾಲ್‌ಗಳಲ್ಲಿ ಕುಳಿತು ತಿನ್ನುವವರನ್ನು ಕಂಡು, ಬೀದಿಗಳಲ್ಲಿ ಅಡ್ಡಾಡುವ ಹೊಟ್ಟೆಗಿಲ್ಲದವರು ಕರುಬುವ ಮತ್ತು ಕ್ರಮೇಣ ದೊಂಬಿ, ಲೂಟಿಗಳ ಅನಿವಾರ್ಯ ಅಸಹಾಯಕತೆಗಿಳಿಯುವ ವಾತಾವರಣ ಸೃಷ್ಟಿಯಾಗುತ್ತದೆ. ಇದೇ ನನ್ನ ಕಳವಳದ ಮುಖ್ಯ ಕಾರಣ. ಪ್ರತಿಯೊಬ್ಬನಿಗೂ ಈ ನೆಲದಲ್ಲಿ ಸುಖವಾಗಿ ಬದುಕುವ ಸಮಾನ ಹಕ್ಕು ಇದೆಯೆಂಬುದನ್ನು ಮೋದಿ ಅರಿಯಬೇಕು. ಅದಕ್ಕಾಗಿ ಶ್ರಮಿಸಬೇಕಾದುದು ಮಾನವನಾಗಿ ತನ್ನ ಧರ್ಮ ಎಂಬುದನ್ನಾತ ತಿಳಿಯಬೇಕು. ಇದಕ್ಕಾಗಿ ಸಮಗ್ರವೂ ದೂರದೃಷ್ಟಿಭರಿತವೂ ಈ ನೆಲಕ್ಕನುಗುಣವೂ ಆಗಬಲ್ಲ ದೃಢ ನೀತಿಗಳನ್ನು ಮತ್ತು ಯೋಜನೆಗಳನ್ನು ರೂಪಿಸಿ ಜಾರಿಗೆ ತರುವುದು ಈ ದೇಶದ ಪ್ರಧಾನಿಯಾಗಿ ತನ್ನ ಹೊಣೆಗಾರಿಕೆ ಎಂಬುದನ್ನು ನರೇಂದ್ರ ಮೋದಿಯು ಭಾಷಣಗಳಲ್ಲಲ್ಲ, ಕೃತಿಯಲ್ಲಿ ತೋರಿಸತೊಡಗಬೇಕು! ಒಬ್ಬ ಸ್ವಪ್ರತಿಷ್ಠೆಯ ಅಹಂಕಾರಿ ನಾಜೂಕಯ್ಯನಿಂದ ಇದನ್ನೇ ನಾವು ನಿರೀಕ್ಷಿಸಲು ಸಾಧ್ಯವೆ?

■ ಎಚ್. ಆನಂದರಾಮ ಶಾಸ್ತ್ರಿ

...ಳೆದೊಂದು ವರ್ಷದಲ್ಲಿ ಮೋದಿ ಸರ್ಕಾರದ 'ಸಾಧನೆ'



ಒಂದು ವರ್ಷದ ಆಳ್ವಿಕೆಯಲ್ಲಿ ಮೋದಿ ಸರ್ಕಾರ ...ಲ್ಲ ಸಾಧನೆಗಳನ್ನು ಮಾಡಿದೆಯೆಂದು ನೋಡಹೊರಟರೆ ...ೇರ್ದು ಖಾಲಿ ಖಾಲಿ. ಉದಾಹರಣೆಗೆ ಬಿಜೆಪಿ ತನ್ನ ...ನಾವಣಾ ಪ್ರಣಾಳಿಕೆಯಲ್ಲಿ ಆರೋಗ್ಯ, ಶಿಕ್ಷಣ, ಮಹಿಳಾ ...ತ್ತು ಮಕ್ಕಳ ಅಭಿವೃದ್ಧಿಗೆ ಹೆಚ್ಚು ಹಣ ವಿನಿಯೋಗಿಸುವ ...ವಚನ ನೀಡಿತ್ತು. ಆದರೆ ಪ್ರಸಕ್ತ ಬಜೆಟಿನಲ್ಲಿ ಅನುದಾನವನ್ನು ...ದ ಬಾರಿಗಿಂತಲೂ ಕಡಿಮೆ ಮಾಡಿರುವ ಕಹಿಸತ್ಯ ...ಮ್ಮ ಮುಂದಿದೆ. ಉಳಿದಂತೆ ವಿದೇಶದಲ್ಲಿರುವ ...ಪ್ಪುಹಣಕ್ಕಿನ್ನೂ ಪಾಸ್‌ಪೋರ್ಟ್, ವೀಸಾ ಸಿಕ್ಕಿಲ್ಲವಂತೆ! ...ಮಮಂದಿರ ಸ್ಥಾಪನೆಗೆ ಬಾಯ್ದೆರೆದು ಕಾದಿರುವ ಭಕ್ತರ ...ಯಿಗಳು ಇನ್ನೂ ತೆರೆದೇ ಇವೆಯಂತೆ! ಬಹುಶಃ ...ರಿಂದ ಬೇಸರಗೊಂಡ ಕೆಲವರು ಮೋದಿಗೆ, ಇನ್ನು ...ವರು ಗೋಡ್ಸೆಗೆ ಮಂದಿರ ಕಟ್ಟಿಸಲು ಹೊರಟ ...ರ್ವ ವಿದ್ಯಮಾನವೂ ನಡೆದಿದೆ. ಗಂಗಾ ನದಿ ...ದ್ಧೀಕರಣ ಕೇವಲ ಆಡಂಬರದ ಮಾತುಗಳಿಗಷ್ಟೆ ...ಮಿತವಾಗಿದೆ ಹೊರತು ಕೊಳಚೆಯ ಒಂದು ...ಣುವಿನಷ್ಟೂ ಶುದ್ಧಿಯಾಗಿಲ್ಲ. ರೂಪಾಯಿ ವಿನಿಮಯ ...ೆ ಶೇಕಡಾ 50ರಷ್ಟು ಹೆಚ್ಚಲಿದೆ ಎಂದಿದ್ದ ಸ್ವಘೋಷಿತ ...ರು, ಮೋದಿಭಕ್ತ ರವಿಶಂಕರನ ಭವಿಷ್ಯವಾಣಿ ...ಳ್ಳಾಗಿರುವುದಷ್ಟೆ ಅಲ್ಲ ಉಲ್ಟಾ ಹೊಡೆದಿದೆ! ಮೋದಿ ...ರ್ಕಾರ ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ತೈಲ ...ಲೆಗಳು ಇಳಿದುದು ಸರ್ಕಾರದ ಸಾಧನೆ ಅಲ್ಲ; ...ತಾರಾಷ್ಟ್ರೀಯ ಮಾರುಕಟ್ಟೆಯ ಕುಸಿತದಿಂದಾಗಿ ಇಳಿದಿದ್ದ ...ಲೆಗಳು ಈಗ ಮತ್ತೆ ಗಗನಕ್ಕೇರತೊಡಗಿರುವುದನ್ನು ಜನ ...ನಿಸುತ್ತಿದ್ದಾರೆ. ಹಣದುಬ್ಬರದ ಗತಿಯಲ್ಲಿ ಇಳಿಕೆಯಾಗಿದೆ ...ದು ಸರ್ಕಾರ ಹೇಳಿಕೊಂಡಿದೆ. ಆದರೆ ಇದರರ್ಥ ...ೆ ಏರಿಕೆಯ ವೇಗ ನಿಧಾನವಾಗಿದೆ ಎಂದಷ್ಟೆ ಹೊರತು ...ಲೆಗಳು ಕಡಿಮೆಯಾಗಿವೆ ಎಂದಲ್ಲ. ವಾಸ್ತವವಾಗಿ ವಿವಿಧ ...ಸಗ್ರಿಗಳ ಬೆಲೆಗಳು ಏರುತ್ತಲೆ ಇವೆ. ಪರಿಣಾಮವಾಗಿ ...ಚ್ಚಿಗೆದ್ದ ಮಧ್ಯಮ ವರ್ಗಗಳು ತಮ್ಮ ಸಿಟ್ಟನ್ನು ದೆಹಲಿ ...ನಾವಣೆಗಳ ಮೂಲಕ ಹೊರಹಾಕಿವೆ.

...ಬಾಂಗ್ಲಾ ಜೊತೆ ಆದ ಗಡಿ ಒಪ್ಪಂದ ಮೋದಿ ಸರ್ಕಾರ ...ಪಿಸಿದ್ದಲ್ಲ; ಅದು ಹಿಂದಿನ ಯುಪಿಎ ಸರ್ಕಾರದ ಕೊಡುಗೆ ...ಬುದನ್ನು ಮರೆಯಬಾರದು. ಹಿಂದೆ ಬಿಜೆಪಿ ...ಪಕ್ಷದಲ್ಲಿದ್ದಾಗ ನರೇಂದ್ರ ಮೋದಿಯೂ ಸೇರಿದಂತೆ ...ಲ್ಲಾ ಬಿಜೆಪಿ ಮುಖ್ಯಮಂತ್ರಿಗಳು ವಿರೋಧಿಸಿದ್ದ ಯುಪಿಎ ...ರ್ಕಾರದ ಅದೇ ಸರಕು, ಸೇವಾ ತೆರಿಗೆ ಮಸೂದೆ ಈಗ ...ೋದಿ ಸರ್ಕಾರಕ್ಕೆ ಯಾಕೆ ಬೇಕಾಯಿತು ಎನ್ನುವ ಪ್ರಶ್ನೆಗೆ ...ತ್ತರವಿಲ್ಲ. ಅದೇರೀತಿ ಹಿಂದೆ ಕಂಪೆನಿಗಳ ಬಾಧ್ಯತೆ ...ಷಯದಲ್ಲಿ ಕಹಿಯಾಗಿದ್ದ ಅಮೆರಿಕ ಜೊತೆಗಿನ ಅಣು ...ಪ್ಪಂದ ಇಂದು ಇದ್ದಕ್ಕಿದ್ದಂತೆ ಸಿಹಿಯಾಗಿರುವುದು ಹೇಗೆ?

...ಚುನಾವಣೆಗೆ ಮುನ್ನ ದೇಶದ ಮಧ್ಯಮವರ್ಗ, ...ವಜನತೆ ಮತ್ತು ಎನ್ನಾರೈಗಳು ಭಾಜಪದ ಭ್ರಷ್ಟಾಚಾರ ...ರೋಧಿ ಆಂದೋಳನವನ್ನು ಪೂರ್ತಿಯಾಗಿ ...ಬಲಿಸಿದರು. "ಭ್ರಷ್ಟಾಚಾರಿಗಳೆಲ್ಲ ದೇಶದ್ರೋಹಿಗಳು, ...ಷ್ಟಾಚಾರ ವಿರೋಧಿಸುವುದು ದೇಶಭಕ್ತಿ" ಎಂಬ ...ೋಷವಾಕ್ಯದೊಂದಿಗೆ ಮೋದಿ ಸರ್ಕಾರ ಅಧಿಕಾರಕ್ಕೇರಿತು.

ಆದರೀಗ? ಅಂದು ಲೋಕಪಾಲ ಬಗ್ಗೆ ಆಕಾಶಪಾತಾಳ ಒಂದು ಮಾಡಿದವರು ಇವತ್ತು ಲೋಕಪಾಲ ನೇಮಕಾತಿ ಬಗ್ಗೆ ನಿರುತ್ಸಾಹದಿಂದಿರುವುದರ ಮರ್ಮವೇನು? ಮಾಹಿತಿ ಹಕ್ಕು ಆಯೋಗ, ಕೇಂದ್ರ ವಿಚಕ್ಷಣಾ ಆಯೋಗದಂತಹ ಪ್ರಮುಖ ಸಂಸ್ಥೆಗಳಿಗೆ ಮುಖ್ಯಸ್ಥರು ಮತ್ತಿತರ ಅಗತ್ಯ ಸಿಬ್ಬಂದಿಗಳ ನೇಮಕಾತಿ ಮಾಡದಿರುವ ಉದ್ದೇಶವೇನು? ತನ್ನ ಭ್ರಷ್ಟಾಚಾರ ಹೊರಬೀಳಬಾರದೆಂಬ ಇರಾದೆಯೇ? ಅಥವಾ ಅಂಥವರು ಸಿಕ್ಕಿಲ್ಲವೆಂದೇ? ಯಾಕಂದ್ರೆ, ಸಿಕ್ಕಿಬಿದ್ದಾಗಲಲ್ಲವೆ ಭ್ರಷ್ಟಾಚಾರ ಬಯಲಾಗೋದು? ತನ್ನ ಸರ್ಕಾರ ಭ್ರಷ್ಟವಲ್ಲ ಎಂದು ತಾನೇ ಹೇಳಿಕೊಂಡರೆ ಅದಕ್ಕೇನು ಬೆಲೆ? ಅದನ್ನು ನಂಬುವವರು ಶತಮೂರ್ಖರಾಗಿರಬೇಕು. ಭ್ರಷ್ಟಾಚಾರ ಇಲ್ಲವೆಂದು ಹೇಳಿಕೊಂಡ ಮೇಲೆ ಪಾರದರ್ಶಕತೆ, ಉತ್ತರದಾಯಿತ್ವ ಇರಬೇಕಾದ್ದು ಸಹಜವಲ್ಲವೇ? ಮೋದಿ ಸರ್ಕಾರದಲ್ಲಿ ಎರಡೂ ಇಲ್ಲದಿರುವುದನ್ನು ಏನೆಂದು ಅರ್ಥಮಾಡಿಕೊಳ್ಳಬೇಕು? ಇವತ್ತು ಅಧಿಕಾರದ ಕೇಂದ್ರವಾಗಿ ಪರಿಣಮಿಸಿರುವ ಪ್ರಧಾನಿ ಕಚೇರಿಯಿಂದ ಸಣ್ಣಪುಟ್ಟ ಮಾಹಿತಿ ಕೇಳಿದರೂ ಸಿಗುತ್ತಿಲ್ಲ. ಉದಾಹರಣೆಗೆ ಮೋದಿಯ ವಿದೇಶ ಪ್ರವಾಸಗಳಿಗೆ ಆದ




ವೆಚ್ಚ ಎಷ್ಟು? ಆತನೊಂದಿಗೆ ಹೋದವರು ಯಾರ್‍ಯಾರು ಎಂಬ ಪ್ರಶ್ನೆಗಳಿಗೆ ಉತ್ತರ ನಿರಾಕರಿಸಲಾಗಿದೆ. ಹಾಗೆ ನೋಡಿದರೆ ನಕಲಿ ಎನ್ಕೌಂಟರ್ ಪ್ರಕರಣಗಳಲ್ಲಿ ಬಂಧಿತರಾಗಿದ್ದ ಬಹುತೇಕ ಪೊಲೀಸ್ ಅಧಿಕಾರಿಗಳು ಬಿಡುಗಡೆಗೊಂಡು ತಮ್ಮ ಹಿಂದಿನ ಹುದ್ದೆಗೆ ಮರಳಿರುವುದಷ್ಟೆ ಅಲ್ಲ, ಕೆಲವರಿಗೆ ಮುಂಭಡ್ತಿ ಕೂಡ ಸಿಕ್ಕಿರುವುದು ಭ್ರಷ್ಟಾಚಾರ ಅಲ್ಲವೇ? ಕೊಲೆ, ಸುಲಿಗೆಯಂತಹ ಗುರುತರ ಆರೋಪ ಎದುರಿಸುತ್ತಿದ್ದ ಅಮಿತ್ ಶಾ ನಿರ್ದೋಷಿ ಎಂದು ಖುಲಾಸೆಗೊಂಡಿರುವುದು ಭ್ರಷ್ಟಾಚಾರ ಅಲ್ಲವೇ? ನರೋದಾ ಪಾಟಿಯಾ ಪ್ರಕರಣದಲ್ಲಿ ಮೋದಿಯ ಮಾಜಿ ಸಚಿವೆಯೂ ಸೇರಿದಂತೆ 32 ಚಡ್ಡಿಗಳಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರಿಗೆ ಜೀವಬೆದರಿಕೆ ಬಂದಿರುವ ಹೊರತಾಗಿಯೂ ಅವರ ಭದ್ರತೆಯ ಮಟ್ಟವನ್ನು ಕಡಿಮೆ ಮಾಡಿರುವುದು ಭ್ರಷ್ಟಾಚಾರ ಅಲ್ಲವೇ?

ಹಾಗಾದರೆ ಮೋದಿ ಸರ್ಕಾರ ಏನೂ ಸಾಧಿಸಿಲ್ಲವೇ? ಖಂಡಿತ ಸಾಧಿಸಿದೆ! ಯಾರೂ ಸರಿಗಟ್ಟಲಾಗದ ಋಣಾತ್ಮಕ ಸಾಧನೆಗಳನ್ನು ಮಾಡಲಾಗಿದೆ! ಒಬಾಮಾ ಭಾರತಕ್ಕೆ ಬಂದಿದ್ದಾಗ ಲಕ್ಷಾಂತರ ರೂಪಾಯಿ ಬೆಲೆಬಾಳುವ ಸೂಟು ಧರಿಸಿ ಮಿಂಚಿದ್ದು ಸಣ್ಣ ಸಾಧನೆಯೇನೂ ಅಲ್ಲವಲ್ಲ! ಇದೇ ಆಗಸ್ಟ್‌ನಲ್ಲಿ ಪ್ರಧಾನಮಂತ್ರಿ ಜನಧನ ಯೋಜನೆಯನ್ನು ಬಾಜಾಬಜಂತ್ರಿಯೊಂದಿಗೆ ಆರಂಭಿಸಲಾಯಿತು. ಸರ್ಕಾರ ಇನ್ನೇನು ವಿದೇಶದಲ್ಲಿರುವ ಕಪ್ಪುಹಣವನ್ನು ತಂದು ತಮ್ಮ ಖಾತೆಗೆ ಸುರಿಯಲಿದೆಯೆಂದು ಭಾವಿಸಿದ ಜನ ಖಾತೆ ತೆರೆಯಲು ನಾಮುಂದು ತಾಮುಂದು ಎಂದು ಮುಗಿಬಿದ್ದರು. ಆದರೆ ಒಂಬತ್ತು ತಿಂಗಳು ಕಳೆದ ಬಳಿಕವೂ ಒಂದೇ ಒಂದು ರೂಪಾಯಿ ಜಮೆ ಆಗಿಲ್ಲದಿರುವುದನ್ನು ಕಂಡು ಜನರಿಗೆ ಭ್ರಮನಿರಸನವಾಗಿದೆ. ಯೋಜನೆಯ ಜಾಲತಾಣವನ್ನು ಸಂದರ್ಶಿಸಿದರೆ ಶೇಕಡಾ 70ರಷ್ಟು ಖಾತೆಗಳು ನಿಷ್ಕ್ರಿಯವಾಗಿರುವುದನ್ನು ಕಾಣಬಹುದು! ಕಳೆದ ಒಂದು ವರ್ಷದ ಅವಧಿಯಲ್ಲಿ ಜಿಡಿಪಿ ದರ ಏರಿದೆ! ಆದರೆ ಅದಕ್ಕೆ ಅಂಕಿಅಂಶಗಳ ಕಸರತ್ತೇ ಕಾರಣ ಹೊರತು ನೈಜ ಅಭಿವೃದ್ಧಿ ಅಲ್ಲ!!

ಮೋದಿ ಸರ್ಕಾರದ 'ಸಾಧನೆ'ಗಳ ಪಟ್ಟಿಗೆ ಕ್ರಿಸ್‌ಮಸ್ ಹಬ್ಬವನ್ನು ಉತ್ತಮ ಆಡಳಿತದ ದಿನವೆಂದು ಆಚರಿಸಲು ಹೊರಟದ್ದು, ಶಿಕ್ಷಕರ ದಿನದಂದು ರಾಧಾಕೃಷ್ಣನ್‌ರನ್ನು ಮರೆತದ್ದು, ಜನವರಿ 26ರ ಜಾಹೀರಾತಿನಲ್ಲಿ ಸಂವಿಧಾನದ ಪೀಠಿಕೆಯಿಂದ ಸಮಾಜವಾದಿ ಮತ್ತು ಜಾತ್ಯತೀತ ಪದಗಳನ್ನು ಕೈಬಿಟ್ಟದ್ದು, ಭಾರತೀಯ ಇತಿಹಾಸ ಸಂಶೋಧನಾ ಮಂಡಳಿಯಂತಹ ಪ್ರಮುಖ ಸಂಸ್ಥೆಗಳ ಕೇಸರೀಕರಣ, ಇತಿಹಾಸದಲ್ಲಿ ಪುರಾಣವನ್ನು ತುರುಕುವ ಯತ್ನಗಳು, ಶಿಕ್ಷಣದ ಕೇಸರೀಕರಣಕ್ಕೆ ಚಾಲನೆ, ಮಾಧ್ಯಮಗಳು ಸರ್ಕಾರದ ಪರವಾಗಿರುವ ಸುದ್ದಿಗಳನ್ನೆ ಪ್ರಕಟಿಸಲು ಹೆಚ್ಚಿದ ಒತ್ತಡ, ನರೇಗಾ ಯೋಜನೆಗೆ ಅಡ್ಡಗಾಲು, ಸುಗ್ರೀವಾಜ್ಞೆ ಮೂಲಕ ಮಂಡಿಸಿದ ಕರಾಳ ಭೂಸ್ವಾಧೀನ ಮಸೂದೆ, ಪರಿಸರ ನಿಯಮಗಳ ಸಡಿಲಿಸುವಿಕೆ, ಕಾರ್ಮಿಕರ ಹಕ್ಕುಗಳನ್ನು ಇನ್ನಷ್ಟು ಮೊಟಕುಗೊಳಿಸುವ ಕಾನೂನುಗಳು, ಬಾಲಕಾರ್ಮಿಕ ಕಾಯ್ದೆಗೆ ತಂದಿರುವ ಅಪಾಯಕಾರಿ ತಿದ್ದುಪಡಿಗಳು, ಬಾಲಕರ ವಯೋಮಿತಿಯನ್ನು 18ರಿಂದ 16ಕ್ಕಿಳಿಸುವ ಸಂಪುಟದ ನಿರ್ಧಾರ, ಪರಿಸರ ಮಾಲಿನ್ಯ ಮತ್ತು ಕೋಮುವಾದದ ವಿರುದ್ಧ ಹೋರಾಡುತ್ತಿರುವ ಸಂಘಟನೆಗಳನ್ನು ನಿರ್ನಾಮಗೊಳಿಸುವ ಸಂಚುಗಳು ಕೂಡ ಸೇರುತ್ತವೆ.

ಪ್ರತಿಪಕ್ಷದ ಸ್ಥಾನದಲ್ಲಿದ್ದಾಗ ಯುಪಿಎ ಸರ್ಕಾರದ 2013ರ ಭೂಸ್ವಾಧೀನ ಕಾಯ್ದೆಗೆ ಬೆಂಬಲ ಸೂಚಿಸಿದ್ದ ಭಾಜಪ ತಾನು ಅಧಿಕಾರಕ್ಕೆ ಬಂದಾಕ್ಷಣ ಅದಕ್ಕೆ ತಿದ್ದುಪಡಿ ತಂದು, ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿ ಕಾರ್ಪೋರೇಟ್ ಭೂಗಳ್ಳರಿಗೆ ಸಕಲ ಅನುಕೂಲ ಕಲ್ಪಿಸಲು ಹೊರಟಿರುವುದೇನು ಸಣ್ಣ ಸಾಧನೆಯೇ?! ಹೊಸ ಭೂಸ್ವಾಧೀನ ಕಾಯ್ದೆಗೆ ಮೋದಿ ಸರ್ಕಾರ ಕೊಟ್ಟಿರುವ ಎರಡು ಕಾರಣಗಳೆಂದರೆ ಮೊದಲನೆಯದಾಗಿ 2013ರ ಕಾಯ್ದೆಯಡಿ ಭೂಸ್ವಾಧೀನ ಕಷ್ಟವಿದೆ ಮತ್ತು ಎರಡನೆಯದಾಗಿ ಉದ್ಯಮಗಳಿಗೆ ಸಾಕಷ್ಟು ಭೂಮಿ ಲಭ್ಯವಿಲ್ಲ. ಆದರೆ ಮಾಹಿತಿ ಕಾಯ್ದೆಯಡಿ ಪಡೆದುಕೊಂಡ ದಾಖಲೆಗಳು ಸಾಬೀತುಪಡಿಸುವಂತೆ ಮೇಲಿನ ಎರಡೂ ಕಾರಣಗಳು ಶುದ್ಧ ಸುಳ್ಳಿನ ಕಂತೆಗಳಾಗಿವೆ. ವಾಸ್ತವವಾಗಿ (1) ಭೂಸ್ವಾಧೀನ ಕಷ್ಟವಾಗಿರುವುದು ಕೇವಲ ಶೇಕಡಾ 8ರಷ್ಟು ಯೋಜನೆಗಳಲ್ಲಿ ಮಾತ್ರ! (2) ಈ ಹಿಂದೆ ಸ್ವಾಧೀನಪಡಿಸಿಕೊಳ್ಳಲಾದ ಭೂಮಿಯ ಪೈಕಿ ಶೇಕಡಾ 30ರಿಂದ 50ರಷ್ಟು ಭೂಮಿ ಈಗಲೂ ಖಾಲಿ ಬಿದ್ದಿದೆ! ಮೋದಿ ಸರ್ಕಾರದ ಕರಾಳ ಭೂಸ್ವಾಧೀನ ಕಾಯ್ದೆಗೆ, ಅದರ ಕುಲಾಂತರಿ ತಳಿ ಕುರಿತ ನೀತಿಗೆ ಮತ್ತು ಅದು ಹಲವಾರು ರಾಜ್ಯಗಳಲ್ಲಿ ಆಹಾರಧಾನ್ಯಗಳ ಖರೀದಿ ಬೆಲೆಗಳನ್ನು ಇಳಿಸಿರುವ ಕ್ರಮಕ್ಕೆ ದೇಶಾದ್ಯಂತ ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮೋದಿ ಸರ್ಕಾರದ ರೈತವಿರೋಧಿ ನೀತಿ ವಿರುದ್ಧ ಪ್ರತಿಭಟಿಸುತ್ತಿರುವ ನೂರಾರು ಸಂಘಟನೆಗಳಲ್ಲಿ ಭಾಜಪ ಬೆಂಬಲಿತ ಭಾರತೀಯ ಕಿಸಾನ್ ಸಂಘವೂ ಸೇರಿದೆ ಎಂಬುದು ಗಮನಾರ್ಹ.

ಒಂದು ವರ್ಷದ ಅವಧಿಯಲ್ಲಿ 16, 17 ಬಾರಿ



ವಿದೇಶ ಪ್ರವಾಸ ಕೈಗೊಂಡಿರುವ ಮೋದಿ ನಿಜಕ್ಕೂ 'ಕಠಿಣ ಪರಿಶ್ರಮ' ಮಾಡಿದ್ದಾನೆ! ವಿದೇಶಗಳಲ್ಲಿಯೂ ಆರೆಸ್ಸೆಸ್ ಚಡ್ಡಿ ತೊಟ್ಟವನಂತೆ ಹಿಂದಿನ ಸರ್ಕಾರಗಳನ್ನು ಹೀಗಳೆದು ದೇಶದ ಮಾನವನ್ನು ಹರಾಜು ಹಾಕುವ ಮೂಲಕ ಪ್ರಧಾನಿ ಸ್ಥಾನಕ್ಕೆ ಅನರ್ಹ ವ್ಯಕ್ತಿ ತಾನೆಂದು ಸಾಧಿಸಿ ತೋರಿಸಿದ್ದಾನೆ. ವಿದೇಶಾಂಗ ಮತ್ತಿತರ ಖಾತೆಗಳು ಹೆಸರಿಗೆ ಮಾತ್ರ ಎಂದಾಗಿ ಉಳಿದಂತೆ ಎಲ್ಲವೂ ವನ್ ಮ್ಯಾನ್ ಶೋ ಆಗಿಬಿಟ್ಟಿರುವುದನ್ನು 'ಸಾಧನೆ' ಎನ್ನುವವರೂ ಇರಬಹುದು!


ಕೋಮು ಧ್ರುವೀಕರಣ ಮತ್ತು ಅಲ್ಪಸಂಖ್ಯಾತರ ದಮನದ ವಿಷಯದಲ್ಲಿ ಈ ಸರ್ಕಾರದ ಸಾಧನೆಯನ್ನು ಸರಿಗಟ್ಟುವವರು ಯಾರಾದರೂ ಇದ್ದರೆ ಅದು ಮೋದಿ ನೇತೃತ್ವದ ಗುಜರಾತ್ ರಾಜ್ಯ ಮಾತ್ರ! ಮೋದಿ ಸರ್ಕಾರದ ಅತ್ಯುನ್ನತ 'ಸಾಧನೆ' ಅಂದರೆ ಚಡ್ಡಿಗಳ ದ್ವೇಷಪೂರಿತ ಮಾತು ಮತ್ತು ಕೃತಿಗಳಲ್ಲಿ ಭಾರಿ ಪ್ರಮಾಣದ ಹೆಚ್ಚಳ. ಗುಜರಾತಿನಲ್ಲಿದ್ದಾಗ ಮೋದಿ ಮಾಡುತ್ತಿದ್ದ ಇದೇ ರೀತಿಯ ಕೆಲಸವನ್ನೀಗ ಶಿಷ್ಯವರ್ಗಕ್ಕೆ ವಹಿಸಿಕೊಡಲಾಗಿದೆ. ನೆನಪಿದೆಯೇ ಗುಜರಾತ್ ಮಾರಣಹೋಮದ ನಂತರ ಕೈಗೊಂಡ 'ಗೌರವ್ ಯಾತ್ರಾ' ಸಂದರ್ಭದಲ್ಲಿ ಮೆಹಸಾನಾ ಜಿಲ್ಲೆಯ ಬೇಚಾರ್ಜಿ ಎಂಬಲ್ಲಿ "......ಸಹೋದರರೆ, ನಾವು ನಿರಾಶ್ರಿತರಿಗೆ ಶಿಬಿರಗಳ ಏರ್ಪಾಟು ಮಾಡಬೇಕೇನು? ಆ ಶಿಬಿರಗಳಲ್ಲಿ ನಾನು ಮಕ್ಕಳನ್ನು ಉತ್ಪಾದಿಸುವ ಕೇಂದ್ರಗಳನ್ನು ಆರಂಭಿಸಬೇಕೇ? ......ಯಾರು ತಮ್ಮ ಜನಸಂಖ್ಯೆಯನ್ನು ಹೆಚ್ಚಿಸುತ್ತಿದ್ದಾರೋ ಅವರಿಗೆ ಪಾಠ ಕಲಿಸುವ ಅಗತ್ಯವಿದೆ......" ಎಂದವರು ಯಾರೆಂದು? ನೆನಪಿದೆಯೇ ಮುಸಲ್ಮಾನರನ್ನು ಕಾರಿನ ಟೈರುಗಳ ಅಡಿಗೆ ಬೀಳುವ ಕುನ್ನಿಗೆ ಹೋಲಿಸಿದಾತ ಯಾರೆಂದು?

ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದ ದೇಶಾದ್ಯಂತ ಗೋಹತ್ಯೆ ವಿರೋಧಿ ಆಂದೋಳನ ಚುರುಕುಗೊಂಡಿರುವುದನ್ನು ಗಮನಿಸಬಹುದು. ಮಹಾರಾಷ್ಟ್ರದಂತಹ ಬಿಜೆಪಿ ಸರ್ಕಾರ ಇರುವ ರಾಜ್ಯಗಳು ಭಾರಿ ಹುಮ್ಮಸ್ಸಿನಿಂದ ಗೋಹತ್ಯಾ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿವೆ. ಅದೇ ವೇಳೆ ಗೋವಾ ಮತ್ತು ಮೇಘಾಲಯ ರಾಜ್ಯಗಳಲ್ಲಿ ಭಾಜಪ ಅಧಿಕಾರದಲ್ಲಿದ್ದರೂ ಅಲ್ಲೇಕೆ ನಿಷೇಧದ ಸೊಲ್ಲೆತ್ತಲಾಗಿಲ್ಲವೆಂಬ ಅಧಿಕಪ್ರಸಂಗದ ಪ್ರಶ್ನೆಯನ್ನು ಕೇಳಬಾರದಂತೆ! ಬಿಜೆಪಿ ಆಡಳಿತದ ಹಲವಾರು ರಾಜ್ಯಗಳಲ್ಲಿ ಏಕಪಕ್ಷೀಯವಾದ ಮತಾಂತರ ನಿಷೇಧ ಕಾಯ್ದೆಯನ್ನು ಅನುಷ್ಠಾನಗೊಳಿಸಲಾಗಿದೆ.

ಮೋದಿ ಪ್ರಧಾನಿಯಾದ ನಂತರ ದಿನಾ ವಾಂತಿ ಮಾಡತೊಡಗಿರುವ ಚಡ್ಡಿಗಳ ಹೊಟ್ಟೆಯಲ್ಲಿ ಅದೆಷ್ಟು ವಿಷ ತುಂಬಿರಬೇಡ! ಉದಾಹರಣೆಗೆ ಲವ್ ಜಿಹಾದ್, ಘರ್ ವಾಪಸಿ, ಹಿಂದೂಗಳ ಜನಸಂಖ್ಯೆ ಹೆಚ್ಚಿಸಲು ಕರೆ, ಹಿಂದೂಯೇತರರೆಲ್ಲ ಅಕ್ರಮ ಸಂತಾನ, ಮೋದಿಯನ್ನು ಬೆಂಬಲಿಸದವರನ್ನು ಪಾಕಿಸ್ತಾನಕ್ಕೆ ಕಳುಹಿಸಲು ಕರೆ, ಮುಸ್ಲಿಮರ ಮತದಾನದ ಹಕ್ಕು ಕಿತ್ತುಕೊಳ್ಳಲು ಒತ್ತಾಯ, ಗೋಡ್ಸೆಯ ವೈಭವೀಕರಣ, ದೇವರಿರುವುದು ಕೇವಲ ಮಂದಿರಗಳಲ್ಲಿ ಹೊರತು ಮಸೀದಿ ಚರ್ಚುಗಳಲ್ಲಿ ಅಲ್ಲ ಎಂಬ ಹೇಳಿಕೆ, ಕೋಮು ಗಲಭೆ, ಚರ್ಚು ದಾಳಿ ಇತ್ಯಾದಿ ಇತ್ಯಾದಿ. ದ್ವೇಷದ ಭಾಷಣ ಮಾಡಿದ ಅಕ್ಬರುದ್ದೀನ್ ಒವೈಸಿಗೆ ತಕ್ಕ ಶಾಸ್ತಿಯಾಗಿದೆ. ಆದರೆ ಹೋದಲ್ಲಿಬಂದಲ್ಲಿ ದ್ವೇಷದ ಮಳೆಗರೆಯುವ ಯೋಗಿ ಆದಿತ್ಯನಾಥ, ಗಿರಿರಾಜ್ ಸಿಂಗ್, ಸಾಧ್ವಿ ಪ್ರಾಚಿ, ಸಾಧ್ವಿ ನಿರಂಜನ್ ಜ್ಯೋತಿ, ಸಾಕ್ಷಿ ಮಹಾರಾಜ, ಸಂಜಯ ರಾವುತ್, ಸುಬ್ರಮಣಿಯನ್ ಸ್ವಾಮಿ, ತೊಗಾಡಿಯಾ ಮುಂತಾದವರಿಗೆ ಇನ್ನೂ ಜೈಲಿನ ದರ್ಶನ ಭಾಗ್ಯ ಲಭಿಸದಿರುವುದು ಅತಿದೊಡ್ಡ 'ಸಾಧನೆ'ಯೆ ಸರಿ!

ಮೋದಿ ಸರ್ಕಾರದ ಕಳೆದೊಂದು ವರ್ಷದ 'ಸಾಧನೆ'ಗಳನ್ನು ಒಟ್ಟಾರೆಯಾಗಿ ನೋಡಿದಾಗ ಯಾರಿಗಾದರೂ ಇದು ಸ್ಪಷ್ಟವಾಗಿ ಮತ್ತು ಸಂಪೂರ್ಣವಾಗಿ ದೊಡ್ಡ ದೊಡ್ಡ ಕಾರ್ಪೋರೇಟು ಮಾಲೀಕರು ಹಾಗೂ ಶ್ರೀಮಂತರ ಪರವಾಗಿರುವ ಹಿಂದೂ ಮೂಲ... [illegible] ...ಅರಿವಾಗುವುದಿಲ್ಲವೇ?

■ ಸುರೇಶ್ ಭಟ್ ಬಾಕ್ರಬೈಲ್



ಕತೆ

ಸಂಧ್ಯಾ

ಶಾಂತಿದೇವಿ ತನ್ನ ಹೆಸರಿಗೆ ತಕ್ಕಂತೆ ಯಾವತ್ತೂ ಶಾಂತವಾಗಿರುತ್ತಾಳೆ. ಅವಳು ಕಳವಳಗೊಂಡಿದ್ದನ್ನು ಯಾರೂ ನೋಡಿಲ್ಲ. ಜೀವನದಲ್ಲಿ ತವಕತಲ್ಲಣಗಳನ್ನು ಧೃತಿಗೆಡದೆ ಮೌನವಾಗಿ ಅವಳು ಸಹಿಸಿಕೊಂಡಿದ್ದಾಳೆ. ಎಲ್ಲ ಬಗೆಯ ಸಮಸ್ಯೆಗಳನ್ನು ಸೂಕ್ತವಾಗಿ ಪರಿಹರಿಸಿಕೊಂಡಿದ್ದಾಳೆ. ಅವಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾಗ ದುಃಖ-ನೋವಿನ ಸಾಗರದಲ್ಲಿ ಜರ್ಜರಿತಳಾಗಿದ್ದಾಗ ಅವಳು ಎಷ್ಟೋ ಜನ ಮಾಡಿದ ಅವಮಾನವನ್ನು ನುಂಗಿಕೊಂಡಿದ್ದಾಳೆ ಮತ್ತು ಮರುಕ ಮಿಶ್ರಿತ ಸಹಾನುಭೂತಿಯ ಮಾತುಗಳನ್ನು ಸಹ ಅರಗಿಸಿಕೊಂಡಿದ್ದಾಳೆ. ಆದಾಗ್ಯೂ ಯಾವುದೇ ಕ್ಷಣದಲ್ಲಿ ಅವಳು ಅಸಹಾಯಕಳೂ ಆಗಿಲ್ಲ, ಯಾರೆದುರು ಕೈಚಾಚಿಯೂ ಇಲ್ಲ. ಜೀವನದ ಮುಸ್ಸಂಜೆಯಲ್ಲಿ ಎಲ್ಲ ಪ್ರಾಪಂಚಿಕ ಕಷ್ಟಕೋಟಲೆಗಳನ್ನು ನೀಗಿಕೊಂಡು ಅವಳು ಸಾಮಾಜಿಕ ಮತ್ತು ಆರ್ಥಿಕ ದೃಷ್ಟಿಯಿಂದ ನೆಲೆ ನಿಂತ ಮೇಲೆ ಖುಲ್ಲಂ ಖುಲ್ಲಾ ಆ ಜನರ ಪ್ರಶಂಸೆಗೆ ಪಾತ್ರಳಾದಳು ಹಾಗೂ ಸಮ್ಮಾನಕ್ಕೆ ಭಾಜನಳಾದಳು. ಆದರೆ ಅನಾದರ ಇಲ್ಲವೆ ಮರುಕ ಮಿಶ್ರಿತ ಸಹಾನುಭೂತಿ, ಪ್ರಶಂಸೆ ಇಲ್ಲವೆ ಅವಮಾನ ಅವಳ ಮೇಲೆ ಯಾವುದೇ ಪ್ರಭಾವ ಬೀರುತ್ತಿರಲಿಲ್ಲ, ಅವಳು ಯಾವ ಭಾವನೆಯೂ ಇಲ್ಲದ ಯಾವುದೋ ಪ್ರಸ್ಥಾಪನೆಗೊಂಡ ಮೂರ್ತಿಯೇನೋ ಎನಿಸುತ್ತಿತ್ತು. ಅಕ್ಕಪಕ್ಕದ ಜನ ಪ್ರಾಯಶಃ ಶಾಂತಿದೇವಿ ನಿಜಕ್ಕೂ ಶಾಂತಿಯ ಪ್ರತಿಮೆಯಾಗಿದ್ದಾಳೆ ಎನ್ನುತ್ತಿದ್ದರು.

ಆ ದಿನ ಸಾಯಂಕಾಲ ವಾಕ್ ಮಾಡಿ ಮರಳಿದ್ದ ಶಾಂತಾದೇವಿ ಮನೆ ಎದುರಿನ ಪಾರ್ಕ್‌ನಲ್ಲಿ ಸಿಮೆಂಟ್ ಬೆಂಚ್ ಮೇಲೆ ಮೌನವಾಗಿ ಕುಳಿತಳು. ಅಂದು ಅದೇಕೋ ಅವಳಿಗೆ ತುಂಬ ಸುಸ್ತಾದಂತೆ ಹಾಗೂ ಖಿನ್ನಳಾದಂತೆ ಅನ್ನಿಸಿತು. ಕೆಲದಿನಗಳಿಂದ ಯಾವುದೋ ಕಾರಣಕ್ಕಾಗಿ ಅವಳ ಮನಸ್ಸು ಅಶಾಂತವಾಗಿತ್ತು. ಹೀಗಂತೂ ಆಗಬಾರದಿತ್ತು, ಅವಳು ಯಾವತ್ತೂ ಒಬ್ಬಂಟಿಯಾಗಿದ್ದಳು. ಬಾಲ್ಯದಲ್ಲೇ ತಾಯಿ ಸ್ವರ್ಗವಾಸಿಯಾಗಿದ್ದಳು. ತಂದೆ ಹಾಗೂ ಹೊಸ ತಾಯಿಯ ಸಹಾಯ ಮತ್ತು ಸೇವೆಗೆ ಮನೆಯಲ್ಲಿ ಇರುತ್ತಿದ್ದುದು ಅವಳೊಬ್ಬಳೇ. ಯಾವತ್ತೂ ಅಸ್ವಸ್ಥ ಹಾಗೂ ಉದಾಸೀನಳಾಗಿರುತ್ತಿದ್ದ ಮಲತಾಯಿಯ ಸೇವೆಯಲ್ಲಿ ಬಾಲ್ಯ ಹಾಗೂ ಕಿಶೋರಾವಸ್ಥೆ ಯಾವಾಗ, ಹೇಗೆ ಎಲ್ಲಿ ಹೊರಟುಹೋಯಿತೋ ಗೊತ್ತೇ ಆಗಲಿಲ್ಲ. ಇಂಥ ಪರಿಸ್ಥಿತಿಯಲ್ಲೇ ಅವಳು ಬಿ.ಎ. ಪರೀಕ್ಷೆ ಪಾಸಾದಳು.

ಎಲ್ಲ ಕಷ್ಟಕೋಟಲೆಗಳನ್ನು ಅವಳು ನಗುನಗುತ್ತಲೇ ಎದುರಿಸಿದಳು. ಇದರಿಂದಾಗಿ ಮುಂದೆ ಓದುವ ಪ್ರಶ್ನೆಯೇ ಉದ್ಭವಿಸಲಿಲ್ಲ, ಕಾರಣ ತಂದೆಯ ಆರ್ಥಿಕ ಸ್ಥಿತಿಗತಿ ಇದಕ್ಕೂ ಹೆಚ್ಚಿಗೆ ಅವಕಾಶ ಕೊಡದಾಗಿತ್ತು, ಆದ್ದರಿಂದ ಒಂದು ಸಾಮಾನ್ಯ ಕುಟುಂಬದ ಅತಿಸಾಮಾನ್ಯ ಯುವಕನೊಂದಿಗೆ ಯಾವುದೇ ಆಡಂಬರವಿಲ್ಲದೆ ಅವಳ ಮದುವೆ ಮಾಡಿಕೊಡಲಾಯಿತು. ಶಾಂತಿದೇವಿ ತನ್ನ ಗಂಡನೊಂದಿಗೆ ತನ್ನದೇ ಆದ ಬೇರೆ ಮನೆ ಮಾಡಿಕೊಂಡು ಇರಲು ಹೊರಟುನಿಂತಳು. ಆಗ ಅವಳ ಗಂಡ ಆಶುತೋಷಬಾಬೂ ಒಂದು ಖಾಸಗಿ ಶಾಲೆಯಲ್ಲಿ ಸಾಮಾನ್ಯ ಶಿಕ್ಷಕನಾಗಿದ್ದ. ವಿಧವೆ ಅತ್ತೆ ಮತ್ತು ಅವಳ ಮಗನನ್ನೊಳಗೊಂಡ ಪುಟ್ಟ ಪರಿವಾರವನ್ನು ನೋಡಿಕೊಳ್ಳುತ್ತಾ ಶಾಂತಿದೇವಿ ಮತ್ತೆ ತನ್ನ ಓದನ್ನು ಮುಂದುವರಿಸಿ ಎಮ್.ಎಡ್. ಪರೀಕ್ಷೆ ಬರೆಯಲು ಆಶುತೋಷಬಾಬೂ ಅವರ ಸಹಕಾರ ಪಡೆದಳು. ನಾಲ್ಕು ವರ್ಷಗಳ ನಂತರ ಶಾಂತಿದೇವಿ ಒಂದು ಮಹಿಳಾ ಕಾಲೇಜಿನಲ್ಲಿ ಪ್ರಾಧ್ಯಾಪಕ ಹುದ್ದೆ ಅಂಗೀಕರಿಸಿದಳು. ಅದಕ್ಕೂ ಒಂದು ವರ್ಷ ಮೊದಲು ಆಶುತೋಷಬಾಬೂ ಸರ್ಕಾರಿ ಟ್ರೈನಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕ ಹುದ್ದೆಗೆ ನೇಮಕಗೊಂಡಿದ್ದ. ಅಷ್ಟೊತ್ತಿಗೆ ಅವರ ಹಿರಿಯ ಮಗ ಎರಡು ವರ್ಷದವನಾಗಿದ್ದ. ಜೀವನದಲ್ಲಿ ಒಂದಷ್ಟು ಸಂತೋಷವೆನಿಸತೊಡಗಿತು. ಆದಾದನಂತರ ಇಬ್ಬರು ಹೆಣ್ಣುಮಕ್ಕಳು ಹುಟ್ಟಿದರು. ಎಲ್ಲ ಸರಿಯಾಗಿ ನಡೆದಿತ್ತು, ಆದರೆ ಶಾಂತಿದೇವಿಯ ಅದೃಷ್ಟದಲ್ಲಿ ಹೆಚ್ಚುಕಾಲ ಶಾಂತಿ ನೆಲೆ ನಿಲ್ಲಲಾರದಾಗಿತ್ತೇನೋ. ಮದುವೆಯಾಗಿ ಎಂಟು ವರ್ಷ ಪೂರ್ತಿಯಾಗಿರಲಿಲ್ಲ, ಅಷ್ಟರಲ್ಲಿ ಆಶುತೋಷಬಾಬೂ ಹಠಾತ್ತನೇ ಹೃದಯಾಘಾತದಿಂದ ಅವಳನ್ನು ಅಸಹಾಯಕಳನ್ನಾಗಿ ಮಾಡಿ ಹೋಗಿಬಿಟ್ಟರು. ಆಗ ಸಣ್ಣ ಮಗಳಿಗೆ ಕೇವಲ ಮೂರು ತಿಂಗಳು ವಯಸ್ಸು. ಆಶುತೋಷಬಾಬೂ ಅವರು ಹೃದ್ರೋಗದ ಹಿಡಿತಕ್ಕೆ ಸಿಲುಕಿಕೊಂಡಿದ್ದು ಯಾರಿಗೂ ತಿಳಿಯಲೇ ಇಲ್ಲ. ಹರೆಯದ ವ್ಯಕ್ತಿ ಊಟ ಮಾಡುತ್ತ ತಟ್ಟೆ ಎದುರೇ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದುದನ್ನು ನೋಡಿದ ಯಾರೇ ಆಗಲಿ ಧೈರ್ಯ ಕಳೆದುಕೊಳ್ಳಬಹುದಾಗಿತ್ತು, ಆದರೆ ತನ್ನ ಮೂರೂ ಮಕ್ಕಳು ಮತ್ತು ಶೋಕತಪ್ತ ಅತ್ತೆಯನ್ನು ಹಿಡಿದಪ್ಪಿಕೊಂಡು ಅವರಿಗೆ ಆಸರೆಯಾಗಿ ನಿಲ್ಲಲು ಟೊಂಕಕಟ್ಟಿ ನಿಂತದ್ದು ಸಣ್ಣ ಮಾತೇನಾಗಿರಲಿಲ್ಲ. ಅವರು ಒಂದು ಹನಿ ಕಣ್ಣೀರು ಸುರಿಸಿದ್ದನ್ನು ಯಾರೂ ಎಂದೂ ನೋಡಲಿಲ್ಲ. ಅವಳ ಸೇವೆ-ಶುಶ್ರೂಷೆಯಿಂದಾಗಿಯೇ ಅವಳ ಅತ್ತೆ ಜಮುನಾದೇವಿ ಪುತ್ರನ ಅಗಲುವಿಕೆಯನ್ನು ಸಹಿಸಿಕೊಂಡು ಮತ್ತೆ ಇಪ್ಪತ್ತು ವರ್ಷ ಬದುಕಿದ್ದಳು.


ಮನಸ್ಸಿನಲ್ಲೇ ಲೆಕ್ಕ ಹಾಕಿದರೆ ಗಯಾದಲ್ಲಿ ಶಾಂತಿದೇವಿ ತನ್ನ ಅತ್ತೆಗೆ ಪಿಂಡ ಅರ್ಪಿಸಿ ಆರು ವರ್ಷಗಳೇ ಆಗಿಬಿಟ್ಟಿತು.

ಜೀವನದ ಇವೇ ವಿರಳಿತಗಳ ಪರಿಸ್ಥಿತಿಗಳಲ್ಲಿ ಶಾಂತಿದೇವಿ ತನ್ನ ಮಕ್ಕಳನ್ನು ಒಳ್ಳೆಯ ಮನುಷ್ಯರನ್ನಾಗಿಸಿದಳು, ಸಂಶೋಧನೆ ಕೆಲಸ ಮಾಡಿದಳು, ಸ್ವಂತದ ಮನೆ ಕಟ್ಟಿಸಿದಳು ಮತ್ತು ಅವಶ್ಯವಾಗಿದ್ದಾಗ ತನ್ನ ತಂದೆಯ ಪರಿವಾರದವರಿಗೂ ನೆರವಾದಳು. ದೊಡ್ಡ ಮಗ ಕಾನಪುರದ ಐ.ಐ.ಟಿ.ಯಿಂದ ಎಂಜಿನಿಯರಿಂಗ್ ಮುಗಿಸಿದ ನಂತರ ಸದ್ಯ ಅಮೆರಿಕದಲ್ಲಿ ಕಾರ್ಯನಿರತನಾಗಿದ್ದಾನೆ. ದೊಡ್ಡ ಮಗಳು ಡಾಕ್ಟರ್. ಅಳಿಯನೂ ಡಾಕ್ಟರ್. ಇಬ್ಬರೂ ಮುಂಬೈಯ ಒಂದು ದೊಡ್ಡ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರದೇ ಆದ ಆಸ್ಪತ್ರೆಯೂ ಇದೆ. ಕಿರಿಯ ಮಗಳು ಫ್ಯಾಶನ್ ಟೆಕ್ನಾಲಜಿಯಲ್ಲಿ ತರಬೇತಿ ಪಡೆದು ಬೆಂಗಳೂರಿನಲ್ಲಿ ತನ್ನ ಪತಿಯೊಂದಿಗೆ ವಾಸವಾಗಿದ್ದಾಳೆ. ಅವಳೂ ಒಂದು ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಎಲ್ಲರೂ ತಮ್ಮ ತಮ್ಮ ಕ್ಷೇತ್ರದಲ್ಲಿ ನೆಲೆ ನಿಂತು ಸಂತೃಪ್ತರಾಗಿದ್ದಾರೆ. ಇದೆಲ್ಲ ಸಾಧನೆ ಮಾಡುವುದಕ್ಕಾಗಿ ಶಾಂತಿದೇವಿ ಏನೆಲ್ಲ ಪಾಡು ಪಟ್ಟಳು. ಜೊತೆಗೇ ಅವಳು ತನ್ನ ಕಾರ್ಯಕ್ಷೇತ್ರದಲ್ಲೂ ಹೆಸರು ಮಾಡಿದ್ದು ಕಡಿಮೆಯೇನಲ್ಲ, ಬಡ್ತಿ ಪಡೆದು ಅವಳು ಶಿಕ್ಷಣ ಇಲಾಖೆಯಲ್ಲಿ ಮೂರು ವರ್ಷಗಳ ಕಾಲ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದಳು. ಆ ಹುದ್ದೆಯಿಂದ ನಿವೃತ್ತಳಾಗಿ ಐದು ವರ್ಷ ಕಳೆದಿವೆ. ಇವೆಲ್ಲ ಕೆಲಸ ಕಾರ್ಯಗಳ ಮಧ್ಯೆ ಅವಳು ಎಂದೂ ತನ್ನ ವಿಷಯವಾಗಿ ಯೋಚಿಸುವುದಕ್ಕೆ ಅವಕಾಶವೇ ಒದಗಲಿಲ್ಲ. ಈಗಲೂ ಅವಳು ಕಾರ್ಯನಿರತಳಾಗಿರುತ್ತಾಳೆ. ಒಂದು ಖಾಸಗಿ ಕಾಲೇಜಿನ ಆಡಳಿತ ಮಂಡಳಿಯಲ್ಲಿ ಗೌರವ ಸದಸ್ಯೆಯಾಗಿ ಸಹಕಾರ ನೀಡುತ್ತಿದ್ದಾಳೆ. ಒಮ್ಮೊಮ್ಮೆ ಕ್ಲಾಸ್ ಸಹ ತೆಗೆದುಕೊಳ್ಳುತ್ತಾಳೆ. ಇವೆಲ್ಲ ಕೆಲಸಕಾರ್ಯಗಳಲ್ಲಿ ತೊಡಗಿರುತ್ತಿದ್ದರೂ ಒಮ್ಮೆ ಬೆಂಗಳೂರು ಇನ್ನೊಮ್ಮೆ ಮುಂಬೈಗೆ ಹೋಗಿ ಹಿರಿ ಮಗಳು ಹಾಗೂ ಚಿಕ್ಕ ಮಗಳ ಜೊತೆ ಕೆಲಕಾಲ ಕಳೆಯಬೇಕಾಗಿ ಬರುತ್ತದೆ. ಹಿರಿಯ ಮಗಳ ಇಬ್ಬರೂ ಹೆಣ್ಣುಮಕ್ಕಳು ಮತ್ತು ಚಿಕ್ಕ ಮಗಳ ಗಂಡುಮಗುವಿನ ಜನನದ ಕಾಲಕ್ಕೆ ಅವರಿಗೆ ಸಹಾಯ ಮಾಡಿಯೂ ಬಂದಿದ್ದಾಳೆ. ನಡುನಡುವೆ ಮಕ್ಕಳ ಸುಖ-ದುಃಖ ಇಲ್ಲವೆ ಅವಶ್ಯವೆನಿಸಿದಾಗ ತಿಂಗಳು ಎರಡು ತಿಂಗಳು ಅವರ ಬಳಿ ಇದ್ದು ಸಹ ಬರುತ್ತಾಳೆ. ಅದೃಷ್ಟಕ್ಕೆ ಮಗನ ವಿಷಯವಾಗಿ ಇದೆಲ್ಲ ಮಾಡಬೇಕಾಗಿಲ್ಲ, ಕಾರಣ ಮಗ ಒಬ್ಬ ಅನಿವಾಸಿ ಭಾರತೀಯ ಕುಟುಂಬಕ್ಕೆ ಸೇರಿದವಳನ್ನು ಮದುವೆಯಾಗಿದ್ದದ್ದು. ಹೀಗಾಗಿ ಅವನ ಬೇಕು-ಬೇಡಗಳ ವಿಷಯವಾಗಿ ಅವನ ಮಾವನ ಮನೆಯವರು ಅವನ ಕಾಳಜಿ ವಹಿಸುತ್ತಿರುತ್ತಾರೆ.

ಶಾಂತಿದೇವಿಯ ನಿಂದಕರು ಹಾಗೂ ಪ್ರಶಂಸಕರು ಅವಳ ಕುರಿತಂತೆ ಒಂದೇ ಬಗೆಯ ಅಭಿಪ್ರಾಯ ಹೊಂದಿದ್ದಾರೆ? ಶಾಂತಿದೇವಿಯಂತಹ ಅಪ್ಪಟ ಕಾಯಕಯೋಗಿಗಳು ಈ ಜಗತ್ತಿನಲ್ಲಿ ತುಂಬ ಕಡಿಮೆ. ಭಗವದ್ಗೀತೆಯ ಮಾತು ಅವಳಿಗೆ ಸಂಬಂಧಿಸಿದಂತೆ ಸಂಪೂರ್ಣ ಸತ್ಯ? ಕಾಯಕ ಮಾಡುತ್ತ ಹೋಗು, ಫಲಾಪೇಕ್ಷೆ ಮಾತ್ರ ಮಾಡಬೇಡ. ಇಂತಹ ನಿರ್ಭೀತ ಮಹಿಳೆಗೆ ಅದೇನಾಯಿತೋ. ಹಾಸಿಗೆಯಲ್ಲಿ ಒಬ್ಬಂಟಿಯಾಗಿ ಮಲಗಲು ಹೆದರತೊಡಗಿದಳು. ಯಾವತ್ತೂ ವಿಚಿತ್ರವಾದ ಒಬ್ಬಂಟಿತನದ ಅನುಭವವಾಗತೊಡಗುತ್ತಿದೆ. ಅವಳು ಒಳಗೊಳಗೇ ಜರ್ಜರಿತಳಾದಂತಿದೆ. ಹೀಗೆ ಹೆದರುವುದಕ್ಕೆ ಕಾರಣವೇ ಇಲ್ಲ, ಹಿತ್ತಲದ ಎರಡೂ ಔಟ್‌ಹೌಸ್‌ಗಳಲ್ಲಿ ಡ್ರೈವರ್ ರಮಾಕಾಂತ ಮತ್ತು ನೌಕರ ಜಗನ್ನಾಥ ತಮ್ಮ ಎಲ್ಲ ಪರಿವಾರದವರೊಂದಿಗೆ ವಾಸವಾಗಿದ್ದಾರೆ. ಆ ಜನ ಶಾಂತಿದೇವಿಗೆ ತುಂಬ ಋಣಿಯಾಗಿದ್ದಾರೆ. ಯಾವತ್ತೂ ಅವಳ ಸೇವೆ ಮಾಡುವುದರಲ್ಲಿ ನಿರತರಾಗಿರುತ್ತಾರೆ. ಅವರ ಮಕ್ಕಳು ಅವಳಿಗೆ ತನ್ನ ವಿಶ್ರಾಂತ ಜೀವನದ ಅನುಭವವಾಗೊಡುವುದಿಲ್ಲ, ಹಾಗೆಲ್ಲ ಬಾಲ್ಯದಿಂದಲೇ ಶಾಂತಿದೇವಿ ಶಾಂತ ಸ್ವಭಾವದವಳು. ಅವಳಿಗೆ ಎಂದೂ ತನ್ನ ಭಾವನೆಗಳನ್ನು ಅಭಿವ್ಯಕ್ತಗೊಳಿಸುವುದರಲ್ಲಿ ಆಸಕ್ತಿ ಇಲ್ಲ. ಬಾಯಿ ಮುಚ್ಚಿಕೊಂಡು ಸುಮ್ಮನೆ ತನ್ನ ಕೆಲಸ ಮಾಡುವುದು ಅವಳಿಗೆ ಬಲು ಇಷ್ಟ. ಅವಳ ಏಕಮಾತ್ರ ಜೀವದ ಗೆಳತಿ ಅರುಂಧತಿಯ ಪ್ರಕಾರ ಶಾಂತಿ ಪ್ರಾ[illegible] ತನ್ನ ಚಿಕ್ಕ ಮಗಳನ್ನು ಮದುವೆ ಮಾಡಿ ಅವಳ ಗಂ[illegible] ಮನೆಗೆ ಕಳಿಸಿದ ಮೇಲೆ ಈಗ ನೆಮ್ಮದಿಯಿ[illegible] ಉಸಿರಾಡುವಂತಾಗಿದೆ. ಇದಕ್ಕೂ ಮುನ್ನ ಅವ[illegible] ಉಸಿರಾಡುವುದಕ್ಕೂ ಬಿಡುವಿರಲಿಲ್ಲ. ಮಕ್ಕ[illegible] ಹೊರಟುಹೋದ ಮೇಲೆ ಮನೆಯಲ್ಲಿ ಒಬ್ಬಂಟಿ[illegible] ಕಾಡುತ್ತಿರಬಹುದಲ್ಲವೆಂದು ಯಾರಾದರೂ ಕೇಳಿದರೆ ಅ[illegible] ಕೇವಲ ಮುಗುಳ್ನಕ್ಕು ಬಿಡುತ್ತಿದ್ದಳು. ಉತ್ತರವಾಗಿ ಏನ[illegible] ಹೇಳುತ್ತಿರಲಿಲ್ಲ.


ಅವಳು ಮೌನವಾಗಿ ಕುಳಿತುಕೊಂಡು ತನ್ನಷ[illegible] ಯೋಚಿಸತೊಡಗುವಳು: ಜೀವನದಾದ್ಯಂತ ಬೇರೆಯ[illegible] ಭಾರ ಹೊರುವುದೇ ಆಯಿತಲ್ಲ. ಸೇವೆಯಿಂದ ನಿ[illegible] ನಂತರ ಮತ್ತು ಮಕ್ಕಳು ಸೆಟಲ್ ಆದಮೇಲೆ ಅಷ್ಟ[illegible] ಸಮಾಧಾನವಾಗಿತ್ತು, ಇದನ್ನು ಸಾಮಾಜಿಕ ಜೀವ[illegible] ಕೆಸರಿನಲ್ಲಿ ಹೂತುಹೋದ ಸಾಮಾನ್ಯ ಜನರು [illegible] ಅರ್ಥಮಾಡಿಕೊಂಡಾರು? ಅಷ್ಟಕ್ಕೂ ತನಗೆ ಸಿಗ[illegible] ಸಮಯವಾದರೂ ಎಷ್ಟು? ಜೀವನದಾದ್ಯಂತ [illegible] ಕೆಲಸ-ಕಾರ್ಯಗಳನ್ನು ಪೂರ್ತಿ ಮಾಡಿದ ಮೇ[illegible] ಬೇರೆಯವರ ಕೆಲಸದಲ್ಲಿ ತೊಡಗಿರುತ್ತಾಳೆ. ತನ್ನ ಯಾವ[illegible] ಜವಾಬ್ದಾರಿಯನ್ನು ಹೊತ್ತುಕೊಳ್ಳಬಲ್ಲವರು ಯಾರೂ [illegible] ಅವಶ್ಯಕತೆ ಸಂದರ್ಭದಲ್ಲಿ ತನಗೆ ನೆರವಾಗಬಲ್ಲವರು [illegible] ಇಲ್ಲ. ಮಗನ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹದಿನ[illegible] ವರ್ಷಗಳಿಂದ ಅವಳೇ ನಿರ್ವಹಿಸಿದ್ದಳು. ಆದಾದನ[illegible] ಮಗ ಎಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪ[illegible] ಅಲ್ಲಿಂದ ಹೊರಬಂದ ಮೇಲೆ ನೌಕರಿ ಮಾಡಲು ವಿದೇ[illegible] ಹೊರಟುಹೋದ. ಈಗ ಅವನು ಅನಿವಾಸಿಯ[illegible] ಬದುಕುತ್ತಿದ್ದಾನೆ. ಒಂದೆರಡು ಸಲ ಶಾಂತಿದೇವಿ ಅ[illegible] ಬಳಿ ಸಹ ನಾಲ್ಕಾರು ದಿನ ಇದ್ದು ಬರುವುದುಂ[illegible] ಹಾಗೆಲ್ಲ ಅವನಿಗಾಗಿ ವಿಶೇಷವಾಗಿ ಏನನ್ನೂ ಮಾಡ[illegible] ಅವಶ್ಯಕತೆ ಇಲ್ಲ. ಹೌದು ಹೆಣ್ಣುಮಕ್ಕಳ ಬಳಿ ಆಗ[illegible] ಹೋಗುತ್ತಿರಬೇಕಾಗುತ್ತದೆ. ಜೀವನದಾದ್ಯಂತ ನಗುನಗ[illegible] ತನ್ನ ರೋಗಗ್ರಸ್ತ ಹಾಗೂ ಶೋಕಗ್ರಸ್ತ ಅತ್ತೆಯ [illegible] ಮಾಡುವ ಶಾಂತಿದೇವಿಗೆ ತನ್ನ ಹೆಣ್ಣುಮಕ್ಕಳು ತ[illegible] ತಮ್ಮ ಗಂಡನ ಮನೆಯಲ್ಲಿ ಎಲ್ಲರೊಂದಿಗೆ ಕೂಡಿ ಬಾ[illegible] ಅದೇಕೆ ಇಷ್ಟಪಡುವುದಿಲ್ಲ ಎನ್ನುವುದು ಗೊತ್ತಾಗು[illegible] ಪ್ರಾಯಶಃ ಅವರ ಪಾಲನೆ-ಪೋಷಣೆಯಲ್ಲೇ ಏನ[illegible] ಕೊರತೆ ಇದ್ದಿರಬಹುದೆಂದು ಒಮ್ಮೊಮ್ಮೆ ಅವ[illegible] ಅನ್ನಿಸುತ್ತದೆ. ಬಹುಶಃ ಇನ್ನೊಂದು ಸಾಧ್ಯತೆ ಎಂ[illegible] ಯಾವತ್ತೂ ಪರಿವಾರಕ್ಕಾಗಿ ಕೆಲಸ ಕಾರ್ಯಗ[illegible] ತೊಡಗಿಕೊಂಡದ್ದರಿಂದ ಮಕ್ಕಳಿಗೆ ಸರಿಯಾದ ಮಾರ್ಗದ[illegible] ಮಾಡಲು ಸಮಯವೇ ಸಿಗುತ್ತಿರಲಿಲ್ಲವೇನೋ. ಇ[illegible] ಒಂದು ಸಾಧ್ಯತೆ ಎಂದರೆ ಪತಿಯ ಅನುಪಸ್ಥಿತಿಯಲ್ಲಿ ಅ[illegible] ಅಭದ್ರತೆ ಕಾಡುತ್ತಿದ್ದಿರಬೇಕು. ತನ್ನ ಮಕ್ಕಳಿಗೆ ಸಾಧ್ಯವಾದ[illegible] ಮಟ್ಟಿಗೆ ಗುಣ ಮಟ್ಟದ ಶಿಕ್ಷಣ ಕೊಡಿಸಿ ಅವ[illegible] ತಮ್ಮ ಕಾಲ ಮೇಲೆ ನಿಲ್ಲುವಂತೆ ಮಾಡಬೇಕೆನ[illegible] ಚಿಂತೆಯೂ ಅವಳನ್ನು ಬಾಧಿಸುತ್ತಿದ್ದಿರಬೇಕು. ಇ[illegible] ಮಾತುಗಳನ್ನೊತ್ತಟ್ಟಿಗಿಟ್ಟರೆ ಅವರಿಗೆ ಬೇರೆ ಯ[illegible] ವಿಷಯವಾಗಿಯೂ ಯೋಚಿಸುವುದಕ್ಕೆ ಸಮಯ[illegible] ಸಿಗುತ್ತಿರಲಿಲ್ಲ. ಈ ಕುರಿತು ಯೋಚಿಸಿ ಯೋಚಿಸಿ ಅವ[illegible] ತುಂಬ ವಿಷಾದವಾಗುತ್ತದೆ. ಇಷ್ಟೆಲ್ಲ ಕೆಲಸ ಕಾರ್ಯಗಳ [illegible] ಮಕ್ಕಳ ವಿದ್ಯಾಭ್ಯಾಸವೇನೋ ಪೂರ್ತಿಯಾಯಿತು. ಅ[illegible] ಹೆಣ್ಣುಮಕ್ಕಳಿಗೆ ಬೇರೆ ಬಗೆಯ ಶಿಕ್ಷಣ ಕೊಡಿಸುವ ಆಸ[illegible] ಇತ್ತು, ಅದು ಅವಳಿಗೆ ಸಾಧ್ಯವಾಗಲಿಲ್ಲ, ಒಮ್ಮೊಮ್ಮೆ ಒ[illegible] ಕುಳಿತುಕೊಂಡು ಇವೆಲ್ಲ ವಿಷಯವಾಗಿ ಯೋಚಿಸಿ ತು[illegible] ನೊಂದುಕೊಳ್ಳುತ್ತಾಳೆ.

ಪಾರ್ಕ್‌ನಲ್ಲಿ ಬೆಂಚ್ ಮೇಲೆ ಕುಳಿತಿದ್ದ ಶಾಂತಿ[illegible] ತನ್ನ ಹಾಗೂ ತನ್ನ ಪರಿವಾರದವರ ಬಗ್ಗೆ ತುಂಬ ಹ[illegible] ಇದೆಲ್ಲದರ ವಿಷಯವಾಗಿ ಯೋಚಿಸುತ್ತಿದ್ದು ಒಂಟಿ[illegible] ನೋವಿನಲ್ಲಿ ಮುಳುಗಿದ್ದಳು. ಏಕಾಏಕಿ ತನಗೆ [illegible] ವರ್ಷವಾಯಿತು ಎನ್ನುವ ವಿಚಾರ ಅವಳಿಗೆ ಹೊಳೆಯಿ[illegible] ಈ ಪಯಣದ ಕೊನೆಯ ಹಂತ ಇನ್ನೇನು ಬರಲಿದೆ[illegible] ಕೆಲದಿನಗಳ ಹಿಂದೆ ಅವಳು ಸ್ನಾನದ ಕೋಣೆಯಲ್ಲಿ [illegible] ಬಿದ್ದಿದ್ದಳು. ಹಾಗಾಗಿ ಅವಳ ಸೊಂಟ ಗಾಯಗೊಂ[illegible] ಚಿಕಿತ್ಸೆ ಹಾಗೂ ಸೇವೆ-ಶುಶ್ರೂಷೆಗೇನೂ ಕೊರತೆ ಇದ್ದಿರ[illegible] ಮಿತವ್ಯಯಿ ಶಾಂತಿದೇವಿಗೆ ಪಿಂಚಣಿ ರೂಪದಲ್ಲಿ [illegible] ತಿಂಗಳೂ ಬರುತ್ತಿದ್ದ ಹಣವೇ ಸಾಕಾಗುತ್ತಿತ್ತು, [illegible] ಅಲ್ಲ ಮನೆಯ ಒಂದು ಭಾಗದ ಬಾಡಿಗೆಯೂ ಬರು[illegible] ಬ್ಯಾಂಕ್‌ನ ಫಿಕ್ಸೆಡ್ ಡಿಪಾಸಿಟ್‌ನಿಂದ ಬಡ್ಡಿ ಸಹ ಬರು[illegible] ಜೀವನ ಸುಗಮವಾಗಿ ಸಾಗುವಂತಿತ್ತು, ಅವಳಿಗೆ ಎಂ[illegible] ದುಡ್ಡು ಕಾಸಿನ ಕೊರತೆ ಆಗುತ್ತಿರಲಿಲ್ಲ. ಆದರೆ [illegible] ದಿನಗಳ ಕಾಲ ಕರ್ಮಠ, ಕಾಯಕಜೀವಿ, ಸ್ವಾವಲ[illegible] ಸ್ವಾಭಿಮಾನಿ ಶಾಂತಿದೇವಿ ಒಬ್ಬಂಟಿಯಾಗಿ ತನ್ನ ಹಾಸಿಗೆ[illegible] ಬಿದ್ದುಕೊಳ್ಳುತ್ತಿದ್ದಳು. ಪೂರ್ತಿ ಜಗನ್ನಾಥಪ್ರಭುವಿನ ಕೃಪೆ[illegible] ನಂಬಿಕೊಂಡಿದ್ದಳು. ಆಗ ಅವಳ ಒಳಗೆ ಹೃದ[illegible] ಯಾವುದೋ ಮೂಲೆಯಲ್ಲಿ ಒಂದು ಸಹಜ [illegible] ಅವಶ್ಯವಾಗಿ ಅಂಕುರಿಸಿತು. ಆ ಮೂವರು ಮಕ್ಕಳ [illegible] ಯಾರಾದರೊಬ್ಬರು ತನ್ನ ಬಳಿ ಬಂದು ಕೆಲ ದಿನ ತನ್ನೊ[illegible] ಇದ್ದು ತನ್ನ ಅಮ್ಮನ ಕುರಿತಂತೆ ಸಹಾನುಭೂತಿಯ ಒಂದ[illegible]



...ಆಗುವುದಿಲ್ಲವೆ? ಆದರೆ ಅದಕ್ಕೆ ತದ್ವಿರುದ್ಧವಾಗಿ ...ಕ್ಟರ್ ಮಗಳು ಸುದ್ದಿ ತಿಳಿಯುತ್ತಲೇ ಫೋನ್ ಮೇಲೆ ...ನಲ್ಲೇ ಒಂದೆರಡು ಮಾತುಗಳನ್ನಾಡಿಬಿಟ್ಟಳು. ತನ್ನ ...ಸಾರಿಕ ಜಂಜಾಟಗಳಿಂದಾಗಿ ತನಗೆ ಬರುವುದಂತೂ ...ಸ್ಯವಿಲ್ಲ, ಅದಷ್ಟೇ ಅಲ್ಲ ತನ್ನ ದೊಡ್ಡ ಮಗಳ ಶಾಲೆಯ ...ನೆಯ ವರ್ಷದ ಪರೀಕ್ಷೆ ಇದೆಯೆಂದು ಹೇಳಿದಳು. ...ಯಿ ಬಂದು ತನ್ನ ಮನೆ ಸಂಭಾಳಿಸಿಕೊಳ್ಳಬಹುದು, ... ಮಗಳು ಸರಿಯಾಗಿ ಪರೀಕ್ಷೆ ಬರೆಯಬಹುದು ಹಾಗೂ ...ಗೂ ಅಷ್ಟಿಷ್ಟು ವಿಶ್ರಾಂತಿ ಸಿಗಬಹುದೆಂದು ಅವಳೇ ...ಚಿಸಿದ್ದಳು. ತಾಯಿ ಬಂದು ಎಲ್ಲ ಸಂಭಾಳಿಸಿಕೊಂಡರೆ ...ಯು ಪತಿಯೊಂದಿಗೆ ಕೆಲದಿನ ಅಮೆರಿಕ ಸುತ್ತಾಡಿ ...ಬಹುದೆಂದು ಸಹ ಅವಳು ಆಶಿಸಿದ್ದಳು. ಅವಳ ...ತ ಒಂದು ಸೆಮಿನಾರಿನಲ್ಲಿ ಭಾಗವಹಿಸಲು ವಿದೇಶಕ್ಕೆ ...ರಟಿದ್ದ. ಹೀಗೆಲ್ಲ ಯೋಚಿಸಿದ ಡಾಕ್ಟರ್ ಮಗಳಿಗೆ ...ಬ ಕೋಪ ಬಂದುಬಿಟ್ಟಿತ್ತು. ಹಿರಿಯ ಮಗಳ ಕೋಪದ ...ತು ಕೇಳಿದ ನಂತರ ಶಾಂತಾದೇವಿ ತಾನು ಬೇಕೆಂತಲೇ ...ಿ ಬಿದ್ದಿದ್ದಳು ಹಾಗೂ ಅದಕ್ಕಾಗಿ ಅಪರಾಧಪ್ರಜ್ಞೆ ...ಸುವಂತಾಗಬೇಕು ಎಂದು ಭಾವಿಸಿದಳು. ಚಿಕ್ಕವಳೂ ... ಘಟನೆ ನಂತರ ತುಂಬ ನಿರಾಶಳಾದಳು. ಅವಳು ...ನಿಯ ಪರವಾಗಿ ಹದಿನೈದು ದಿನಗಳ ತರಬೇತಿಗೆಂದು ...ಪುರಕ್ಕೆ ಹೊರಟಿದ್ದಾಳೆ. ಆದ್ದರಿಂದ ಹದಿನೈದು ದಿನಗಳ ...ಗೆ ಮಕ್ಕಳನ್ನು ಭುವನೇಶ್ವರದಲ್ಲಿ ಬಿಟ್ಟು ಬರುವ ...ಗ್ರಾಂ ಇತ್ತು. ಬರೋಬ್ಬರಿ ಇದೇ ಸಮಯದಲ್ಲಿ ...ಯಿ ಈ ಘನಂದಾರಿ ಕೆಲಸ ಮಾಡಿದ್ದಾಳೆ. ಅವಳಿಗೆ ...ವತ್ತೂ ಅದೇಕೆ ಅಂತಹ ಅವಸರವಿರುವುದೋ ದೇವರೇ ... ಇನ್ನು ಗಂಡನ ಮನೆಯಲ್ಲೇ ಮಕ್ಕಳನ್ನು ...ಹೋಗಬೇಕು. ಅಲ್ಲಿ ಅಸ್ತವ್ಯಸ್ತವಾದ ಪರಿಸರದಲ್ಲಿ ...ಳ ಗತಿ ಏನಾಗಲಿದೆಯೋ ದೇವರಿಗೇ ಗೊತ್ತು. ...ಫೋನ್‌ನಲ್ಲಿ ಕಿರಿಯವಳು ಬಾಯಿಗೆ ಬಂದದ್ದನ್ನೆಲ್ಲ ...ಬಿಟ್ಟಳು.

...ಹೆಣ್ಣುಮಕ್ಕಳ ಕಡೆಯಿಂದ ನಿರಾಶೆ ಕೈಗೆ ಹತ್ತಿದ ಮೇಲೆ ...ನೆಗೆ ಮಗನೇ ಗತಿ ಎಂದುಕೊಂಡಳು. ಅವಳು ಮಗನಿಗೆ ...ಮಾಡಿದಳು. ಸುದ್ದಿ ಕೇಳುತ್ತಲೇ ಮಗ ತನ್ನ ಎಡಬಿಡದ ...ಕ್ರಮದ ಕತೆ ಬಿಚ್ಚುತ್ತಾ ತಾನು ಒಂದು ಅವಶ್ಯವಾದ ...ಟಿಂಗ್‌ಗಾಗಿ ಟೋಕಿಯೊಕ್ಕೆ ಹೊರಟಿದ್ದು ಬರುವುದಂತೂ



...ಸಾಧ್ಯವಾದರೂ ಚಿಕಿತ್ಸೆಗೆ ತಗಲುವ ಎಲ್ಲ ವೆಚ್ಚ ಭರಿಸಲು ...ನೆಂದು ತಿಳಿಸಿದ. ಅವನು ಎರಡೂ ಪಾಳಿಗೆ ಬೇರೆ ...ಬೇ ಪರಿಚಾರಿಕೆಯರನ್ನು ನೇಮಿಸಿಕೊಳ್ಳುವುದು ಮತ್ತಿತರ ...ಯಾವುದೇ ಖರ್ಚುವೆಚ್ಚಗಳ ಬಗ್ಗೆ ತಲೆ ...ಕೆಡಿಸಿಕೊಳ್ಳಕೂಡದೆಂದು ಸಲಹೆ ನೀಡಿ ಫೋನ್ ಇಟ್ಟುಬಿಟ್ಟ.

... ಶಾಂತಿದೇವಿ ಮನಸ್ಸಿನೊಳಗೇ ಅಂದುಕೊಂಡಳು: ...ಗಾ, ನಿಮ್ಮನ್ನು ರೂಪಿಸುವುದರಲ್ಲೇ ಇಡೀ ಜೀವನ ...ದೆ. ಈಗ ತುಂಬ ಅಸಹಾಯಕಳಾಗಿದ್ದೇನೇನೋ ...ಸುತ್ತಿದೆ. ನಿಮ್ಮನ್ನೊಮ್ಮೆ ನೋಡಿಬಿಟ್ಟರೆ ಮನಸ್ಸಿಗೆ ನೆಮ್ಮದಿ ...ಸಿಗುತ್ತಿತ್ತು" ಆದರೆ ಶಾಂತಿದೇವಿ ಮೊದಲಿನಿಂದಲೂ ...ಮನಸ್ಸಿನೊಳಗಿನ ಯಾವ ಮಾತನ್ನೂ ಆಡಿ ತೋರಿಸುವ ...ಸ್ವಭಾವದವಳಲ್ಲ, ಆದ್ದರಿಂದ ದೂರ ...ಹೊರಟುಹೋಗುವ ಸಮಯದಲ್ಲಿ ಮಗನಿಗೆ ಏನನ್ನೂ ...ಳದೇ ಕಂಠ ಬಿಗಿದುಕೊಂಡಿತ್ತು.

... ಡಾಕ್ಟರು ಮತ್ತು ನರ್ಸ್‌ಗಳು ಸೂಕ್ತ ರೀತಿಯಿಂದ ...ಶುಶ್ರೂಷೆ ಮಾಡಿದ್ದರಿಂದ ಶಾಂತಿದೇವಿ ದೈಹಿಕವಾಗಿ ...ಬೇಗನೇ ಗುಣಮುಖಳಾದಳು. ಆದರೆ ಒಳಗೊಳಗೇ ... ಜರ್ಜರಿತಳಾಗಿದ್ದಳು. ತನ್ನ ಮಕ್ಕಳ ಬಗೆಗಿನ ...ಕನಸೆಲ್ಲ ಭಂಗವಾಯಿತು. ಅವಳು ತನ್ನ ಅವಮಾನಕ್ಕೆ, ...ದುಃಖವಾಗಿ ಮೌನವಾಗಿ ಒಂದು ಮೂಲೆಯಲ್ಲಿ ...ಕುಳಿತುಕೊಂಡು ಯಾವಯಾವುದೋ ವಿಷಯವಾಗಿ ...ಚಿಂತಿಸತೊಡಗಿದಳು. ಆ ದಿನ ಅವಳು ಇಂತಹ ...ನಸ್ಥಿತಿಯಲ್ಲಿ ಪಾರ್ಕ್‌ನಲ್ಲಿ ಕುಳಿತುಕೊಂಡಿದ್ದಳು.

ಅಷ್ಟರಲ್ಲಿ "ಏಲೆ, ನೀ ಶಾಂತಿ ಅಲ್ಲವೆ?" ಎಂದು ಯಾರೋ ಏಕಾಏಕಿ ಕೇಳಿದಂತಾಯಿತು. ಶೌಹಾರಿ ಅವಳು ಎದುರು ನಿಂತಿದ್ದ ಮಹಿಳೆಯತ್ತ ನೋಡಿದಳು. ಥಟ್ಟನೇ ಗುರುತಿಸಲಾಗಲಿಲ್ಲ, ಆ ಮಹಿಳೆ ಪಕ್ಕದಲ್ಲಿ ಕುಳಿತುಕೊಳ್ಳುತ್ತಾ "ಓಹ್ ನನ್ನ ಗುರುತು ಸಿಗಲಿಲ್ಲವೆ? ನಾನು ಪ್ರಣತಿ" ಎಂದಳು. ಶಾಂತಿದೇವಿಗೆ ತಕ್ಷಣ ನೆನಪಾಯಿತು. ಅವರಿಬ್ಬರೂ ಆನರ್ಸ್‌ನಲ್ಲಿ ಜೊತೆಗೇ ಓದಿದ್ದರು. ಪ್ರಣತಿ ಬಿ.ಎಡ್. ಮಾಡಿದ ಮೇಲೆ ಯಾವುದೋ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಳು. ಇದು ಶಾಂತಿದೇವಿಗೆ ಗೊತ್ತಿತ್ತು. ಇದಕ್ಕಿಂತ ಹೆಚ್ಚೇನೂ ಗೊತ್ತಿರಲಿಲ್ಲ. ಇಷ್ಟು ದಿನಗಳ ನಂತರ ಪ್ರಣತಿಯನ್ನು ಹಠಾತ್ತನೇ ನೋಡಿದ ಮೇಲೆ ಶಾಂತಿದೇವಿಗೆ ಕುಬೇರನ ಭಂಡಾರವೇ ಸಿಕ್ಕಂತಾಗಿತ್ತು. ಮಾತುಕತೆ ಮಧ್ಯೆ ಪ್ರಣತಿ ಇನ್ನೂ ತನಕ ಮದುವೆಯಾಗಲಿಲ್ಲವೆನ್ನುವುದು ಗೊತ್ತಾಯಿತು. ಅವಳು ಜೀವನಪರ್ಯಂತ ತನ್ನ ಇಬ್ಬರೂ ತಮ್ಮಂದಿರನ್ನು ಓದಿಸಿ ಅರ್ಹತೆಯುಳ್ಳವರನ್ನಾಗಿ ಮಾಡುವುದರಲ್ಲಿ ತೊಡಗಿದ್ದಳು, ತನ್ನ ಬಗ್ಗೆ ಎಂದೂ ಯೋಚನೆಯೇ ಮಾಡಿರಲಿಲ್ಲ. ಇಬ್ಬರೂ ತಮ್ಮಂದಿರು ಒಳ್ಳೊಳ್ಳೆಯ ಕೆಲಸ ಹಿಡಿದು ತಮ್ಮ ಪರಿವಾರಗಳೊಂದಿಗೆ ಸುಖವಾಗಿದ್ದಾರೆ. ಪ್ರಾಯಶಃ ಈ ಕಾರಣಕ್ಕಾಗಿಯೇ ತನ್ನ ವಯೋವೃದ್ಧ ತಂದೆ-ತಾಯಿಯರನ್ನು ನೋಡಿಕೊಳ್ಳುವ ಜವಾಬ್ದಾರಿಯೆಲ್ಲ ಪ್ರಣತಿ ಮೇಲೆ ಬಿತ್ತು. ಸೇವೆಯಿಂದ ನಿವೃತ್ತಳಾದ ಮೇಲೆ ಅಷ್ಟಿಷ್ಟು ಉಳಿತಾಯ ಮಾಡಿದ್ದ ಹಣವನ್ನೆಲ್ಲ 'ಸಂಧ್ಯಾ' ಎಂಬ ಒಂದು ಸಂಸ್ಥೆಗೆ ದಾನ ಮಾಡಿದ ಮೇಲೆ ಈಗ ಅವಳೂ ಅಲ್ಲೇ ಹೋಗಿ ತಮ್ಮ ವೃದ್ಧಾಪ್ಯ ಕಳೆಯತೊಡಗಿದ್ದವರೊಂದಿಗೆ ಆರಾಮದಿಂದ ಇದ್ದಾಳೆ. ಪ್ರಣತಿಯ ಬಹುತೇಕ ಕೂದಲು ನೆರೆತಿದ್ದನ್ನು ಶಾಂತಿದೇವಿ ಗಮನಿಸಿದಳು. ಆದರೆ ಮುಖದ ಮೇಲೆ ಗೆರೆಗಳು ಕಾಣಲಿಲ್ಲ. ಅವಳ ಮುಖದಲ್ಲಿ ನೆಮ್ಮದಿಯ ಭಾವ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆ ದಿನ ಮಾತುಕತೆ ಮುಗಿದಮೇಲೆ ಹೊರಡುವ ಕಾಲಕ್ಕೆ ಶಾಂತಿದೇವಿ ತನ್ನ ಪುಟ್ಟ ಡೈರಿಯಲ್ಲಿ ಪ್ರಣತಿಯ ಫೋನ್ ನಂಬರ್ ಹಾಗೂ 'ಸಂಧ್ಯಾ'ದ ವಿಳಾಸವನ್ನು ನೋಟ್ ಮಾಡಿಕೊಂಡಿದ್ದಳು.

ಪಾರ್ಕ್‌ನಿಂದ ಮರಳಿದ ನಂತರ ಶಾಂತಿದೇವಿ ಮೊಗಸಾಲೆಯಲ್ಲಿ ದೀಪ ಉರಿಸದೆ ಮೌನವಾಗಿ ಕುಳಿತಿದ್ದಳು. ಜಗನ್ನಾಥನ ಒತ್ತಾಯದ ಮೇರೆಗೆ ಶಾಂತಿದೇವಿ ಒಂದಿಷ್ಟು ತರಕಾರಿಯೊಂದಿಗೆ ಒಂದು ರೊಟ್ಟಿ ಹೇಗೋ ತಿಂದಳು ಹಾಗೂ ಒಂದು ಕಪ್ ಸೂಪ್ ಕುಡಿದು ಮಲಗಲು ಹೊರಟಳು. ಎರಡು ಮೂರು ಗಂಟೆಗಳ ಕಾಲ ಅತ್ತೊಮ್ಮೆ ಇತ್ತೊಮ್ಮೆ ಮಗ್ಗಲು ಬದಲಾಯಿಸಿದ ಮೇಲೆ ಅವಳಿಗೆ ನಿದ್ರೆ ಬಂತಾದರೂ ಒಂದು ಕೆಟ್ಟ ಕನಸು ಕಂಡು ಬೆಚ್ಚಿ ಎದ್ದು ಕುಳಿತುಕೊಂಡಳು. ದೀಪ ಉರಿಸಿ ಗಡಿಯಾರ ನೋಡಿದರೆ ರಾತ್ರಿ ಮೂರಾಗಿತ್ತು. ಹಾಗೆಲ್ಲ ಅವಳಿಗೆ ಕನಸು ಬೀಳುತ್ತಿರಲಿಲ್ಲ, ಕಾರಣ ದಿನವಿಡೀ ಬಿಡುವಿಲ್ಲದ ಕೆಲಸದಿಂದಾಗಿ ಶಾಂತಿದೇವಿ ಎಷ್ಟು ದಣಿದಿರುತ್ತಾಳೆಂದರೆ ಹಾಸಿಗೆಯಲ್ಲಿ ಬಿದ್ದುಕೊಳ್ಳುತ್ತಲೇ ನಿದ್ರೆಗೆ ಜಾರಿ ಬಿಡುತ್ತಾಳೆ. ಗಾಢನಿದ್ರೆಯಲ್ಲಿ ಯಾವಾಗಲಾದರೊಮ್ಮೆ ಏಕಾಏಕಿ ಕನಸು ಬೀಳುವುದುಂಟು. ಆ ದಿನ ಅವಳು ಕನಸಲ್ಲಿ ಕಂಡಂತೆ ಅವಳ ಮೃತ ದೇಹ ಬಿದ್ದುಕೊಂಡಿದೆ. ಆದರೆ ಅಂತಿಮ ಸಂಸ್ಕಾರಕ್ಕೆ ಯಾರೂ ಇಲ್ಲ, ಕಾರಣ ಯಾವ ಮಗಳಾಗಲಿ ಮಗನಾಗಲಿ ಹಾಜರಾಗುವುದು ಸಾಧ್ಯವಾಗಿರಲಿಲ್ಲ, ಅಂತೂ ಅದು ಅಸಹಜ ಕನಸಾಗಿತ್ತು, ಕಾರಣ ಮಕ್ಕಳು ಒಂದು ವೇಳೆ ಬರದೇ ಇದ್ದರೂ ತನ್ನ ಅಂತಿಮ ಸಂಸ್ಕಾರ ಅವಶ್ಯವಾಗಿ ನಡೆಯುವುದೆಂದು ಶಾಂತಿದೇವಿಗೆ ಚೆನ್ನಾಗಿ ಗೊತ್ತಿದೆ. ಜಗನ್ನಾಥ ಯಾವುದೇ ರೀತಿ ಮಗನಿಗಿಂತಲೂ ಕಡಿಮೆ ಇರಲಿಲ್ಲ, ಯಾವುದೇ ವೈದ್ಯ ಅವಳಿಗೆ ಚಿಕಿತ್ಸೆ ನೀಡಿದಾಗಲೂ ಅವಳನ್ನು ತಾಯಿಯೆಂದೇ ಗೌರವಿಸುತ್ತಿದ್ದರು. ಅವರು ಅವಳ ವಿಷಯವಾಗಿ ಯಾವುದೇ ತರಹ ತೊಂದರೆಯಾಗದಂತೆ ನೋಡಿಕೊಳ್ಳುವರು. ಹಾಗೆಲ್ಲ ಶಾಂತಿದೇವಿಗೆ ಶ್ರಾದ್ಧ ಇತ್ಯಾದಿಗಳಲ್ಲಿ ನಂಬಿಕೆ ಇಲ್ಲ, ಆದಾಗ್ಯೂ ಅವಳಿಗೆ ಈ ಕನಸು ಇಷ್ಟು ಭಯಂಕರವೆನಿಸಿದ್ದು ಏಕೆ ಎಂದು ಆಶ್ಚರ್ಯವಾಯಿತು. ಅವಳಿಗೆ ತನ್ನ ಪಾರ್ಥಿವ ಶರೀರದ ಬಗ್ಗೆ ಅತಿಯಾಗಿದೆ ಎಂದೇ ಇದರರ್ಥ. ಅವಳು ಯಾವತ್ತೂ ತನ್ನ ವಿಷಯವಾಗಿ ತುಂಬ ನಿರ್ಲಿಪ್ತವಾಗಿದ್ದಳು. ಅವಳು ತನ್ನ ವೈಧವ್ಯದ ಕಠೋರ ಔದಾಸೀನ್ಯದಲ್ಲಿ ಮುಳುಗಿದ್ದ ನಿರ್ಜೀವ ಬದುಕನ್ನು ಅದೆಷ್ಟು ದಿಟ್ಟತನದಿಂದ ಕಳೆದಿದ್ದಳು. ತನ್ನ ದೈಹಿಕ ಸುಖದ ಬಗ್ಗೆ ಯೋಚಿಸದವಳಲ್ಲ, ತಾನು ಲೋಕದಲ್ಲಿದ್ದುಕೊಂಡೂ ಲೌಕಿಕ ಮೋಹ-ಮಾಯೆಯಿಂದ ನಿರ್ಲಿಪ್ತಳಾಗಿ ಬಿಟ್ಟಿದ್ದೇನಲ್ಲವೆಂದು ತನ್ನ ಬಗ್ಗೆ ಅಭಿಮಾನವೆನಿಸಿತ್ತು, ಮನುಷ್ಯ ತನ್ನ ಸುಪ್ತ ಮನಸ್ಸಿನಲ್ಲಿ ಎಂತೆಂತಹ ವಿಚಾರಗಳನ್ನು ಜೀವಿಸುತ್ತಾನೋ ತಿಳಿಯದು. ಪ್ರಾಯಶಃ ಯುಗ ಯುಗಗಳಿಂದ ನಡೆದುಕೊಂಡು ಬಂದಿರುವ ಸಂಸ್ಕಾರವೇ ಇದಕ್ಕೆ ಕಾರಣೀಭೂತವಾಗಿರಬಹುದು. ಅವಳು ಜೀವನದಲ್ಲಿ ತನಗಾಗಿ ಹಾಗೂ ಇತರರಿಗಾಗಿ ಏನೆಲ್ಲ ಮಾಡಿಲ್ಲ, ನಿಜ ಹೇಳಬೇಕೆಂದರೆ ಎಂದೂ ಯಾರ ಮೇಲೂ ಅವಲಂಬಿತಳಾಗಿರಲಿಲ್ಲ, ಅಂದಮೇಲೆ ಅಂತಿಮ ಸಂಸ್ಕಾರದ ವಿಷಯವಾಗಿ ಬೇರೆಯವರ ಮೇಲೆ ಅವಲಂಬಿತಳಾಗುವುದು ಏಕೆ? ಮಕ್ಕಳು ಬಂದರೆ ಸರಿ. ಬಾರದಿದ್ದರೂ ಸರಿಯೇ. ಇಷ್ಟು ದಿನಗಳ ಕಾಲ ಅವಳ ಸುಪ್ತ ಮನಸ್ಸಿನಲ್ಲಿ ಇದೇ ಚಿಂತೆ ಮನೆ ಮಾಡಿತ್ತೇನೋ. ಅದರ ಪರಿಣಾಮವೇ ಈ ಕನಸು ಎಂದು ಶಾಂತಿದೇವಿಗೆ ಅನಿಸಿತು.

ಮರುದಿನ ಬೆಳಗ್ಗೆ ಪ್ರಾತರ್ವಿಧಿಗಳನ್ನು ಮುಗಿಸಿಕೊಂಡು ಉಪಾಹಾರ ಮಾಡಿದ ಮೇಲೆ ಶಾಂತಿದೇವಿ ರಮಾಕಾಂತ ಜೊತೆಗೆ 'ಸಂಧ್ಯಾ' ಕಡೆಗೆ ಹೊರಟು ನಿಂತಳು. ನಗರದಿಂದ ಸುಮಾರು ಮೂರು ಕಿಲೊಮೀಟರ್ ದೂರದಲ್ಲಿ ಹೆಚ್ಚು ಕಡಿಮೆ ಎರಡು ಎಕ್ರೆ ಜಮೀನಿನಲ್ಲಿ ಒಂದು ಬೃಹತ್ ಕಟ್ಟಡ ನಿರ್ಮಾಣಗೊಂಡಿತ್ತು. ತೋಟದಲ್ಲಿ ಎಷ್ಟು ಹಿರಿಯ ಜೀವಗಳು ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು. ಶಾಂತಿದೇವಿ ನೇರವಾಗಿ ವ್ಯವಸ್ಥಾಪಕ ಸಿದ್ಧಾರ್ಥ ಆಚಾರ್ಯರ ಕಚೇರಿ ಪ್ರವೇಶಿಸಿ ಅವರ ಎದುರಿಗಿನ ಕುರ್ಚಿಯಲ್ಲಿ ಕುಳಿತುಕೊಂಡಳು. ಸಿದ್ಧಾರ್ಥ ಸುಮಾರು ನಾಲ್ವತ್ತು ವರ್ಷದವರಿದ್ದಿರಬಹುದು. ಅವರು ಅತ್ಯಂತ ವಿನಯಶೀಲ ಹಾಗೂ ಸರಳ ಸ್ವಭಾವದವರಾಗಿದ್ದರು. ಅವರ ನಿರಂತರ ಪ್ರಯತ್ನದಿಂದಾಗಿ ನಗರದ ಅನೇಕ ಸಹೃದಯರಿಂದ ದಾನದಿಂದ ಈ ಬೃಹತ್ ಕಟ್ಟಡ ತಲೆ ಎತ್ತಿತ್ತು. ಜೀವನದ ಮುಸ್ಸಂಜೆಯಲ್ಲಿ ಕಾಲಿರಿಸುವ ವೃದ್ಧ ಹಾಗೂ ಅಸಹಾಯಕ ವ್ಯಕ್ತಿಗಳೊಂದಿಗೆ ಅನೇಕ ಒಂಟಿ ಹಾಗೂ ನಿರ್ಲಕ್ಷ್ಯಕ್ಕೊಳಗಾದ ವಯೋವೃದ್ಧರು ಇಲ್ಲಿ ವಾಸಿಸುತ್ತಾರೆ. ಬೇರೆ ಅನೇಕ ಜನರೂ ಸ್ವಯಂಇಚ್ಛೆಯಿಂದ ತಮ್ಮ ಇಡೀ ಆಸ್ತಿಯನ್ನು ದಾನವಾಗಿ ಕೊಟ್ಟು ಇಲ್ಲಿ ತಮ್ಮ ಉಳಿದ ಬದುಕನ್ನು ಬದುಕುತ್ತಿದ್ದಾರೆ. ಯಾವುದೇ ಬಗೆಯ ವಿಶೇಷ ಇಂಟ್ರೊಡಕ್ಷನ್ ಇಲ್ಲದೆ ಶಾಂತಿದೇವಿ ಸಿದ್ಧಾರ್ಥ ಬಾಬೂಗೆ ಹೇಳತೊಡಗಿದಳು "ನಾನು ನನಗಾಗಿ ಇಲ್ಲಿ ವ್ಯವಸ್ಥೆ ಮಾಡಿಕೊಳ್ಳಬಯಸಿದ್ದೇನೆ. ನನಗೆ ಜೀವನದಲ್ಲಿ ಸಂಪೂರ್ಣವಾಗಿ ಒಂಟಿತನವೆನಿಸಿದರೆ ನಾನು ಇಲ್ಲಿ ಬಂದು ನನ್ನ ಉಳಿದ ಜೀವನ ಕಳೆಯಬೇಕೆಂದಿದ್ದೇನೆ. ನನಗೆ ಇನ್ನೂ ಸಾಮರ್ಥ್ಯವಿದೆ. ಆದರೆ ಪರಾವಲಂಬನೆಯ ಕಾಲದಲ್ಲಿ ಒಂದು ವೇಳೆ ಅಸ್ವಸ್ಥ ಹಾಗೂ ಅಸಹಾಯಕಳಾಗಿ ಬಿಟ್ಟರೆ ನನ್ನ ನೆರವಿಗಾಗಿ ತಾವು ಏನಾದರೂ ಮಾಡುವಂತಿದ್ದರೆ ಅದರ ವ್ಯವಸ್ಥೆ ಮಾಡಿಕೊಳ್ಳಬಯಸಿದ್ದೇನೆ." ಸಿದ್ಧಾರ್ಥ ಬಾಬೂ ನಗುನಗುತ್ತಾ "ಮೇಡಂ, ಪ್ರಾಯಶಃ ನೀವು ನನ್ನನ್ನು ಅರ್ಥಮಾಡಿಕೊಂಡಂತಿಲ್ಲ, ನಾನು ನಿಮ್ಮ ವಿದ್ಯಾರ್ಥಿ. ನಾವು ಯಾವತ್ತೂ ಅಸಹಾಯಕ ಜನರಿಗೆ ಸಹಾಯ ಮಾಡಲು ಸಿದ್ಧರಿದ್ದೇವೆ. ತಮ್ಮಂತಹ ಉದಾರಿಗಳ ದಾನದಿಂದಲೇ ನಮ್ಮ ಈ ಸಂಸ್ಥೆ ಅಸ್ತಿತ್ವಕ್ಕೆ ಬಂದಿದೆ. ನೀವು ಚಿಂತೆ ಮಾಡಬೇಕಾಗಿಲ್ಲ, ನಾವು ನಿಮ್ಮ ಎಲ್ಲ ಕೆಲಸ ಮಾಡುತ್ತೇವೆ. ನೀವಂತೂ ಸದ್ಯ ಸ್ವಸ್ಥ ಹಾಗೂ ಸದೃಢವಾಗಿದ್ದೀರಿ. ಈಗಲೇ ಯೋಚನೆ ಏಕೆ? ನಮ್ಮ ಸಂಸ್ಥೆ 'ಸಂಧ್ಯ'ದಲ್ಲಿ ಪ್ರತಿ ಭಾನುವಾರ ಸಾಯಂಕಾಲ ಸತ್ಸಂಗ ಆಯೋಜಿಸುತ್ತೇವೆ. ವಿಭಿನ್ನ ಆಧ್ಯಾತ್ಮಿಕ ವಿಷಯಗಳ ಕುರಿತು ಚರ್ಚೆಯಾಗುತ್ತದೆ. ನೀವು ಅದರಲ್ಲಿ ಪಾಲ್ಗೊಂಡರೆ ಸಾಕಷ್ಟು ನೆಮ್ಮದಿ ಎನಿಸುತ್ತದೆ. ನಮ್ಮ ಸಂಸ್ಥೆಯ ಕಾರ್ಯಕಾರಿ ಸಮಿತಿಯಲ್ಲಿ ನಿಮ್ಮಂತಹ ಬುದ್ಧಿಜೀವಿ ಮಹಿಳೆಯರನ್ನು ಪಡೆದ ನಾವು ಧನ್ಯರಾಗುತ್ತೇವೆ. ಇಂದಿನ ಜೀವನ ತಮ್ಮ ಮುಂದೆ ಇದೆ. ತಾವು ಈಗಿಂದಲೇ ಭವಿಷ್ಯದ ಕುರಿತು ಚಿಂತಿಸಿ ಏಕೆ ದುಃಖಿಯಾಗುವಿರಿ?" ಎಂದರು.

ಶಾಂತಿದೇವಿ ಪರ್ಸ್‌ನಿಂದ ಚೆಕ್‌ಬುಕ್ ತೆಗೆದು ಒಂದು ಚೆಕ್ ಮೇಲೆ ಸಹಿ ಮಾಡಿ ಸಿದ್ಧಾರ್ಥಗೆ ಕೊಡುತ್ತಾ "ಇಗೋ ತೆಗೆದುಕೊಳ್ಳಿ, ಮೂರು ಲಕ್ಷ ರೂಪಾಯಿಗೆ ಚೆಕ್ ಇದೆ. ಇದನ್ನು 'ಸಂಧ್ಯಾ'ದ ಪ್ರಗತಿಗಾಗಿ ಖರ್ಚು ಮಾಡಿರಿ. ನಾನು ದಾನ ಪತ್ರ ಮಾಡಿ ನನ್ನ ಮನೆಯನ್ನೂ ನಿಮ್ಮ ಸಂಸ್ಥೆಗೆ ಕೊಡಲು ನಿರ್ಧರಿಸಿದ್ದೇನೆ. ನಾನು ಸತ್ತು ಹೋದ ಮೇಲೆ ಇದರಲ್ಲಿ 'ಸಂಧ್ಯಾ'ದ ಶಾಖೆ ತೆರೆಯಬಹುದು. ಈ ಮಧ್ಯ ಆಗಾಗ ನೀವು ನನ್ನ ಕಾಳಜಿ ವಹಿಸುತ್ತಿರಬೇಕು. ನನ್ನ ಮರಣಾನಂತರ ಅತ್ಯಂತ ಸರಳವಾಗಿ ಮಾಡಿ ಬಿಡಬೇಕು" ಎಂದು ಸೂಚಿಸಿದಳು. ಸಿದ್ಧಾರ್ಥ ಎದ್ದು ಬಂದು ಶಾಂತಿದೇವಿ ಕಾಲು ಮುಟ್ಟಿ ನಮಸ್ಕರಿಸಿ



ಪಾದಧೂಳಿಯನ್ನು ತನ್ನ ಹಣೆಗೆ ಇರಿಸಿಕೊಳ್ಳುತ್ತಾ "ಮೇಡಂ, ನೀವು ನನಗೆ ಪಾಠ ಹೇಳಿದ್ದೀರಿ, ವಿದ್ಯಾದಾನ ಮಾಡಿದ್ದೀರಿ. ಆದ್ದರಿಂದ ನೀವು ನನ್ನ ತಾಯಿಗಿಂತಲೂ ಪೂಜ್ಯರು. ನಾನು ನಿಮ್ಮ ವಿದ್ಯಾರ್ಥಿಯಾಗಿದ್ದಾಗ ನಾನು ನಿಮ್ಮನ್ನು ತುಂಬ ಗೌರವಿಸುತ್ತಿದ್ದೆ. ಇಂದು ನಮ್ಮ 'ಸಂಧ್ಯಾ' ಸಂಸ್ಥೆಗೆ ನಿಮ್ಮಿಂದ ದಾನ ಪಡೆದು ನಾನು ತುಂಬ ಭಾವುಕನಾಗಿದ್ದೇನೆ. ನಿಮ್ಮ ಇಚ್ಛೆ ಪ್ರಕಟವಾಗುತ್ತಿದ್ದಂತೇ ನಾನು ತಕ್ಷಣ ನಿಮ್ಮ ಬಳಿ ಬಂದು ಬಿಡುತ್ತೇನೆ. ನೀವು ನಿಶ್ಚಿಂತರಾಗಿರಿ, ಮೇಡಂ..." ಎಂದರು. ಸಿದ್ಧಾರ್ಥರ ಶಾಂತ ಹಾಗೂ ಸೌಮ್ಯ ಮಾತುಗಳಿಂದ ಶಾಂತಿದೇವಿಯ ತಪ್ತ-ಅಶಾಂತ ಹೃದಯಕ್ಕೆ ತಣ್ಣನೆಯ ಸ್ನಿಗ್ಧ ಸ್ಪರ್ಶವಾಯಿತೇನೋ ಎನಿಸಿತು. ಕಳೆದುಕೊಂಡಿದ್ದ ಆತ್ಮವಿಶ್ವಾಸ ಪುನಃ ದಕ್ಕಿದಂತಾಯಿತು. ಶಾಂತಿದೇವಿ ಅಲ್ಲಿಂದ ಹೊರಟುನಿಂತಾಗ ಅವಳ ಮನಸ್ಸು ತುಂಬ ಹಗುರವಾಯಿತು. ಮರಳಿ ಹೋದ ಮೇಲೆ ತನ್ನನ್ನು ಪಾರ್ಕ್‌ನಲ್ಲಿ ಬಿಟ್ಟುಹೋಗುವಂತೆ ಶಾಂತಿದೇವಿ ತನ್ನ ಡ್ರೈವರ್‌ಗೆ ಸೂಚಿಸಿದಳು. ಅವಳು ಒಂದು ಬೆಂಚ್ ಮೇಲೆ ಕುಳಿತುಕೊಂಡಳು. ರಸ್ತೆ ಬದಿಯ ಮಾವಿನ ಮರಗಳು ಹೂ ಬಿಟ್ಟಿರುವುದನ್ನು ಗಮನಿಸಿದಳು. ಫಾಲ್ಗುಣದ ಎಳೆ ಬಿಸಿಲ ವಾತಾವರಣದಲ್ಲಿ ಅವುಗಳ ಪರಿಮಳ ಮನಸ್ಸನ್ನು ಮುದಗೊಳಿಸುತ್ತಿತ್ತು. ಹೋಳಿ ಹಬ್ಬಕ್ಕೆ ಇನ್ನು ಪ್ರಾಯಶಃ ಏಳೆಂಟು ದಿನ ಇತ್ತು. ಎದುರಿಗಿನ ಅಪರಿಚಿತ ಹೂವಿನ ಗಿಡಗಳಲ್ಲಿ ಅನೇಕಾನೇಕ ಅರಳೆಯಂತಹ ಹೂಗಳು ತುಂಬಿತುಳುಕುತ್ತಿದ್ದವು. ಹಗಲು ಹನ್ನೆರಡು ಗಂಟೆ ಸಮಯದಲ್ಲೂ ಪಾರ್ಕ್‌ನ ಆವರಣದಲ್ಲಿ ಅಳಿಲುಗಳು ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿದ್ದವು. ಎಲ್ಲೆಲ್ಲೂ ಜೀವನೋತ್ಸಾಹ ಉಕ್ಕುತ್ತಿತ್ತು. ಇಂತಹ ಜೀವಂತ ಪರಿಸರದಲ್ಲಿ ಹಾಜರಾಗಿದ್ದ ಶಾಂತಿದೇವಿಗೆ ಮನಸ್ಸು ಶಾಂತಿಯಿಂದ ಭರ್ತಿಯಾಗಿದ್ದಂತೆ ಅನಿಸಿತು. ಹಠಾತ್ತನೇ ಅವಳು 40-50 ವರ್ಷ ಹಿಂದಕ್ಕೆ ಹೋಗಿಬಿಟ್ಟಳು. ತನ್ನ ಮರಣ ಕಾಲಕ್ಕೆ ತನ್ನ ಮಕ್ಕಳು ಬರದಿದ್ದರೇ ಒಳ್ಳೆಯದು ಎನ್ನುವ ವಿಚಾರ ಮೆಲ್ಲನೇ ಅವಳ ಮನಸ್ಸಿನಲ್ಲಿ ನುಸುಳಿತು. ಅವಳು ನೆಮ್ಮದಿಯಿಂದ ಕೊನೆಯ ಉಸಿರು ಎಳೆಯಬಹುದು. ಅವರೆಲ್ಲರ ಕಾರ್ಯತತ್ಪರತೆಯ ನೆರಳು ತನ್ನ ಸುತ್ತುವರಿಯಲಾರದು. ಅಸ್ವಸ್ಥ ಮತ್ತು ಅಸಹಾಯಕಳಾದಾಗ 'ಸಂಧ್ಯಾ' ಇದ್ದೇ ಇದೆ. ಆದ್ದರಿಂದ ಮರಣ ಹೇಗೇ ಬರಲಿ ಹಾಗೂ ಯಾವಾಗಲೇ ಬರಲಿ ಹೆದರಬೇಕಿಲ್ಲ, ಹಾಗೆಲ್ಲ ಡ್ರೈವರ್‌ನ ನಂಬಿಗಸ್ಥ ಪರಿವಾರವೂ ಇದೆ. ಯಾವತ್ತೂ ಸ್ನೇಹ ಮತ್ತು ಶ್ರದ್ಧೆ ತೋರುವ ಡಾಕ್ಟರ್ ಇದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಸದಾ ಸೇವೆಗಾಗಿ ಹಾಜರಿರುತ್ತಿದ್ದ ಸಿದ್ಧಾರ್ಥ ಅವರ ಭರವಸೆಯೂ ಅವಳಿಗಿದೆ. ಸಿದ್ಧಾರ್ಥರ ಭರವಸೆಯಿಂದ ಅವಳಿಗೆ ಆತ್ಮವಿಶ್ವಾಸ ಮತ್ತೆ ಮರಳಿದೆ, ಅವಳೊಳಗೆ ಬದುಕುವ ಉತ್ಸಾಹ ಜಾಗೃತವಾಗಿದೆ. ಈ ಸಲ ಅವಳು ಜೀವನೋತ್ಸಾಹಕ್ಕೆ ಸಂಪೂರ್ಣವಾಗಿ ತನ್ನನ್ನು ಸಮರ್ಪಿಸಿಕೊಳ್ಳಲು ಸಿದ್ಧ ಅವಳು ತನ್ನ ಜೀವನದ ಮುಸ್ಸಂಜೆ ಬೇಗ ಬರಗೊಡಲಾರಳು. ಇನ್ನು ಅವಳು ತನ್ನ ಬದುಕನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಿದ್ದಾಳೆ. ತನ್ನ ಅಕ್ಕಪಕ್ಕದ ಸಣ್ಣ ದೊಡ್ಡ ಹಾಗೂ ಸುಂದರ ಮತ್ತು ಸುಂದರವಲ್ಲದ ಘಟನೆಗಳನ್ನು ಮನಸಾರೆ ಅನುಭವಿಸಿ ಸುಖಿಯಾಗಿರಬಲ್ಲಳು. ಜೀವನದ ಬಹುತೇಕ ಅಮೂಲ್ಯ ಸಮಯ ಕೌಟುಂಬಿಕ ಜಂಜಾಟಗಳಲ್ಲಿ ಸಿಕ್ಕು ಸುಮ್ಮನೆ ಹಾಳಾಗಿಹೋಗಿತ್ತು, ಆದರೆ ಈ ಸಲ ಹೋಳಿ ಕಾಲಕ್ಕೆ ಪ್ರಣತಿಯನ್ನು ಆಹ್ವಾನಿಸಬೇಕಾಗುವುದು. ಮುಂಬರುವ ಫಾಲ್ಗುಣೋತ್ಸವದಲ್ಲಿ ಅವಳೊಂದಿಗೆ ಮನಸಾರೆ ಹೋಳಿ ಆಡಲಿದ್ದಾಳೆ ಹಾಗೂ ಸುಖ-ದುಃಖದ ಆಪಾರ ವಿಷಯಗಳ ಕುರಿತು ಮಾತನಾಡಬಹುದು. ಹಠಾತ್ತನೇ ಪರ್ಸ್‌ನಿಂದ ಮೊಬೈಲ್ ತೆಗೆದು ಶಾಂತಿದೇವಿ ಪ್ರಣತಿಯ ನಂಬರ್‌ಗೆ ಫೋನ್ ಮಾಡಲೆತ್ನಿಸಿದಳು. ರಿಂಗ್ ಆಗುತ್ತಲೇ ಅವಳ ಮುಖದಲ್ಲಿ ಸಂತಸದ ಅಲೆಗಳು ಚಿಮ್ಮತೊಡಗಿದವು...



[illegible]

ಕನ್ನಡಕ್ಕೆ: ತಮನ್ ನಯೀಂ ಸುರಕೋಡ

ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಒಂದಾಗಬೇಕು ಏಕೆ?

ಭಾರತವು ಹಿಂದೆಂದಿಗಿಂತಲೂ ಹೆಚ್ಚಿನ ಸಂಕಷ್ಟದ ಸ್ಥಿತಿಯನ್ನು ಇಂದು ಎದುರಿಸುತ್ತಿದೆ. ಬ್ರಿಟಿಷ್ ಸಾಮ್ರಾಜ್ಯಶಾಹಿಗಳು ಎರಡು ನೂರು ವರ್ಷಗಳವರೆಗೆ ನೇರವಾಗಿ ಭಾರತವನ್ನು ಆಳುತ್ತಾ ಭಾರತದ ಸಂಪತ್ತನ್ನು ದೋಚಿ ಇಂಗ್ಲೆಂಡ್‌ಗೆ ಸಾಗಿಸಿದರು. ಈ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಎಲ್ಲ ಜಾತಿ, ಧರ್ಮ ಮತ್ತು ವರ್ಗಗಳ ಜನ ಒಂದಾಗಿ ಹೋರಾಡುತ್ತಾ ರಾಜಕೀಯ ಸ್ವಾತಂತ್ರ್ಯ ಗಳಿಸಿದರು. ಭಾರತದ ಜನ ಮೊದಲ ಬಾರಿಗೆ ಸಾಮೂಹಿಕವಾಗಿ ತಮ್ಮ ಜಾತಿ ಮತ್ತು ಧರ್ಮಗಳನ್ನು ಮೀರಿ ಒಂದು ಉದ್ದೇಶಕ್ಕಾಗಿ ಒಂದಾದದ್ದು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಾತ್ರ. ಅದಕ್ಕೂ ಹಿಂದೆ ಈ ದೇಶದಲ್ಲಿ ಸಾಕಷ್ಟು ಜಾತ್ಯತೀತ ಆಂದೋಲನಗಳಾಗಿವೆ. ಲೋಕಾಯತರು, ಜೈನರು, ಬೌದ್ಧರು, ಶರಣರು, ಸಿಖ್ಖರು, ಸಂತರು, ಸೂಫಿ ಸಂತರು, ದಾಸರು ಮತ್ತು ತತ್ವಪದಕಾರರು ಜಾತ್ಯತೀತ ಸಮಾಜವನ್ನು ಸೃಷ್ಟಿಸಲು ಹೆಣಗಿದರು. ಜನ ಸಮುದಾಯದ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿದರು. ಆದರೆ ಔದ್ಯೋಗಿಕ ಕ್ರಾಂತಿ, ವಿಜ್ಞಾನ, ತಂತ್ರಜ್ಞಾನ, ಬದಲಾಗುತ್ತಿರುವ ಆರ್ಥಿಕ ವ್ಯವಸ್ಥೆ ಮತ್ತು ತೀವ್ರವಾದ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಭಾರತೀಯರು ತಮ್ಮ ತಮ್ಮ ಜಾತಿ ಮತ್ತು ಧರ್ಮಗಳ ಲಕ್ಷ್ಮಣರೇಖೆಗಳನ್ನು ದಾಟಿ ಬೀದಿಯ ಮೇಲಾದರೂ ಒಂದಾಗುವುದನ್ನು ಕಲಿತರು. ದುಃಖದ ವಿಚಾರವೆಂದರೆ ಈ ಒಂದಾಗುವಿಕೆಯು ಭಾರತೀಯರ ವ್ಯಕ್ತಿತ್ವದ ಮೇಲೆ ಆಂತರಿಕ ಪ್ರಭಾವ ಬೀರುವಲ್ಲಿ ಹೆಚ್ಚಿನ ಯಶಸ್ಸು ಸಾಧಿಸಲಿಲ್ಲ.


ಸದ್ಯ ಸ್ವಾತಂತ್ರ್ಯ ಬಂದು ಅರ್ಧ ಶತಮಾನ ಕಳೆದು ಹೋದರೂ ಭಾರತೀಯರು ಇದಕ್ಕಿಂತ ಹೆಚ್ಚಿನದನ್ನು ಕಲಿಯಲು ಸಾಧ್ಯವಾಗುವಂಥ ವಾತಾವರಣ ಸೃಷ್ಟಿಯಾಗಲಿಲ್ಲ. ಜಾತಿಗಳು ಹಾಗೇ ಉಳಿದುಕೊಂಡವು. ದೈಹಿಕವಾಗಿದ್ದ ಅಸ್ಪೃಶ್ಯತೆ ಒಂದಿಷ್ಟು ತೊಲಗಿತು. ಆದರೆ ಮಾನಸಿಕವಾಗಿ ಬೆಳೆಯುತ್ತಲೇ ಹೋಯಿತು. ಜಾತಿಜಾತಿಗಳ ಮತ್ತು ಧರ್ಮಧರ್ಮಗಳ ಮಧ್ಯೆ ಇರುವ ಅಪನಂಬಿಕೆ ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಕೋಮುವಾದಿ ಶಕ್ತಿಗಳು ಇದರ ಲಾಭವನ್ನು ಪಡೆದುಕೊಂಡು ಇಡೀ ದೇಶವನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಳ್ಳಲು ಹವಣಿಸುತ್ತಿವೆ. ಜಾತ್ಯತೀತ ಭಾರತದ ದುರಂತವೆಂದರೆ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ಪರಿಶಿಷ್ಟರಲ್ಲಿನ ಅನೇಕರು ಬೆಳೆಯುತ್ತಿರುವ ಕೋಮುವಾದಿ ಶಕ್ತಿಗಳ ಜೊತೆ ಕೈಗೂಡಿಸುತ್ತಿದ್ದಾರೆ.

ಸಾಮ್ರಾಜ್ಯಶಾಹಿಗಳು ಭಾರತವನ್ನು ಬಂಡವಾಳ ಹೂಡುವ ತಾಣ ಮತ್ತು ತಮ್ಮ ವಸ್ತುಗಳನ್ನು ಮಾರಾಟ ಮಾಡುವ ಮಾರುಕಟ್ಟೆ ಎಂದು ಪರಿಗಣಿಸಿದ್ದಾರೆ. ಅವರಿಗೆ ಭಾರತೀಯರೆಂದರೆ ತಮ್ಮ ಬಂಡವಾಳ ವೃದ್ಧಿಗಾಗಿ ಇರುವ ಕೂಲಿಗಳು ಮತ್ತು ತಮ್ಮ ವಸ್ತುಗಳನ್ನು ಕೊಳ್ಳುವ ಗ್ರಾಹಕರು ಮಾತ್ರ. ಈ ಸಾಮ್ರಾಜ್ಯಶಾಹಿಗಳು ತಮ್ಮ ಅಭಿವೃದ್ಧಿಗಾಗಿ ಸೃಷ್ಟಿಸಿದ ಉದಾರೀಕರಣ, ಖಾಸಗೀಕರಣ, ಜಾಗತೀಕರಣ, ಬಹುರಾಷ್ಟ್ರೀಯ ಕಂಪನಿಗಳ ವಿದೇಶಿ ಬಂಡವಾಳ, ಮುಕ್ತ ಮಾರುಕಟ್ಟೆ, ಮುಕ್ತ ಆಮದು ನೀತಿ ಮತ್ತು ಭಾರತದ ರಾಜ್ಯಶಕ್ತಿಯನ್ನು ಸಂಪೂರ್ಣವಾಗಿ ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಹವಣಿಸುತ್ತಿರುವ ಕೋಮುವಾದಿಗಳ ಕುತಂತ್ರಗಳು ಜೊತೆಜೊತೆಯಾಗಿ ಹೋಗುತ್ತಿವೆ. ದೇಶವನ್ನು ರಾಜಕೀಯವಾಗಿ ಬಹುಮತದಿಂದ ಆಳುವ ಹೆಬ್ಬಯಕೆ ಹೊಂದಿರುವ ಕೋಮುವಾದಿ ಶಕ್ತಿಗಳಿಗೆ ಸಾಮ್ರಾಜ್ಯಶಾಹಿಗಳು ಕುಮ್ಮಕ್ಕು ಕೊಡುತ್ತಿದ್ದಾರೆ.

ಕೋಮುವಾದಿ ಶಕ್ತಿಗಳನ್ನು ತಮ್ಮ ಹಿತಾಸಕ್ತಿಗಳಿಗೆ ಅನುಗುಣವಾಗಿ ಬಳಸಿಕೊಳ್ಳುತ್ತಾ ಭಾರತವನ್ನು ಆರ್ಥಿಕವಾಗಿ ತಮ್ಮ ಅಂಕಿತದಲ್ಲಿಟ್ಟುಕೊಳ್ಳುವುದು ಸಾಮ್ರಾಜ್ಯಶಾಹಿಗಳ ಮುಖ್ಯ ಗುರಿಯಾಗಿದೆ. ಬ್ರಿಟಿಷ್ ಸಾಮ್ರಾಜ್ಯಶಾಹಿಗಳು ದೇಶವನ್ನು ಪ್ರತ್ಯಕ್ಷವಾಗಿ ಆಳಿದರೆ ಅಮೆರಿಕದ ಸಾಮ್ರಾಜ್ಯಶಾಹಿಗಳು ಪರೋಕ್ಷವಾಗಿ ಆಳಲು ಶತಪ್ರಯತ್ನ ನಡೆಸಿದ್ದಾರೆ. ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ಸುಲಿಗೆ ಕಣ್ಣಿಗೆ ಹೊಡೆಯುವಂತಿತ್ತು, ಕಪ್ಪು ಬಿಳುಪಾಗಿತ್ತು, ಬಿಳಿಯರ ವಿರುದ್ಧದ ಹೋರಾಟಕ್ಕಾಗಿ ಜನಸಮುದಾಯವನ್ನು ಅಣಿಗೊಳಿಸುವುದು ಭಾರಿ ಕಷ್ಟಕರವೇನಾಗಿರಲಿಲ್ಲ, ಆದರೆ ಜಾಗತೀಕರಣದ ಮೂಲಕ ದೇಶವನ್ನು ಹೊರಗಿನಿಂದಲೇ ಆಳಲೆತ್ನಿಸುತ್ತಿರುವ ಅಮೆರಿಕದ ಸಾಮ್ರಾಜ್ಯಶಾಹಿಗಳ ಬಗ್ಗೆ ಮತ್ತು ವಿವಿಧ ದೇಶಗಳ ಬಹುರಾಷ್ಟ್ರೀಯ ಕಂಪನಿಗಳ ಬಗ್ಗೆ ಜನಸಮುದಾಯದಲ್ಲಿ ಅರಿವು ಮೂಡಿಸುವುದು ಅತ್ಯಂತ ಕಷ್ಟಕರವಾಗಿದೆ.

ಮಹಾತ್ಮ ಗಾಂಧೀಜಿಯವರು ತಮ್ಮ ಅನುಯಾಯಿಗಳು ಮತ್ತು ಜನಶಕ್ತಿಯ ಸಹಾಯದಿಂದ ಬ್ರಿಟಿಷ್ ಸಾಮ್ರಾಜ್ಯಶಾಹಿಗಳನ್ನು ಹೊರಹಾಕುವಲ್ಲಿ ಯಶಸ್ವಿಯಾದರು. ಆದರೆ ಇಂದಿನ ನಮ್ಮ ರಾಷ್ಟ್ರ ನಾಯಕರು ಮತ್ತು ಇತರೆ ಹಲವಾರು ರಾಜ್ಯ ನಾಯಕರು ಸೇರಿ, ಸಾಮ್ರಾಜ್ಯಶಾಹಿಗಳು ದೇಶದ ಆರ್ಥಿಕ ವ್ಯವಸ್ಥೆಯನ್ನು ನಿರ್ವಹಿಸಲು ಸಾಧ್ಯವಾಗುವಂತಹ ವಾತಾವರಣವನ್ನು ಸೃಷ್ಟಿಸುವ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ.

ಸಾಮ್ರಾಜ್ಯಶಾಹಿಗಳಿಗೆ ಲಾಭವಾಗುವಂತಹ ಆರ್ಥಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳು ತೀವ್ರವಾಗುತ್ತಿವೆ. ಇಂತಹ ವಿಷಮ ವಾತಾವರಣದಲ್ಲಿ ನಾವು ಮೌಲ್ಯವಿಹೀನರಾಗುತ್ತಿದ್ದೇವೆ. ಮನುಷ್ಯ ಸಂಬಂಧಗಳಲ್ಲಿ ಕೂಡ ಹಣವೇ ಪ್ರಧಾನವಾಗುತ್ತಿದೆ. ಹಣವಿಲ್ಲದೆ ಮನುಷ್ಯ ಬದುಕಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲೆಂದರಲ್ಲಿ ನಿರುದ್ಯೋಗ, ಹಿಂಸೆ, ಕ್ರೌರ್ಯ, ಅಸಹಾಯಕತೆ ಮತ್ತು ವಿಘ್ನಸಂತೋಷಗಳು ತಾಂಡವವಾಡುತ್ತಿವೆ. ಜನಸಮೂಹದಲ್ಲಿ ಮಾನವ ಒಂಟಿಯಾಗುತ್ತಿದ್ದಾನೆ. ರಸ್ತೆಯಲ್ಲಿ ಸಾವಿರಾರು ಜನರ ಮಧ್ಯೆ ಕೂಡ ಒಬ್ಬನೇ ಮಾತನಾಡುತ್ತಾ ಹೋಗುವಂತಹ ದುರಂತಕ್ಕೆ ಒಳಗಾಗಿದ್ದಾನೆ. ನಿರುದ್ಯೋಗ ಮತ್ತು ಹಸಿವು ಮುಂತಾದ ಸಮಸ್ಯೆಗಳಿಂದಾಗಿ ಬದುಕಿನಲ್ಲಿ ಸ್ವಾರ್ಥ ಮತ್ತು ಹಿಂಸೆ ಅನಿವಾರ್ಯ ಎಂಬ ನಿರ್ಧಾರಕ್ಕೆ ಬಂದವರ ಕೈಗಳು ಕೋಮುಗಲಭೆಗಳಲ್ಲಿ ಕ್ರಿಯಾಶೀಲವಾಗುತ್ತಿವೆ. ಒಂಟಿಯಾಗಿರುವ ಅಬಲೆಯರ ಕೊರಳ ಸರಗಳನ್ನು ಎಳೆಯಲು ಮುಂದಾಗುತ್ತಿವೆ. ಹಣಕ್ಕಾಗಿ ಹಸುಗೂಸುಗಳನ್ನು ಕೊಲ್ಲುತ್ತಿವೆ. ಅಲ್ಪಸಂಖ್ಯಾತರು, ರೈತರು, ದಿನಸಿ ಅಂಗಡಿ ಮತ್ತು ಸಣ್ಣಕೈಗಾರಿಕೆಗಳನ್ನು ನಡೆಸುವವರು, ಕೆಳವರ್ಗ ಮತ್ತು ಕೆಳಜಾತಿಗಳ ಬಹುಪಾಲು ಬಡವರು ಹಾಗೂ ಮಧ್ಯಮವರ್ಗದವರು ಹೊಸ ಆರ್ಥಿಕ ನೀತಿಗೆ ಬಲಿಯಾಗುತ್ತಿದ್ದಾರೆ. ಇಂತಹ ವಿಷಮ ವಾತಾವರಣದಲ್ಲಿ ನವಭಾರತದ ನಿರ್ಮಾಣವಾಗಬೇಕಿದೆ. ಸುಲಿಗೆಯಿಲ್ಲದ ವ್ಯವಸ್ಥೆಗಾಗಿ ತುಳಿತಕ್ಕೊಳಗಾದವರೆಲ್ಲಾ ಒಂದಾಗಬೇಕಿದೆ. ಎಲ್ಲ ರೀತಿಯ ಶೋಷಣೆ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕಿದೆ.



ಎಲ್ಲಕ್ಕೂ ಮುಂಚೆ ಧಾರ್ಮಿಕ ಫ್ಯಾಸಿಸಂನ ಅಟ್ಟಹಾಸದ ಹುಟ್ಟಡಗಿಸಲು ಸಂಸದೀಯ ವ್ಯವಸ್ಥೆಯ ಪ್ರಜಾಪ್ರಭುತ್ವವನ್ನಾದರೂ ಉಳಿಸಿಕೊಳ್ಳಬೇಕಾಗಿದೆ. ಆದರೆ ಉಗ್ರಗಾಮಿ ಮತ್ತು ಕೋಮುವಾದಿ ಶಕ್ತಿಗಳು ಹಿಂಸೆಯನ್ನು ಪ್ರದರ್ಶಿಸುತ್ತ ವಿಕೃತ ಅಟ್ಟಹಾಸ ಮೆರೆಯುತ್ತಿರುವಾಗ ಸರ್ವಮಾನ್ಯವಾದ ಪ್ರಜಾಪ್ರಭುತ್ವವನ್ನು ಉಳಿಸಿ ಬೆಳೆಸುವುದು ಹೇಗೆ ಎಂಬುದೇ ಯಕ್ಷಪ್ರಶ್ನೆಯಾಗಿದೆ.

ಭಾರತೀಯ ಪ್ರಜಾಪ್ರಭುತ್ವದ ತಳಹದಿ

ಗೌತಮ ಬುದ್ಧ ಮಹಾಪರಿನಿರ್ವಾಣ ಹೊಂದುವುದಕ್ಕೆ ಮುನ್ನ ಆತನ ಪರಮ ಶಿಷ್ಯ ಆನಂದನು ಬೌದ್ಧ ಸಂಘಕ್ಕೆ ನಾಯಕನನ್ನು ಸೂಚಿಸುವ ಬಗ್ಗೆ ಮನವಿ ಮಾಡಿದ. ಸಂಘದ ಭಿಕ್ಕುಗಳೇ ತಮ್ಮ ನಾಯಕನ ಆಯ್ಕೆ ಮಾಡಿಕೊಳ್ಳುವರು ಎಂದು ಬುದ್ಧ ತಿಳಿಸಿದ. ಹೀಗೆ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ಉದಯವಾಯಿತು.

ಶರಣರ ಅನುಭವ ಮಂಟಪವೂ ಪ್ರಜಾಪ್ರಭುತ್ವಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಶರಣರು ದೇವರನ್ನು ವಿವಿಧ ಹೆಸರುಗಳಿಂದ ಕರೆದರೂ ನಿರಾಕಾರನಾದ ಆ ಒಬ್ಬನೇ ದೇವರನ್ನು ಅಂತಃಸಾಕ್ಷಿಯಾಗಿಟ್ಟುಕೊಂಡು ತಮ್ಮ ತಪ್ಪುಗಳನ್ನು ಎತ್ತಿ ತೋರಿಸುತ್ತಾ 'ತಿದ್ದಿಕೊಂಡರು. ನ್ಯಾಯನಿಷ್ಠುರಿಗಳಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಾ ಸಮಾಜವನ್ನು ತಿದ್ದುತ್ತ ವರ್ಗ, ವರ್ಣ, ಜಾತಿ ಮತ್ತು ಲಿಂಗಭೇದಗಳಿಲ್ಲದ ನವಸಮಾಜದ ನಿರ್ಮಾಣಕ್ಕೆ ಯತ್ನಿಸಿದರು. ಶರಣರಂತೆ ಸೂಫಿಗಳು, ಸಂತರು ಮತ್ತು ದಾಸರು ತಮ್ಮ ಕಾಲಘಟ್ಟದ ಸಮಾಜವ್ಯವಸ್ಥೆಯಲ್ಲಿ ಸಮಾನತೆ ಮತ್ತು ಮಾನವಘನತೆ ಎತ್ತಿ ಹಿಡಿಯುವ ಪ್ರಯತ್ನ ಮಾಡಿದರು. ಗಾಂಧೀಜಿಯವರು ಇಂಥ ಭಕ್ತಿಪಂಥದ ಹಿನ್ನೆಲೆಯಲ್ಲಿ ಲಕ್ಷಾಂತರ ಜನರ ಮನದಲ್ಲಿ ಸತ್ಯಾಗ್ರಹದ ಪರಿಕಲ್ಪನೆ ಮೂಡಿಸಿದರು. ನ್ಯಾಯ ಮತ್ತು ಜೀವಕಾರುಣ್ಯದ ನೆಲೆಯಲ್ಲಿ ಬೃಹತ್ ಚಳವಳಿಗಳನ್ನು ರೂಪಿಸಿದರು. ಸ್ವಾತಂತ್ರ್ಯಾನಂತರ ನಮ್ಮಲ್ಲಿ ಸಮತೆಯನ್ನು ಸಾರುವ ಪ್ರಜಾಪ್ರಭುತ್ವ ರೂಪುಗೊಳ್ಳಲು ಇಂತಹ ಆದರ್ಶಗಳು ಬಳಕೆಯಾಗಲೇ ಇಲ್ಲ. ಆದರೆ ಭಾರತದಲ್ಲಿ ವಿವಿಧ ಜಾತಿ, ಮತ, ಪಂಥ, ಉದ್ಯೋಗ ಮತ್ತು ಧರ್ಮಗಳ ಸಾಂಸ್ಕೃತಿಕ, ಆರ್ಥಿಕ ಸ್ಥಿತಿಗತಿಗಳ ಹಿನ್ನೆಲೆಯಲ್ಲಿ ರೂಪುಗೊಂಡ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯ ಸಾಂಪ್ರದಾಯಿಕ ಪ್ರಜಾಪ್ರಭುತ್ವ ಮತ್ತು ಹಣಬಲ, ಜಾತಿಬಲ ಹಾಗೂ ಕೋಮುಪ್ರಜ್ಞೆಯಿಂದ ಕೂಡಿದ ಮತದಾನದ ಮೂಲಕ ಸೃಷ್ಟಿಯಾಗುವ ರಾಜಕೀಯವನ್ನು ನಿಯಂತ್ರಿಸುವ ಸಂಸದೀಯ ಪ್ರಜಾಪ್ರಭುತ್ವ ಮಾತ್ರ ನಮ್ಮ ದೇಶದಲ್ಲಿ ರೂಢಿಯಲ್ಲಿದೆ.

ಸಾಂಪ್ರದಾಯಿಕ ಪ್ರಜಾಪ್ರಭುತ್ವವೆಂಬುದು ಅನಿವಾರ್ಯ ಪರಿಕಲ್ಪನೆಯಾಗಿದೆ. ಕೆಳಜಾತಿಗಳ ಜನ ತಮ್ಮ ಜಾತಿಗಳಲ್ಲಿ ಗುರುತಿಸಿಕೊಂಡು ತಮ್ಮತನವನ್ನು ಉಳಿಸಿಕೊಳ್ಳುವುದು ಈ ಪರಿಕಲ್ಪನೆಯಿಂದ ಸಾಧ್ಯ. 'ಹಿಂದೂ' ಎಂದು ಕರೆಯಿಸಿಕೊಳ್ಳುವ ವೈದಿಕ ಧರ್ಮ ಸೃಷ್ಟಿಸಿದ ಶ್ರೇಣೀಕೃತ ಸಮಾಜದಲ್ಲಿನ ಎಲ್ಲ ಸ್ತರಗಳಲ್ಲಿನ ಕೆಳಜಾತಿಗಳ ಜನರ ಮೌನಸ್ವಾಭಿಮಾನ ಮತ್ತು ಅವರಲ್ಲಿನ ಅನೇಕರ ಜಾಗೃತ ಮನಸ್ಥಿತಿಯಿಂದಾಗಿ ಪ್ರತಿಗಾಮಿ ಮತ್ತು ಪುರೋಗಾಮಿ ಶಕ್ತಿಗಳ ರಣರಂಗದಂತಾಗಿದೆ.

ಮನುಸ್ಮೃತಿಯನ್ನು ನಂಬುವ ಯಥಾಸ್ಥಿತಿವಾದಿ ಮನಸ್ಸುಗಳು ಈ ಜಾತಿವಾದಿ ವ್ಯವಸ್ಥೆಯನ್ನು ಪೋಷಿಸುವುದರಲ್ಲೇ ತಲ್ಲೀನವಾಗಿವೆ. ಹೀಗೆ ಮನುಸ್ಮೃತಿ ಹಿಂದೂ ಧರ್ಮದ ತಾಯಿಬೇರು ಆಗಿದೆ. ಜನ್ಮಜನ್ಮಾಂತರದ ಕೃತ್ಯಗಳಿಂದಾಗಿ ಒಟ್ಟುಗೂಡಿರುವ ಸಂಚಿತಕರ್ಮ, ಹಿಂದಿನ ಜನ್ಮದ ಕೃತ್ಯಗಳಿಂದಾಗಿ ಉಳಿದಿರುವ ಪ್ರಾರಬ್ಧಕರ್ಮ ಮತ್ತು ಈ ಜನ್ಮದಲ್ಲಿನ ಕೃತ್ಯದಿಂದಾಗಿ ಮುಂದಿನ ಜನ್ಮದಲ್ಲಿ ಕಾಣಿಸಿಕೊಳ್ಳುವ ಆಗಾಮಿಕರ್ಮ ಎಂಬ ಕರ್ಮಗಳ ಬಲೆಯನ್ನು ಬೀಸುತ್ತ ಮನುಸ್ಮೃತಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡೇ ಬಂದಿದೆ. ಮನುವಾದಿಗಳು ಮನುಸ್ಮೃತಿಯ ನೆರವಿನೊಂದಿಗೆ ಸಹಸ್ರಾರು ವರ್ಷಗಳಿಂದ ಜನರ ಮೆದುಳಿನಲ್ಲಿ ಮೂಢನಂಬಿಕೆಗಳನ್ನು ತುಂಬುತ್ತಲೇ ಬಂದಿದ್ದಾರೆ. ಜನರನ್ನು ಮೂರ್ಖರನ್ನಾಗಿಸಿದಾಗ ಅವರ ಶೋಷಣೆ ಮಾಡುವುದು ಸರಳವಾಗುತ್ತದೆ ಎಂಬುದು ಅವರ ಲೆಕ್ಕಾಚಾರವಾಗಿದೆ. ಆ ಮೂಲಕ ಇಡೀ ಸಮಾಜದ ಮೇಲೆ ಹಿಡಿತ ಸಾಧಿಸುವ ಅವರ ಪ್ರಯತ್ನ ನಿರಂತರವಾಗಿರುತ್ತದೆ.

ಮನುಸ್ಮೃತಿಯ ಆಧಾರದ ಮೇಲೆ ನಿಂತ ಹಿಂದೂ ಧರ್ಮದ ವೈರುಧ್ಯಗಳಲ್ಲೇ ಸಾಂಪ್ರದಾಯಿಕ ಪ್ರಜಾಪ್ರಭುತ್ವ ಕೂಡ ಅಡಗಿರುವುದು ವಿಚಿತ್ರ ಆದರೂ ಸತ್ಯ. ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಹೋರಾಟಗಳಲ್ಲಿ ಎಲ್ಲ ಜನಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಈ ಕೆಳಜಾತಿಯವರ ಆತ್ಮಾಭಿಮಾನ ಸಹಾಯಕವಾಗುತ್ತದೆ. ಇದರ ಅರ್ಥ ಕೆಳಜಾತಿಗಳ ಜನ ತಮ್ಮ ಭವಿಷ್ಯದಲ್ಲಿ ಸಾಮಾಜಿಕ ನ್ಯಾಯದೊರೆತ ಮೇಲೂ ತಮ್ಮ ಜಾತಿಗಳನ್ನು ಉಳಿಸಿಕೊಂಡೇ ಹೋಗಬೇಕೆಂದಲ್ಲ. ಶೋಷಣೆಯ ವಾತಾವರಣದಲ್ಲಿ ಇಂತಹ ಆತ್ಮಗೌರವದ, ಜಾತಿಪ್ರಜ್ಞೆ, ಸಾಂಪ್ರದಾಯಿಕ ಪ್ರಜಾಪ್ರಭುತ್ವವನ್ನು ಸೃಷ್ಟಿ ಮಾಡುತ್ತದೆ. ಅಮಾನುಷ ವ್ಯವಸ್ಥೆಯಲ್ಲಿ ಕೆಳಜಾತಿಯವರಿಗೆ ತಮ್ಮತಮ್ಮ ಜಾತಿಗಳ ಪ್ರಜ್ಞೆ ಇರದೇ ಹೋದರೆ 'ಗರ್ವದಿಂದ ಹೇಳಿರಿ ನಾವೆಲ್ಲ ಹಿಂದೂಗಳು' ಎಂಬ ಠಾಕ್ರೆಯ ವಾದ ವಿಜಯ ಸಾಧಿಸುತ್ತಿತ್ತು, ಹಿಂದೂತ್ವವಾದಿ ಶಕ್ತಿಗಳು ವರ್ಣ ಮತ್ತು ಜಾತಿ ಭೇದದಿಂದ ಕೂಡಿದ ಮನುಸ್ಮೃತಿಯ ಆಧಾರದ ಮೇಲೆ ದೇಶದ ಸಂವಿಧಾನವನ್ನು ಪುನರ್ ರಚಿಸುವುದರ ಮೂಲಕ ಇಡೀ ಭಾರತವನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡು ಆಳುತ್ತಿದ್ದವು.

ದಲಿತರು ಮತ್ತು ಹಿಂದುಳಿದವರ ಆತ್ಮಶಕ್ತಿಯಿಂದಾಗಿ ಭಾರತದಲ್ಲಿ ಪ್ರಜಾಪ್ರಭುತ್ವ ಉಳಿದಿದೆ. ಒಂದುವೇಳೆ ಈ ಆತ್ಮಶಕ್ತಿ ಇಲ್ಲದೇ ಇದ್ದಿದ್ದರೆ ಈಗಾಗಲೇ ಧಾರ್ಮಿಕ ಫ್ಯಾಸಿಸಂ ಬಂದು ನಮ್ಮ ಸಾಂವಿಧಾನಿಕ ಜಾಗದಲ್ಲಿ ಮನುಸ್ಮೃತಿ ರಾರಾಜಿಸುತ್ತಿತ್ತು! ಆಗ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು ತಮ್ಮ ದೇಶದಲ್ಲೇ ಎರಡನೇ ದರ್ಜೆ ಪ್ರಜೆಗಳಾಗಿರುತ್ತಿದ್ದರು. ಸಂವಿಧಾನದ ರಕ್ಷಣೆ ಮತ್ತು ಅದು ಕೊಡುವ ಹಕ್ಕುಗಳ ಈಡೇರಿಕೆಗಾಗಿ ಮಾಡುವ ಹೋರಾಟದಿಂದ ಮಾತ್ರ ಭಾರತದಲ್ಲಿ ಪ್ರಜಾಪ್ರಭುತ್ವ ಮುಂದುವರಿಯಲು ಸಾಧ್ಯ, ಇಲ್ಲದಿದ್ದರೆ ಉಗ್ರಗಾಮಿಗಳನ್ನು ತೋರಿಸುತ್ತ ಕೋಮುವಾದಿಗಳು ಬೆಳೆಯುತ್ತಾರೆ. ಅದೇ ರೀತಿಯಲ್ಲಿ ಕೋಮುವಾದಿಗಳನ್ನು ತೋರಿಸುತ್ತ ಉಗ್ರಗಾಮಿಗಳು ಬೆಳೆಯುತ್ತಾರೆ. ಕೊನೆಗೆ ಇಡೀ ದೇಶ ಅವರ ಕ್ರೌರ್ಯಕ್ಕೆ ಬಲಿಯಾಗಬೇಕಾಗುತ್ತದೆ.


ಭಾರತೀಯ ಸಮಾಜದ ಹಿನ್ನೆಲೆ

ವಿರಾಟ್ ಪುರುಷನ ಮುಖದಿಂದ ಬ್ರಾಹ್ಮಣ ಭುಜದಿಂದ ಕ್ಷತ್ರಿಯ, ತೊಡೆಯಿಂದ ವೈಶ್ಯ ಮತ್ತು ಪಾದದಿಂದ ಶೂದ್ರ ಹುಟ್ಟಿದ ಎಂದು ಹೇಳುವ ಋಗ್ವೇದದ ಪುರುಷಸೂಕ್ತದ ಆಧಾರದ ಮೇಲೆ ನಮ್ಮ ಸಮಾಜವು ಸುಲಿಗೆ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತಾ ಶ್ರೇಣೀಕೃತವಾಗಿ ಬೆಳೆಯಿತು. ಈ ಸಮಾಜದ ವಿವಿಧ ಹಂತಗಳಲ್ಲಿ ತುಳಿತಕ್ಕೊಳಗಾದವರು ತಮ್ಮ ಸ್ಥಿತಿಗತಿಗೆ ಹಿಂದಿನ ಜನ್ಮದ ಪ್ರಾರಬ್ಧಕರ್ಮವೇ ಕಾರಣ ಎಂದು ಭಾವಿಸುವಂತೆ ಧಾರ್ಮಿಕ ಸಾಹಿತ್ಯದ ನಿರ್ಮಾಣವಾಯಿತು. ವೇದ, ಶಾಸ್ತ್ರ ಪುರಾಣಗಳನ್ನು ಓದಲು ಅವಕಾಶವಿಲ್ಲದ ಶೂದ್ರರಿಗೆ ನಾಟಕಗಳ ಮೂಲಕ ಕರ್ಮಸಿದ್ಧಾಂತ ಮತ್ತು ವರ್ಣ-ಜಾತಿಗಳಿಂದ ಕೂಡಿದ ಶ್ರೇಣೀಕೃತ ಸಮಾಜದ ರಚನೆಯ ಕಲ್ಪನೆಯನ್ನು ಕೊಡಲಾಯಿತು...ಅಷ್ಟೇ ಅಲ್ಲದೆ ಈ ಸಮಾಜದಲ್ಲಿ ಎಲ್ಲ ಜಾತಿಗಳವರಿಗೂ ಒಂದು ವಿಶಿಷ್ಟವಾದ ಉದ್ಯೋಗ ಮತ್ತು ಸ್ಥಾನವಿದೆ ಎಂಬುದನ್ನು ಸಾಧಿಸಲಾಯಿತು. ಕೆಳಜಾತಿಗಳಲ್ಲಿ ಹುಟ್ಟಿ ಕಷ್ಟನಷ್ಟ ಅನುಭವಿಸುವವರ ಮತ್ತು ಅನ್ಯಾಯಕ್ಕೊಳಗಾಗುವವರ ನಿಕೃಷ್ಟ ಬದುಕಿಗೆ ಅವರು ಹಿಂದಿನ ಜನ್ಮದಲ್ಲಿ ಮಾಡಿದ ಪಾಪವೇ ಕಾರಣ. ಅವರೆಲ್ಲಾ ಈ ಧಾರ್ಮಿಕ ವ್ಯವಸ್ಥೆಗೆ ಅಂದರೆ ಸುಲಿಗೆ ವ್ಯವಸ್ಥೆಗೆ ಗೌರವಕೊಟ್ಟು ಕಷ್ಟನಷ್ಟಗಳನ್ನು ಸಹಿಸುತ್ತಾ ಮತ್ತು ಫಲಾಪೇಕ್ಷೆಯಿಲ್ಲದೆ ದುಡಿಯುತ್ತಾ, ಶೋಷಣೆಯನ್ನು ಒಪ್ಪಿಕೊಳ್ಳುತ್ತಾ ಬದುಕಿದರೆ ಮುಂದಿನ ಜನ್ಮದಲ್ಲಿ ಕುಲೀನರಾಗಿ ಜನಿಸಿ ಸುಖಭೋಗಗಳನ್ನು ಪಡೆಯುವರು ಎಂಬ ಭ್ರಮೆಯನ್ನು ಸೃಷ್ಟಿಸಲಾಯಿತು. ಈ ಸನಾತನ ವ್ಯವಸ್ಥೆಯಲ್ಲಿ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ವರ್ಣಗಳವರು ಸವರ್ಣೀಯರೆನಿಸಿ ಎಲ್ಲ ಸೌಲಭ್ಯಗಳನ್ನು ಪಡೆದರು. ಆದರೆ ಶೂದ್ರರು ಯಾವುದೇ ಹಕ್ಕುಗಳಿಲ್ಲದೆ ಬದುಕುವಂತಹ ಸ್ಥಿತಿಗೆ ಇಳಿದರು. ಇವರೆಲ್ಲಾ ಈ ದೇಶದ ಮೂಲನಿವಾಸಿಗಳು ಆಗಿದ್ದರು. ಮನುವಾದಿಗಳಿಂದ ಬೇಸತ್ತವರು ಕಾಡು ಸೇರಿ ಆದಿವಾಸಿಗಳಾದರು. ಆದರೆ ಇತರ ಅನೇಕರು ಈ ಕ್ರೂರ ವ್ಯವಸ್ಥೆಯ ವಿರುದ್ಧ ಹೋರಾಡುತ್ತಾ ಅಲ್ಲೇ ಉಳಿದರು. ಈ ಹೋರಾಟಗಾರರಿಗೆ ಸವರ್ಣೀಯರು ಸಾಮಾಜಿಕ ಬಹಿಷ್ಕಾರ ಹಾಕಿದರು. ಹೀಗೆ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ಶೂದ್ರರೇ ಅಸ್ಪೃಶ್ಯರು. ಅವರು ಊರಿನ ಹೊರಗಡೆಯ ಕೇರಿಗಳಲ್ಲಿ ಬದುಕುವಂತಾಯಿತು. ಇದೊಂದು ಭಯಂಕರವಾದ ಅಪಾರ್ಥೈಡ್ ವ್ಯವಸ್ಥೆ. ಅಪಾರ್ಥೈಡ್ ಅಂದರೆ ಪ್ರತ್ಯೇಕವಾಗಿ ಬದುಕುವುದು. ಹೀಗೆ ಚಾತುರ್ವರ್ಣಭೇದ ಎಂಬ ಈ ಅಪಾರ್ಥೈಡ್ ವ್ಯವಸ್ಥೆ ಭಾರತದಲ್ಲೇ ಮೊದಲಬಾರಿಗೆ ಪ್ರಾರಂಭವಾಯಿತು.

ದಕ್ಷಿಣ ಆಫ್ರಿಕಾದ ಅಪಾರ್ಥೈಡ್ (ವರ್ಣಭೇದ ನೀತಿ) ವ್ಯವಸ್ಥೆಗೆ ಕೇವಲ ನಾಲ್ಕು ಶತಮಾನಗಳ ಇತಿಹಾಸವಿದೆ. ಕಪ್ಪು ಜನರ ಹಕ್ಕುಗಳಿಗಾಗಿ ಹೋರಾಡುತ್ತ 1962ನೇ ನವೆಂಬರ್ 7ರಿಂದ 1990ನೇ ಫೆಬ್ರುವರಿ 11ರ ವರೆಗೆ ದಕ್ಷಿಣ ಆಫ್ರಿಕಾದ ಕುಪ್ರಸಿದ್ಧ ಜೈಲುಗಳಲ್ಲಿದ್ದು ಬಿಡುಗಡೆ ಹೊಂದಿದ ಕರಿಯರ ನಾಯಕ ನೆಲ್ಸನ್ ಮಂಡೇಲಾ ಅವರು ದಕ್ಷಿಣ ಆಫ್ರಿಕಾದ ಅಧ್ಯಕ್ಷರಾದ ಮೇಲೆ ಈ ವ್ಯವಸ್ಥೆ ಕೊನೆಗೊಂಡಿತು. ಆದರೆ ಭಾರತದ ಅಪಾರ್ಥೈಡ್ ವ್ಯವಸ್ಥೆ ಎಷ್ಟು ಕ್ರೂರವಾಗಿದೆ ಎಂದರೆ ಸಹಸ್ರಾರು ವರ್ಷಗಳ ಹಿಂದೆ ಸಾಮಾಜಿಕ ವ್ಯವಸ್ಥೆಯನ್ನು ವಿರೋಧಿಸಿ ಬಹಿಷ್ಕೃತರಾದವರ ವಂಶಜರು ಇಂದಿಗೂ ಹೊಲಗೇರಿಗಳಲ್ಲಿ ಮತ್ತು ಮಾದ ಓಣಿಗಳಲ್ಲಿ ಬದುಕುವ ಸ್ಥಿತಿ ಇದೆ!

ನಿರೀಶ್ವರವಾದಿ ಚಾರ್ವಾಕರು (ಲೋಕಾಯತರು) ಸಾಮೂಹಿಕವಾಗಿ ಈ ಸಾಮಾಜಿಕ ವ್ಯವಸ್ಥೆಯನ್ನು ಪ್ರಶ್ನಿಸಿದವರಲ್ಲಿ ಮೊದಲಿಗರು. 'ಚಾರು ವಾಕ್' ಎಂದರೆ ಮನೋಹರವಾಗಿ ಮಾತನಾಡುವವನು. 'ಲೋಕ ಆಯತ' ಎಂದರೆ ಈ ಭೂಮಿಗೆ ಯೋಗ್ಯನಾಗಿರುವವನು (ಈ ಬದುಕಿನ ವಾಸ್ತವತೆಯನ್ನು ಮಾತ್ರ ನಂಬಿ ಉಳಿದದ್ದೆಲ್ಲ ಸುಳ್ಳು ಎಂದು ಸಾರಿದ ಲೋಕಪ್ರಿಯನು). ಶೂದ್ರರಿಗೆ ಈ ವಿಚಾರ ತುಂಬಾ ಹಿಡಿಸಿತು. ಅವರಿಗೆ ಈ ಬದುಕಿನ ಒಳ್ಳೆಯದನ್ನು ಕಾಣುವ ಕನಸುಗಳು ಬೀಳತೊಡಗಿದವು. ಆದರೆ ಪುರುಷಸೂಕ್ತದ ಚಾತುರ್ವರ್ಣ ಪದ್ಧತಿಯಿಂದ ಕುಲವಾದವನ್ನು ಸೃಷ್ಟಿಸಿದವರ ವಂಶದವರು ಎಂದು ಹೇಳಿಕೊಳ್ಳುತ್ತಿದ್ದ ಸನಾತನವಾದಿಗಳು ಚಾರ್ವಾಕರನ್ನು ಕೊಲ್ಲುತ್ತ ಅವರ ಸಾಹಿತ್ಯವನ್ನು ಸುಡುತ್ತಾ ಲೋಕಾಯತ ತತ್ವಜ್ಞಾನದ ನಿರ್ನಾಮ ಮಾಡುವಲ್ಲಿ ಬಹುಪಾಲು ಯಶಸ್ವಿಯಾದರು. ಯಾವುದೇ ವರ್ಣದ ಮನುಷ್ಯ ಐಹಿಕ ಜಗತ್ತಿನ ವ್ಯಾಮೋಹಗಳಿಂದ ಹೊರಬಂದು ತನ್ನ ಸದ್ಗುಣಗಳ ಅತ್ಯುನ್ನತವಾದುದನ್ನು ಸಾಧಿಸಿದಾಗ ಆತ ದೇವನಾಗುತ್ತಾನೆಂಬ ವಿಶಿಷ್ಟವಾದ ನಿರೀಶ್ವರವಾದವನ್ನು ನಂತರ ಬಂದ ಜೈನತತ್ತ್ವವೂ ಸಾರಿತು. ಆದರೆ ಈ ಜಗತ್ತಿಗೆ ಸಂಬಂಧಿಸಿದಂತೆ ಕಠಿಣ ಮಾರ್ಗದಿಂದಾಗಿ ಬಹುಪಾಲು ಶೂದ್ರರು ಈ ಧರ್ಮವನ್ನು ಸ್ವೀಕರಿಸಲಿಲ್ಲ. ಅಲ್ಲದೆ ಆ ಧರ್ಮ ಬುದ್ಧನ ಕಾಲದಲ್ಲೇ ಸನಾತನಿಗಳ ಹಿಡಿತಕ್ಕೆ ಬಂದಾಗಿತ್ತು, ಬುದ್ಧನ ಆಜ್ಞೆಯವಾದ ಕಾರಿಣ...

▶▶| 1



ಯೋಗೇಶ್ ಮಾಸ್ಟರ್

ಪುರಾಣದ ಹೂರಣ

ವೈದಿಕರ ಕರ್ಮಕಾಂಡದಲ್ಲಿ ಬುದ್ಧ


ಬುದ್ಧನಿಗೆ ಮರ್ಯಾದೆ ತೋರುವ ಸೋಗಿನಲ್ಲಿ ಸುಮಾರು ಎಂಟನೆಯ ಶತಮಾನದಲ್ಲಿಯೇ ವಿಷ್ಣುವಿನ ಅವತಾರದಲ್ಲಿ ಒಂಭತ್ತನೆಯ ಅವತಾರವೇ ಗೌತಮ ಬುದ್ಧನೆಂದು ಶುರು ಹಚ್ಚಿಕೊಂಡ ಹಿಂದೂ ಮತವಾದಿಗಳು ಹನ್ನೆರಡನೆಯ ಶತಮಾನದ ಹೊತ್ತಿಗೆ ಅದನ್ನು ಸ್ಥಿರಗೊಳಿಸಿಬಿಟ್ಟರು.

ಬೌದ್ಧರು ದೇವರ ಅಸ್ತಿತ್ವದಲ್ಲಿ ನಂಬಿಕೆ ಇಲ್ಲದವರು ಎಂದು ಪ್ರಪಂಚ ಪೂರ್ತಿ ಸ್ಪಷ್ಟವಾಗಿ ಗೊತ್ತಿದ್ದರೂ, ಒಬ್ಬ ...ಾರಣ ಬ್ರಾಹ್ಮಣ ಬೌದ್ಧರನ್ನು ನಮ್ಮ ಶಂಕರ ಭಾರತದಿಂದ ...ಸಿದನು ಎಂದು ಹೆಮ್ಮೆಪಟ್ಟುಕೊಂಡರೂ, ಬ್ರಾಹ್ಮಣರ ...ರಾಣಗಳಲ್ಲೇ ಬುದ್ಧ ಒಂಭತ್ತನೇ ಅವತಾರದವನಾಗಿ ...ುತಿಸಲ್ಪಟ್ಟದ್ದು ಬ್ರಾಹ್ಮಣ ವರ್ಗದ ಚತುರತೆ ಮಾತ್ರವಲ್ಲ, ...ದಿಕ ಸಂಸ್ಕೃತಿಯ (ಬ್ರಾಹ್ಮಣ ಸಂಸ್ಕೃತಿಯ) ಪಾಂಡಿತ್ಯ ...ಹನೆಯ ಕವಲುಗಳೇ ಈ ನಾಸ್ತಿಕವಾದ, ಸೌಂದರ್ಯ ...ಮೀಮಾಂಸೆ ಮತ್ತು ತ್ಯಾಗಜೀವನ ಎಂಬ ವಿಷಯಗಳನ್ನೂ ...ಬಿಸತೊಡಗಿ ಗೊಂದಲಗಳನ್ನು ಸೃಷ್ಟಿಸಿದರು.

ತಿಪ್ಪೆ ಸಾರಿಸುವ ತತ್ವಜ್ಞಾನಿಗಳು

ಅಷ್ಟೇ ಅಲ್ಲದೇ ಹಲವು ಉಪನಿಷತ್ತುಗಳು ಬೌದ್ಧ ...ಾರಗಳಿಂದ ಹುಟ್ಟಿವೆ ಎಂದು ಹೇಳುತ್ತಾ ಕಾನೆ, ...ಧಾಕೃಷ್ಣನ್, ವಿವೇಕಾನಂದ, ತಿಲಕ್‌ರಂತಹ ನವ ಹಿಂದೂ ...ದ್ಧಾಂತಿಗಳೂ ಈ ಗೊಂದಲವನ್ನು ಬೌದ್ಧರ ಉಗಮಕ್ಕೆ ...ಿದರು. ಇದರಿಂದ ಅವರು ಸಾಧಿಸಲು ...ರಟಿದ್ದೇನೆಂದರೆ, ಬೌದ್ಧ ವಿಚಾರಗಳೂ ಕೂಡ ಹಿಂದೂ ...ದ್ಧಾಂತದ ಅಂಗವಾಗಿದೆ ಎಂದು.

ರಾಧಾಕೃಷ್ಣನ್ ತಮ್ಮ ಭಾರತೀಯ ತತ್ವಶಾಸ್ತ್ರದ ಎರಡೂ ...ಪುಟಗಳಲ್ಲಿ ಭಾರತದ ನಿಜವಾದ ಇತಿಹಾಸದ ಹೊಲಸು ...ಳಕುಗಳನ್ನು ನಾಜೂಕಾಗಿ ಬಚ್ಚಿಟ್ಟು, ತಿಪ್ಪೆ ಸಾರಿಸಿ





...ದರ ಸೈದ್ಧಾಂತಿಕ ರಂಗೋಲಿಯನ್ನು ಇಡುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದ ಸೈದ್ಧಾಂತಿಕ ಸಂಸ್ಕೃತಿ ಮತ್ತು ...ಶಾಸ್ತ್ರೀಯ ಬೆಳವಣಿಗೆಗಳು ವೈದಿಕ ಬೀಜದಿಂದಲೇ ...ಕುರಿಸಿರುವುದು ಎಂಬಂತಹ ಸ್ವಂತ ಪಕ್ಷಪಾತದ ವಾಸನೆ ...ರೆಷ್ಟೇ ಜಾತ್ಯತೀತರೆಂದು ತೋರಿಸಿಕೊಂಡರೂ) ಅವರ ...ಗಳಲ್ಲಿ ಇವೆ. ಇನ್ನು ಚಿತ್ಪಾವನ್ ಬ್ರಾಹ್ಮಣರಾದ ತಿಲಕ್ ...ಏನೂ ಹೇಳುವಷ್ಟೇ ಇಲ್ಲ. ಇನ್ನು ವಿವೇಕಾನಂದರಿಗೆ ...ಗೋ ವಿಶ್ವಧರ್ಮ ಸಮ್ಮೇಳನದ ನಂತರ ತಮ್ಮ ...ಯನವನ್ನು ಮುಂದುವರಿಸಲು ಸಾಧ್ಯವೇ ಆಗಲಿಲ್ಲ. ...ರ ಮುಂಚೆ ಅವರೇನು ಅರಗಿಸಿಕೊಂಡಿದ್ದರೋ, ಅದೇ ...ವೇ ಉಳಿದ ಸಮಯಕ್ಕೆ ಸಾಕಾಗಿಬಿಟ್ಟಿತು. ಹೀಗಾಗಿ ...ತಿಶವಾಗಿ ವಿವೇಕಾನಂದರಿಂದಲೂ ಭಾರತದ ನೈಜ ...ಾಸ ಹಿಂದೂ ಸಿದ್ಧಾಂತಿಗಳಿಂದ ಹೇಗೆ ತಿರುಚಲ್ಪಟ್ಟಿತು ...ು ವಿವರಿಸಲು ಸಂಪೂರ್ಣವಾಗಿ ಆಗಲೇ ಇಲ್ಲ. ...ೇಕಾನಂದರ ಸೈದ್ಧಾಂತಿಕ ವಿವರಣೆಗಳು ನಮಗೆ ...ರ್ಣವಾಗಿ ಅವರಿಂದ ಸಿಗಲಿಲ್ಲ. ಅವನ್ನು ...ರ್ಣಗೊಳಿಸುವ ಮುನ್ನವೇ ಆತ ಲೋಕದಿಂದ ...ರ್ಗಮಿಸಬೇಕಾಯಿತೇನೋ. ವೈದಿಕ ಪೂರ್ವ ...ಕಟ್ಟುಗಳ ವಿಚಾರಗಳನ್ನು ಭಾರತದ ನೆಲದ ಹಳೆಯ ...ಸ್ಕೃತಿಯಾಗಿ ಗುರುತಿಸಲು ವಿಫಲನಾದ ವಿವೇಕಾನಂದ ... ಆದರ್ಶವ್ಯಕ್ತಿಯಾಗಿ ನನಗೆ ತೋರುವುದಿಲ್ಲ. ...ನಿಷತ್ತುಗಳನ್ನು, ಬ್ರಹ್ಮಸೂತ್ರಗಳನ್ನು, ಪತಂಜಲಿಯ ...ಯೋಗಸೂತ್ರಗಳನ್ನು ವಿವರಿಸಿದ ವಿವೇಕಾನಂದ ಭಾರತದ ...ಸ್ಕೃತಿಯ ಹಸಿರ ಫಾಸಿಲಿನಲ್ಲಿ ಬುಡಕಟ್ಟು ಜನಾಂಗಗಳ, ...ಾನ್ಯವಾಸಿಗಳ ಕುಶಲತೆಗಳನ್ನು, ಸಿದ್ಧಾಂತಗಳನ್ನು ...ಗುರುತಿಸಲಿಲ್ಲ. ವಿವೇಕಾನಂದರೇ ತಮ್ಮ ಜ್ಞಾನಮಾರ್ಗದಲ್ಲಿ ...ಹೇಳಿದಂತೆ, "ನಮ್ಮಲ್ಲಿ ಯಾರೂ ಇದುವರೆಗೆ ಒಬ್ಬ ...ರ್ಣ ಮಾನವನನ್ನು ನೋಡಿಲ್ಲ, ಆದರೂ ಅವನಲ್ಲಿ ... ನಂಬುವರು. ನಮ್ಮಲ್ಲಿ ಯಾರೂ ಇದುವರೆಗೆ ಒಬ್ಬ ...ರ್ಣ ಪರಿಪೂರ್ಣ ವ್ಯಕ್ತಿಯನ್ನು ಕಂಡಿಲ್ಲ, ಆದರೂ ...ಿನ ಆದರ್ಶವಿಲ್ಲದೆ ನಾವು ಮುಂದುವರೆಯಲಾರೆವು."

... ಕಾಲಘಟ್ಟದ ಒಬ್ಬ ವಿಚಾರವಂತ ಮತ್ತು ತನ್ನ ಸ್ವತಂತ್ರ ಚಿಂತನೆಗಳನ್ನು ತನ್ನ ಅಧ್ಯಯನದ ಮೂಲಕ ತಾರ್ಕಿಕವಾಗಿ ಅಭಿವ್ಯಕ್ತಪಡಿಸುತ್ತಿದ್ದ ಓರ್ವ ಬೆಳೆಯುತ್ತಿದ್ದ, ವಿಕಾಸವಾಗುವ ಹಂತದಲ್ಲಿದ್ದ ವಿಚಾರವಾದಿಯಾಗಿದ್ದ ಮೌಢ್ಯ ಮತ್ತು ಹುಸಿಗಳನ್ನು ನಿರಾಕರಿಸುತ್ತಿದ್ದ ವಿವೇಕಾನಂದರನ್ನೂ "ಸಪ್ತರ್ಷಿ ಭುವನದಿಂದ ಇಳಿಗಿಳಿದು ಬಂದ ಶ್ರೀ ಗುರುದೇವರ ಕಂದ ವಿವೇಕಾನಂದ" ಎಂದು ಪೌರಾಣಿಕ ಸ್ಪರ್ಶ ನೀಡಿದ ಕೀರ್ತಿ ಶ್ರೀರಾಮಕೃಷ್ಣ ಮಠದ್ದು.

ವಯ್ಯಾರದ ಸಾಹಿತ್ಯ ಶೈಲಿ

ಅದು ಎಂಬತ್ತು ಮತ್ತು ತೊಂಬತ್ತರ ದಶಕ. ಬೆಂಗಳೂರಿನ ರಾಮಕೃಷ್ಣ ಮಠದಲ್ಲಿ ಸ್ವಾಮಿ ಪುರುಷೋತ್ತಮಾನಂದರೆಂಬ (1931-2005) ಸ್ವಾಮಿಗಳಿದ್ದರು. ಭಜನೆಗಳನ್ನು ಹಾಡುವ ಅವರ ಕಂಚಿನ ಕಂಠಕ್ಕೆ, ಓತಪ್ರೋತವಾಗಿ, ನಿರರ್ಗಳವಾಗಿ ಮಾತಾಡುವ ಭಾಷಣದ ಕಲೆಯನ್ನು ಸಿದ್ಧಿಸಿಕೊಂಡಿದ್ದಕ್ಕೆ ಅವರು ಬಹಳ ಪ್ರಖ್ಯಾತರಾಗಿದ್ದರು. ತಮ್ಮ ವರ್ಚಸ್ಸಿನಿಂದ ಆಗಿನ ಕಾಲದ ಯುವಕರನ್ನು ಸೆಳೆಯುತ್ತಿದ್ದರು. ಆದರೆ, ಪುರಾಣಕ್ಕೂ ವಾಸ್ತವಕ್ಕೂ ವೈಚಾರಿಕಕ್ಕೂ ಮೌಢ್ಯಕ್ಕೂ ವ್ಯತ್ಯಾಸವೇ ಇಲ್ಲದಂತೆ ಎಲ್ಲವನ್ನೂ ಮೆಲ್ಲನೆ ಮೇಳವಿಸಿ ಸೆಳೆದುಕೊಳ್ಳುತ್ತಿದ್ದರು. ಭಗವತ್ಪ್ರೇಮ, ಭಗವಂತನ ಅವತಾರ, ಆದ್ಯಶಕ್ತಿಯ ಅನುಸರಣೆ ಎಂದೆಲ್ಲಾ ಹೇಳುತ್ತಾ ರಾಮಕೃಷ್ಣರೂ ಹೇಗೆ ಭಗವಂತನ ಅವತಾರ, ಶಾರದಾದೇವಿ ಹೇಗೆ ದೇವಿಯ ಅವತಾರ,









ವಿವೇಕಾನಂದ ಹೇಗೆ ಸಪ್ತರ್ಷಿ ಮಂಡಲದಿಂದ ಧರೆಗೆ ಇಳಿದುಬಂದದ್ದು ಎಂದು ಮರುಳುಗೊಳಿಸುವಂತೆ ಹೇಳುತ್ತಿದ್ದರು. ಯಾವುದೇ ದೋಷಗಳನ್ನು ದೋಷಗಳೆಂದು ಹೇಳದೇ (ಅದರ ಬಗ್ಗೆ ಸ್ಪಷ್ಟ ಅರಿವಿದ್ದರೂ ಸಹ) ನಾಜೂಕಾಗಿ ಸಮರ್ಥಿಸಿಕೊಂಡೇ ತೀರುತ್ತಿದ್ದರು. ಹಾಗೆಯೇ ಬರೆಯುತ್ತಿದ್ದರು. ತಮ್ಮದೇ ಕೃತಿಯಲ್ಲಿ ತಮ್ಮದೇ ಧ್ವನಿಯನ್ನು ಪದೇಪದೇ ಪುನರುಚ್ಚರಿಸುವ ಆ ವಿಶೇಷ ಶೈಲಿ ಓದುಗನು ಒಂದು ವಿಷಯವನ್ನು ಆ ಪುಸ್ತಕದ ಹಲವು ಅಧ್ಯಾಯಗಳಲ್ಲಿ ಓದುತ್ತಾ ಮನನ ಮಾಡಿಕೊಂಡು ಪುಸ್ತಕ ಮುಚ್ಚಿಡುವುದರಲ್ಲಿ ಹೃದ್ಗತ ಮಾಡಿಕೊಳ್ಳಬೇಕು, ಅಂತಹ ನಿರೂಪಣೆ. ಹೊಸ ವಾರಾಂಗನೆಯೊಬ್ಬಳು ಅಗತ್ಯಕ್ಕೂ ಮೀರಿ ತನ್ನ ಒನಪು ವಯ್ಯಾರವನ್ನು ಬೀರಿ ಗಿರಾಕಿಗಳನ್ನು ಸೆಳೆದುಕೊಳ್ಳಲು ಯತ್ನಿಸುವಂತ ಸೋಗಲಾಡಿತನ. ಆದರೆ ಅದು ಯಶಸ್ವಿಯಾಗಿ ಪರಿಣಮಿಸಿತ್ತು. ಅತ್ಯಧಿಕ ಸಂಖ್ಯೆಯ ಯುವಕರು ಅವರ ವಿಚಾರಗಳನ್ನು ತಲೆ ತುಂಬಿಸಿಕೊಂಡರು. ನನ್ನ ಆತ್ಮೀಯ ಸ್ನೇಹಿತನೊಬ್ಬ ಮನೆಬಿಟ್ಟು ಓಡಿಹೋಗಿ ಸನ್ಯಾಸಿಯಾಗುವ ದೊಂಬರಾಟ ಮಾಡಿದ್ದ. ವಿಚಾರ ಮಾಡುವುದನ್ನೇ ಬಿಟ್ಟು ಬರಿದೇ ಅವರು ಹೇಳುವುದಷ್ಟನ್ನೇ ಉಲ್ಲೇಖಿಸುತ್ತಿದ್ದ. ನಿನಗೇನು ಅನ್ನಿಸುತ್ತೆ ಅಂದರೆ, ಸ್ವಾಮಿ ಪುರುಷೋತ್ತಮಾನಂದರು ಏನು ಹೇಳುತ್ತಾರೆಂದರೆ ಎಂದು ಶುರು ಹಚ್ಚಿಕೊಳ್ಳುತ್ತಿದ್ದ. ಅಯ್ಯೋ, ನಿನಗೆ ಏನು ಅನ್ನಿಸಿತು ಎಂದರೆ, ನಿನ್ನದೇ ವಿಚಾರವನ್ನೂ ಮಾಡಲು ಬಿಡದೇ ಆದ್ಯಾರೋ ಸ್ವಾಮೀಜಿಯನ್ನು ಮಾತಾಡಲು ಒಳಗೆ ಕೂರಿಸಿಕೊಂಡಿದ್ದೀಯಲ್ಲೋ ಎಂದು ಅವನನ್ನು ಎಚ್ಚರಿಸಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದೇಹೋಯಿತು.

ಹೀಗೇ, ಇದೇ ರೀತಿ ನಮ್ಮ ಭಾರತೀಯ ಸಾಮಾಜಿಕ ಇತಿಹಾಸದಲ್ಲಿ ಧಾರ್ಮಿಕ ಸಂಸ್ಕೃತಿ ಸಾಮಾಜಿಕವಾಗಿ ಹೇರಲ್ಪಟ್ಟಿರುವುದು.

ನಮೋಸ್ತು ಬುದ್ಧಾಯ ವಿಮೋಹಕಾಯ

ಹನ್ನೊಂದನೇ ಶತಮಾನದ ಜಯದೇವ ಕವಿ ಒರಿಸ್ಸಾದ ವೈಷ್ಣವ ಬ್ರಾಹ್ಮಣ ಕವಿ. ಆತ ಬರೆಯುವುದೂ ಸಂಸ್ಕೃತದಲ್ಲಿ, ಒರಿಯಾದಲ್ಲಿ ಅಲ್ಲ. ಇರಲಿ, ಅವನ ಹೊತ್ತಿಗಾಗಲೇ ಬುದ್ಧ ವಿಷ್ಣುವಿನ ಅವತಾರವೆಂದು ಲೋಕಾರ್ಪಣೆ ಮಾಡಿಯಾಗಿತ್ತು. ಆತ ತನ್ನ ದಶವತಾರ ಸ್ತೋತ್ರದಲ್ಲಿ ವಿಷ್ಣುವಿನ ವಿವಿಧ ರೂಪಗಳನ್ನು ವಿವರಿಸುತ್ತಾ,

ನಿಂದಸಿ ಯಜ್ಞವಿಧೇರಹಹ ಶ್ರುತಿಜಾತಂ
ಸದಯಹೃದಯ ದರ್ಶಿತಪಶುಘಾತಂ
ಕೇಶವ ಧೃತ ಬುದ್ಧಶರೀರ
ಜಯ ಜಗದೀಶ ಹರೇ

ಯಜ್ಞಯಾಗಾದಿಗಳಲ್ಲಿ ಪ್ರಾಣಿಗಳನ್ನು ಬಲಿಕೊಡುವುದನ್ನು ಖಂಡಿಸಿದ ಕರುಣಾಳು ಬುದ್ಧನ ಶರೀರವನ್ನು ಓ ಕೇಶವನೇ ನೀನು ಪಡೆದೆ. ನಿನಗೆ ಜಯವಾಗಲಿ ಎಂದು ಹೇಳುವ ಜಯದೇವನಿಗೆ ತಾವು ದೇವರೆಂದು ಕರೆಯುವ ವಿಷ್ಣುವನ್ನು ನಿರಾಕರಿಸಿದ್ದವನು ಬುದ್ಧ ಎಂದು ತಿಳಿಯದೇ ಇರುವಷ್ಟು ಮುಗ್ಧತೆಯೇನಿರಲಿಲ್ಲ ಎಂದು ಅನ್ನಿಸುತ್ತದೆ.

ಬುದ್ಧ ಯಾರು?

ಬುದ್ಧನಿಗಾಗಿರುವ ಜ್ಞಾನೋದಯಕ್ಕಿಂತ ಮಿಗಿಲಾಗಿ ವೈದಿಕರು ಮಾಡಿಸುವ ಈ ಜ್ಞಾನೋದಯ ನಿಜಕ್ಕೂ ಅದ್ಭುತ!!

ನಾವೂ ಜ್ಞಾನೋದಯಿಸಿಕೊಂಡು ಧನ್ಯರಾಗೋಣ.

ಬುದ್ಧನ ಅವತಾರದಲ್ಲಿ ಶ್ರೀನಾರಾಯಣನೇ ಬೌದ್ಧ ವಿಚಾರಗಳನ್ನು ಪ್ರಚಾರ ಮಾಡಿದ. ಬೋಧನೆಗಳು ಎರಡು ವಿಧ. ಶ್ರೀ ನಾರಾಯಣನೇ ತನ್ನ ಮೂಲ ತತ್ವ ಮತ್ತು ಬೋಧನೆಗಳನ್ನು ದೇವಲೋಕದಲ್ಲಿ ದೇವರುಗಳಿಗೆ ಮತ್ತು ದೇವತೆಗಳಿಗೆ ನೀಡಿದ. ಆದರೆ ಪಾಪಾತ್ಮರಾಗಿರುವ ಅಸುರರು ಮತ್ತು ರಾಕ್ಷಸರು ಅವನ ಬೋಧನೆಗಳನ್ನು ತಪ್ಪಾಗಿ ಅರ್ಥೈಸಿಕೊಂಡು ವೈದಿಕ ಧರ್ಮವನ್ನು ದೂಷಿಸಹತ್ತಿದರು. ಹಾಗಾಗಿ ಸಾಕ್ಷಾತ್ ಪರಮಾತ್ಮನೇ ಈ ಅಸುರರ ಪ್ರೇಮವನ್ನು ದೇವತೆಗಳ ಕಡೆ ತಿರುಗಿಸಲು ಬುದ್ಧನಾಗಿ ಅವತರಿಸಿದನೆಂದು ಭಾಗವತದ ಪ್ರಥಮ ಸ್ಕಂದ, 32ನೇ ಅಧ್ಯಾಯ, 24ನೇ ಶ್ಲೋಕದಲ್ಲಿ ಹೇಳಿದೆ.

ದೇವತೆಗಳ ಶತ್ರುಗಳಾದ ಅಸುರರನ್ನು ಆಕರ್ಷಿಸಲು ಶ್ರೀ ಹರಿಯು ಬುದ್ಧನಾಗಿ ಅವತರಿಸಿದನೆಂದು ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥದ 32ನೇ ಅಧ್ಯಾಯದ 139ನೇ ಶ್ಲೋಕದಲ್ಲಿ ಹೇಳಿದೆ.

ಹಾಗೆಯೇ, ಕಲಿಯುಗದ ಸಾವಿರ ವರ್ಷಗಳ ತರುವಾಯ ಎಲ್ಲಾ ದೇವತೆಗಳೂ ಸ್ವರ್ಗವನ್ನು ಸೇರುತ್ತಾರೆ. ರುದ್ರನಿಂದ ಕೊಲ್ಲಲ್ಪಟ್ಟ ತ್ರಿಪುರನು ಭೂಲೋಕದಲ್ಲಿ ಜನ್ಮತಾಳುತ್ತಾನೆ. ಆಗಲೇ ಶ್ರೀ ವೇದವ್ಯಾಸರೂ ಕೂಡ ಅದೃಶ್ಯರಾಗಿದ್ದು ಎಲ್ಲಾ ದೋಷಪೂರ್ಣ ಆಚರಣೆಗಳು ಪ್ರಾರಂಭವಾಗಿದ್ದವು. ಆಗೇನಾಯಿತೆಂದರೆ, ಎಲ್ಲಾ ರಾಕ್ಷಸರಿಗೂ ದೈವೀಜ್ಞಾನದ ಆಚರಣೆಗಳನ್ನು ಮಾಡಲು ಸದವಕಾಶ ನಿರ್ಮಾಣವಾಗಿಬಿಟ್ಟಿತು.

ಆಗ ದೇವತೆಗಳೆಲ್ಲರೂ ಕ್ಷೀರಸಾಗರದಲ್ಲಿ ಹಾವಿನ ಹಾಸುಗೆಯ ಮೇಲೆ ಮಲಗಿಕೊಂಡು ತೇಲಾಡುತ್ತಿದ್ದ ಶ್ರೀಹರಿಯ ಬಳಿಗೆ ಹೋದರು. ಅಸುರರು ದೈವೀಜ್ಞಾನವನ್ನು ಪಡೆದುಕೊಂಡು ಗಬ್ಬೆಬ್ಬಿಸಿರುವುದರ ಬಗ್ಗೆ ಏನಾದರೂ ಮಾಡಿ ಪ್ಲೀಸ್ ಎಂದು ಗೋಳಿಟ್ಟರು.

ಆಗಲೇ ತ್ರಿಪುರಾಸುರ ಶುದ್ಧೋದನ ಅಥವಾ ಜಿನಾನನಿಗೆ ನವಜಾತ ಶಿಶುವಾಗಿ ಜನ್ಮತಳೆದಿದ್ದ. ಆಗ ಪರಮಾತ್ಮನು ಅಲ್ಲಿಗೆ ಒಮ್ಮಿಂದೊಮ್ಮೆಲೇ ಹೋಗಿ ಆ ಹೊಸ ಮಗುವನ್ನು ಮಂಗಮಾಯ ಮಾಡಿ ತಾನೇ ಶಿಶುವಾಗಿ ಪಾಚ್ಕೊಂಬಿಟ್ಟ. ಯಾವಾಗ ಶುದ್ಧೋದಕವೆಂಬ ಆಚರಣೆಯನ್ನು ನವಜಾತ ಶಿಶುವಿಗೆ ಮಾಡತೊಡಗಿದಾಗ, ಆ ಮಗುವು ಕಿಲಕಿಲನೆ ನಕ್ಕಿತು. ಅವರಿಗೆಲ್ಲರಿಗೂ ಅತ್ಯಾಶ್ಚರ್ಯವಾಯಿತು. ಆಗಲೇ ಮಗುವು ಹೊಸ ತತ್ವವನ್ನು ಬೋಧಿಸತೊಡಗಿತು. ಅದೇ ಬುದ್ಧ ಸಿದ್ಧಾಂತ.

ದೈವೀ ಸಂಸ್ಕೃತಿಯನ್ನು ಒಪ್ಪದಂತಹ ಆಗ ಇದ್ದ ಸನ್ನಿವೇಶದಲ್ಲಿ ಪರಮಾತ್ಮನು ದೇವತೆಗಳನ್ನು ನೆನೆಸಿಕೊಂಡ. ಆಗ ದೇವತೆಗಳು ವಿವಿಧ ತ್ರಿಶೂಲವೇ ಮೊದಲಾದ ವಿವಿಧ ಅಸ್ತ್ರಗಳನ್ನು ಮಗುವಿನ ಮೇಲೆ ಎಸೆಯತೊಡಗಿದರು. ಆದರೆ ಮಗುವು ಎಲ್ಲಾ ಶಸ್ತ್ರಾಸ್ತ್ರಗಳನ್ನು ನುಂಗಿ (ನೀರು ಕುಡಿಯಿತೋ ಇಲ್ಲವೋ ಗೊತ್ತಿಲ್ಲ), ವಿಷ್ಣುವಿನ ಚಕ್ರವನ್ನು ಪೀಠವನ್ನಾಗಿಸಿಕೊಂಡು ಆಸೀನವಾಗಿಬಿಟ್ಟಿತು. ಈ ಅದ್ಭುತಗಳನ್ನು ಕಂಡ ಶುದ್ಧೋದನ ಮತ್ತು ಆತನ ಸಹಚರರು ಮಗುವಿನ ಹೊಸ ಸಿದ್ಧಾಂತವನ್ನು ಒಪ್ಪಿಕೊಂಡರು. ಆಮೇಲೆ ಪರಮಾತ್ಮ ಅದೃಶ್ಯನಾಗಿ ಹೊಸ ಸಿದ್ಧಾಂತದ ಒಳಗಿನ ನಿಜವಾದ ಅರ್ಥವನ್ನು ದೇವತೆಗಳಿಗೆ ಬೋಧಿಸಿದ. ಆದರೆ ರಾಕ್ಷಸರು ಈ ಹೊಸ ಸಿದ್ಧಾಂತಕ್ಕೆ ಆಕರ್ಷಿತರಾಗಿ ಯಥಾವತ್ತಾಗಿ ಅನುಸರಿಸಲು ಪ್ರಾರಂಭಿಸಿದರು.

ಈ ವಿಷಯಕ್ಕೆ ಮುಂಚೆಯೇ ಭಾಗವತದಲ್ಲಿ ಬುದ್ಧನು ತ್ರಿಪುರಾಸುರನ ಹೆಂಡತಿಯರನ್ನು ಆಕರ್ಷಿಸಲು ಅವತಾರವೆತ್ತಿದ ಎಂಬ ಉಲ್ಲೇಖವಿದೆಯಂತೆ.



ದಾನವರ ಮೋಸಗೊಳಿಸಲು ಬುದ್ಧನಾಗಿ ಬಂದ ಹರಿ

ಇನ್ನೂ ಮುಂದೆ ಇನ್ನೊಂದು ತಮಾಷೆ ಕೇಳಿ.

ಕ್ರಿಸ್ತಪೂರ್ವ 3000ರಲ್ಲಿ ಹುಟ್ಟಿದ ಗೌತಮ ಬುದ್ಧ ಶ್ರೀ ನಾರಾಯಣನ ಅವತಾರ ಅಲ್ಲವಂತೆ! ಈ ಗೌತಮ ಬುದ್ಧ ಆಗ ಶ್ರೀ ಹರಿ ಮಗುವಾಗಿ ಹುಟ್ಟಿ ಬೋಧಿಸಿದ ಬುದ್ಧ ಸಿದ್ಧಾಂತವನ್ನು ಪ್ರಚಾರ ಮಾಡಲು ಹುಟ್ಟಿರುವ ಬುದ್ಧನಂತೆ. ಅಂದರೆ, ಗೌತಮ ಬುದ್ಧನು ಶ್ರೀ ನಾರಾಯಣನ ಅವತಾರವೇನಲ್ಲ ಎನ್ನುವ ಪುರಾಣಿಕರ ಮಾತಿದು.

ಅದೇನೇ ಇರಲಿ, ಬುದ್ಧನ ಉಲ್ಲೇಖಿಸುವಂತಹ ಸಾಹಿತ್ಯಗಳೆಂದರೆ, ಹರಿವಂಶ (1.41), ವಿಷ್ಣುಪುರಾಣ (3.18), ಭಾಗವತ ಪುರಾಣ (1.3.24, 2.7.37, 11.4.23), ಗರುಡ ಪುರಾಣ (1.1, 2.30.37, 3.15.26), ಅಗ್ನಿ ಪುರಾಣ (16), ನಾರದ ಪುರಾಣ (2.72), ಲಿಂಗ ಪುರಾಣ (2.71), ಪದ್ಮಪುರಾಣ (3.252) ಇನ್ನೂ ಮೊದಲಾದವು.

ಈ ಪುರಾಣಗಳಲ್ಲೆಲ್ಲಾ ವಿಷ್ಣುವಿನ ಹತ್ತು ಅವತಾರಗಳಲ್ಲಿ ಒಂಭತ್ತನೆಯವನು ಬುದ್ಧ ಎಂದು ಹೇಳುತ್ತಾರೆ (ಪರಾಶರನ ಬೃಹತ್ ಪರಾಶರ ಹೋರ ಶಾಸ್ತ್ರ (2:1-5/7)). ಇನ್ನೂ ಕೆಲವು ಪುರಾಣಗಳಲ್ಲಿ ದಾನವರ ದಾರಿ ತಪ್ಪಿಸಲೆಂದೇ ಬುದ್ಧನು ಅವತರಿಸಿದ ಎಂದೂ ಉಲ್ಲೇಖಿಸುತ್ತಾರೆ.

ಮೋಹನಾರ್ಥಮ್ ದಾನವನಾಂ ಬಾಲರೂಪಿ ಪಥಿಸ್ಥಿತಾಃ ।
ಪುತ್ರಂ ತಂ ಕಲ್ಪಯಾಂ ಆಸ ಮೂಢ-ಬುದ್ಧಿರ್ ಜಿನಃ ಸ್ವಯಂ ॥
ತಥಃ ಸಮ್ಮೋಹಚಿತಾಂ ಆಸ ಜಿನಾದ್ಯಾನ್ ಅಸುರಾಂಶಕಂ ।
ಭಗವಾನ್ ವಾಗ್ಭಿರುಗ್ರಾಭಿರ್ ಅಹಿಂಸಾ ವಾಚಭಿರ್ ಹರಿಃ ॥

ಬ್ರಹ್ಮಾಂಡ ಪುರಾಣ (ಮಾಧ್ವರ ಭಾಗವತಪರ್ಯದಲ್ಲಿ ಉಲ್ಲೇಖಿತವಾದಂತೆ, 1.3.28)

ಮೇಲಿನ ಶ್ಲೋಕದ ಅರ್ಥವೆಂದರೆ, "ದಾನವರನ್ನು ಸಮ್ಮೋಹನಗೊಳಿಸಲು ಬುದ್ಧನು ಮಗುವಿನ ರೂಪದಲ್ಲಿ ಮಾರ್ಗದಲ್ಲಿ ನಿಂತನು. ಮೂರ್ಖ ಜಿನ (ದಾನವ) ಅವನನ್ನು ತನ್ನ ಮಗುವೆಂದೇ ಭ್ರಮಿಸಿದ. ಹಾಗೆ ಶ್ರೀಹರಿಯು ಅತ್ಯಂತ ಯಶಸ್ವಿಯಾಗಿ ಜಿನನನ್ನು ಮತ್ತು ಇತರ ದಾನವರನ್ನು ತನ್ನ ಅಹಿಂಸೆಯ ಘನವಾದ ಮಾತುಗಳಿಂದ ಮೋಸಗೊಳಿಸಿದ (ಅಥವಾ ಭ್ರಮೆಗೆ ಒಳಗಾಗುವಂತೆ ಮಾಡಿದ).


ಶ್ರೀಮದ್ಭಾಗವತಂ (1.3.24) ಹೇಳುವುದೇನೆಂದರೆ, ಕಲಿಯುಗದ ಆರಂಭದಲ್ಲಿ ದೇವತೆಗಳ ಶತ್ರುಗಳನ್ನು ಗೊಂದಲಕ್ಕೀಡುಮಾಡಲು ಅವನು ಅಂಜನಾ ಪುತ್ರನಾಗಿ, ಬುದ್ಧನೆಂಬ ಹೆಸರಿನಲ್ಲಿ ಕಿಕಾತರಲ್ಲಿ ಜನಿಸಿದನು.

ಒಂದಂತೂ ಅರ್ಥವಾಗುವುದೇನೆಂದರೆ, ಕೇರಳದ ಆಗ್ರಹಾರದ ಹುಡುಗ ಶಂಕರ ಬೌದ್ಧಧರ್ಮವನ್ನು ಅದೆಷ್ಟೇ ಕಿತ್ತೊಗೆಯಲು ಯತ್ನಿಸಿದರೂ, ವೈದಿಕ ಸಿದ್ಧಾಂತಿಗಳು ಬೌದ್ಧಧರ್ಮ ಮತ್ತು ಅವರ ಧಾರ್ಮಿಕ ಸಮಾಜದ ಮೇಲೆ ಆದ ಅದರ ಪ್ರಭಾವವನ್ನು ನಿರ್ಲಕ್ಷಿಸಲು ಸಾಧ್ಯವೇ ಆಗಲಿಲ್ಲ. ಅವರಿಗುಂಟಾದ ಹೆದರಿಕೆಯಲ್ಲಿ ಅದೇನೇನು ಸರ್ಕಸ್ಸುಗಳನ್ನು ಮಾಡಲು ಸಾಧ್ಯವೋ ಎಲ್ಲವನ್ನೂ ಮಾಡುತ್ತಲೇ ಇದ್ದರು.

ದಕ್ಷಿಣ ಭಾರತದ ಹಳೆಯ ದಶಾವತಾರಗಳಲ್ಲಿ ಬಲರಾಮನೇ ವಿಷ್ಣುವಿನ ಇನ್ನೊಂದು ಅವತಾರ ಎಂದು ಹೇಳುತ್ತಿದ್ದರು. ಧಾರ್ಮಿಕ ರಾಜಕೀಯ ತಲೆ ಎತ್ತಿತು. ಒಂದೇ ಸಲಕ್ಕೆ ಕೃಷ್ಣನಾಗಿಯೂ, ಬಲರಾಮನಾಗಿಯೂ ಹೇಗೆ ಹುಟ್ಟಲು ಸಾಧ್ಯ? ಸರಿ, ಬಲರಾಮನಿಗೆ ಆದಿಶೇಷನ ಅವತಾರವನ್ನೂ ಕೊಡಲು ಯತ್ನಿಸಿದರು.

ಈ ವೈದಿಕರ ಕರ್ಮಕಾಂಡದಲ್ಲಿ ಬುದ್ಧನ ಕಥೆ ಇಲ್ಲಿಗೇ ಮುಗಿಯುವುದಿಲ್ಲ. ■

ಮಂಗಳೂರಿನಲ್ಲಿ ಮಾನವರ ಮೊಟ್ಟೆ ಇದೆಯಂತೆ!



ನಮ್ಮ ಪ್ರಧಾನಿ ಮೋದಿಯವರು ಚೀನಾದ ಒಂದು ಮ್ಯುಜಿಯಮ್ಮಿಗೆ ಭೇಟಿಯಿತ್ತು ಅಲ್ಲಿಯ ನಿಯಮಕ್ಕೆ ವಿರುದ್ಧವಾಗಿ ಅಲ್ಲಿ ಪ್ರದರ್ಶನಕ್ಕಿದ್ದ ಸಾವಿರಾರು ವರ್ಷ ಹಳೆಯ ಟೆರಕೋಟಾ ಸೈನಿಕರ ಮೂರ್ತಿಗಳನ್ನು ಮುಟ್ಟಿ-ಮುಟ್ಟಿ ನೋಡಿ ಅವುಗಳ ಎದೆಗೆ ತನ್ನ 56 ಇಂಚಿನ ಎದೆಯನ್ನು ಹೋಲಿಸಿ ನೋಡಿ ಖುಷಿಪಟ್ಟರಂತೆ. ನಂತರ ಅವರು ಅಲ್ಲಿಯ ಡೈನೋಸಾರ್ ಮೊಟ್ಟೆಗಳ ಮ್ಯೂಸಿಯಮ್ಮಿಗೂ ಭೇಟಿಯಿತ್ತು ಮೊಟ್ಟೆಗಳನ್ನು ಮುಟ್ಟಿ ನೋಡಿ ಆಮ್ಲೆಟ್ ತಿಂದಂತೆ ಆನಂದಿಸಿದರಂತೆ.

ಕಳೆದ ತಿಂಗಳು ಚೀನಾ ದೇಶದಲ್ಲಿ ಕೋಟ್ಯಾಂತರ ವರ್ಷಗಳ ಹಿಂದಿನ 43 ಡೈನೋಸಾರ್‌ನ ಇಡೀ ಮೊಟ್ಟೆಗಳು ಕಲ್ಲಾದ ಸ್ಥಿತಿಯಲ್ಲಿ ಸಿಕ್ಕಿವೆ. ಅದನ್ನು ಚೀನಾದ ಒಂದು ಮ್ಯುಜಿಯಮ್ಮಿನಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದು ವಿಶ್ವದೆಲ್ಲೆಡೆಯಿಂದ ಆ ಮೊಟ್ಟೆಗಳನ್ನು ನೋಡಲು ಪ್ರವಾಸಿಗರು ಸಾಲುಗಟ್ಟಿ ಚೀನಾಕ್ಕೆ ಬರುತ್ತಿದ್ದಾರಂತೆ.

ಕಳೆದ ವರ್ಷ ಮೇ ತಿಂಗಳಲ್ಲಿ ಚುನಾವಣೆ ಪ್ರಚಾರಕ್ಕೆ ಮೋದಿಯವರು ಮಂಗಳೂರಿಗೆ ಬಂದಿದ್ದಾಗ ಅವರಿಗೆ ಸ್ಥಳೀಯ ನಮೋ ಬ್ರಿಗೇಡಿನವರು ಮಂಗಳೂರಿನ ಹೊರವಲಯದಲ್ಲಿರುವ ಕುಡುಪು ಸುಬ್ರಹ್ಮಣ್ಯ ದೇವಸ್ಥಾನದ ಸ್ಥಳ ಪುರಾಣ ಹೇಳಿದ್ದರಂತೆ. ಈ ಸ್ಥಳ ಪುರಾಣದ ಪ್ರಕಾರ ಕೇದಾರನೆಂಬ ವೈದಿಕನಿಗೆ ಮಕ್ಕಳಿರಲಿಲ್ಲ. ಹಾಗಾಗಿ ಅವನು ಸುಬ್ರಹ್ಮಣ್ಯ ದೇವರ ತಪಸ್ಸು ಮಾಡಿ ಮಕ್ಕಳಾಗುವ ವರ ಪಡೆದನಂತೆ. ಆದರೆ ಆ ವರದಿಂದ ಅವನ ಹೆಂಡತಿ ಮಗು ಹೇರುವ ಬದಲು ಮೂರು ಮೊಟ್ಟೆ ಇಕ್ಕಿದಳಂತೆ. ನಂತರ ಆ ಮೂರು ಮೊಟ್ಟೆಗಳನ್ನು ಒಂದು ಕುಡುಪುವಿನಲ್ಲಿ (ಬುಟ್ಟಿಯಲ್ಲಿ) ಇಟ್ಟುಕೊಂಡು ಅಲ್ಲಿಯ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ಆ ಮೂರು ಮೊಟ್ಟೆಗಳಿದ್ದ ಬುಟ್ಟಿಯನ್ನು ದೇವಸ್ಥಾನದಲ್ಲಿ ಇಟ್ಟು ಬಂದಿದ್ದರಿಂದ ಆ ಸ್ಥಳಕ್ಕೆ ಕುಡುಪು (ಬುಟ್ಟಿ) ಎಂಬ ತುಳು ಹೆಸರು ಬಂತಂತೆ. ಕ್ರಮೇಣ ಆ ಮೊಟ್ಟೆಗಳಿದ್ದ ಬುಟ್ಟಿಯ ಸುತ್ತ ಒಂದು ಹುತ್ತ ಬೆಳೆಯಿತಂತೆ. ಆ ಮೂರು ಮೊಟ್ಟೆಗಳು ಬ್ರಹ್ಮ ವಿಷ್ಣು ಮಹೇಶ್ವರ ಇವರ ಅಂಶಗಳನ್ನು ಹೊಂದಿದ್ದು ಅವು ಇಂದಿಗೂ ಅಲ್ಲಿಯ ಹುತ್ತದೊಳಗೆ ಇವೆಯಂತೆ. ಅದಕ್ಕಾಗಿ ಆ ದೇವಳದೊಳಗಿರುವ ಹುತ್ತವನ್ನು ಭಕ್ತರು ಪೂಜಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ ಎಂದು ಇವತ್ತಿಗೂ ಅಲ್ಲಿಯ ಪುರೋಹಿತರು ಹೇಳುತ್ತಾರೆ.


ಈ ಕಥೆಯನ್ನು ಮೋದಿಯವರು ಚೀನಾದವರಿಗೆ ಹೇಳಿ- ನಿಮ್ಮ ಡೈನೋಸಾರ್ ಮೊಟ್ಟೆಗಳೇನು ಮಹಾ, ನಮ್ಮ ಭಾರತದ ಮಂಗಳೂರಿನಲ್ಲಿ ಮಾನವರ ಮೊಟ್ಟೆಯೇ ಇದೆ ಎಂದು ಹೇಳಿ ತಮ್ಮ 56 ಇಂಚು ಎದೆಯನ್ನು ಉಬ್ಬಿಸಿದರಂತೆ.

ಹಾಗಾಗಿ ಮೋದಿಯವರ ಖಾಸಾ ವಿಜ್ಞಾನಿಗಳು ಆ ಮಂಗಳೂರಿನ ಹುತ್ತದೊಳಗಿನ ಮಾನವ ಪ್ರಜಾತಿಯ ಮೊಟ್ಟೆಗಳನ್ನು ಹೊರ ತೆಗೆದು ಅವುಗಳ ಮೇಲೆ ಪ್ರಯೋಗ ನಡೆಸಿ ಅವು ನಿಜವಾಗಿ ಬ್ರಾಹ್ಮಣ ಮೊಟ್ಟೆಗಳೇ ಎಂದು ದೃಢೀಕರಿಸಿದರೆ ಒಳ್ಳೆಯದು. ಡೈನೋಸಾರುಗಳ ಮೊಟ್ಟೆ ಹಾಗೂ ಎಲುಬಿನ ಪಳೆಯುಳಿಕೆ ಜಗತ್ತಿನ ಹಲವಾರು ದೇಶಗಳಲ್ಲಿ ದೊರೆತಿವೆ. ಆದರೆ ಜಗತ್ತಿನಲ್ಲಿಯೇ ಮೊಟ್ಟಮೊದಲ ಬಾರಿಗೆ ಮಾನವ ಮೊಟ್ಟೆಗಳಿರುವ ಅದ್ಭುತ ನಮ್ಮ ಮಂಗಳೂರಿನಲ್ಲಿ ಅನಾವರಣಗೊಂಡರೆ ಲಕ್ಷಗಟ್ಟಲೆ ವಿದೇಶಿ ಪ್ರವಾಸಿಗರು ಆ ಮಾನವ ಮೊಟ್ಟೆಗಳನ್ನು ನೋಡಲು ಸಾಲುಗಟ್ಟಿ ಬರಬಹುದು! ಅಮೆರಿಕಾದ ಅಧ್ಯಕ್ಷ ಒಬಾಮಾ ಹಾಗೂ ಚೀನಾದ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಇವರೆಲ್ಲ ಮಂಗಳೂರಿಗೆ ಓಡಿಬರುವುದು ಖಚಿತ. ವಿಶ್ವದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮಂಗಳೂರು ನಂಬರ್ ಒನ್ ಸ್ಮಾರ್ಟ್ ಸಿಟಿಯಾಗಿ ಹೊರಹೊಮ್ಮುವುದು ಖಂಡಿತ.

ಕೆಲವು ವಿಚಾರಹೀನ ವಿಚಾರವಾದಿಗಳು ರಾಕ್ಷಸ- ದಾನವ- ಅಸುರ ಎಂಬ ಜೀವಿಗಳು ಈ ಜಗತ್ತಿನಲ್ಲಿ ಇರಲೇ ಇಲ್ಲ, ಹಾಗಾಗಿ ಅವರನ್ನು ಕೊಲ್ಲಲು ದೇವರು ಚಿತ್ರ-ವಿಚಿತ್ರ ರೂಪದಲ್ಲಿ ಅವತಾರವೆತ್ತಿದ್ದು ಮಹಾಸುಳ್ಳು ಎಂದು ಮೊಂಡು ವಾದ ಮಾಡುತ್ತಿದ್ದಾರೆ. ಇಲ್ಲಿಯ ಬುಡಕಟ್ಟು ದ್ರಾವಿಡ ಜನಾಂಗದವರನ್ನೇ ರಾಕ್ಷಸರು ಎಂದು ವೈದಿಕರು ಕರೆದು ಅಮಾನುಷವಾಗಿ ಕೊಂದರು ಎಂಬುದು ವಿಚಾರವಾದಿಗಳ ವಿತಂಡವಾದ. ಮೋದಿಯವರ ಮಂಗಳೂರಿನ ವೈದಿಕ ಬ್ರಿಗೇಡ್ ಇದನ್ನೂ ಸುಳ್ಳು ಎಂದು ಸಾಬೀತುಮಾಡಿ ತೋರಿಸಲು ಇದು ಸರಿಯಾದ ಸಮಯ. ಯಾಕೆಂದರೆ ಪುರಾಣ ಕಾಲದಲ್ಲಿ ತುಳುನಾಡಿನ ರಾಕ್ಷಸಿ ತಾಯಿಯರೆಲ್ಲಾ ಮರಿ ಹಾಕುತ್ತಿರಲಿಲ್ಲ, ಅವರು ಕೇವಲ ಮೊಟ್ಟೆ ಇಕ್ಕುತ್ತಿದ್ದರಂತೆ. ಮಂಗಳೂರಿನ ಮಂಗಳಾದೇವಿ ಸಂಹರಿಸಿದ ಅಂಡಾಸುರ ಹಾಗೂ ಸುತ್ತಮುತ್ತಲಿನ ವೈದಿಕ ದೇವಿಯರು ಸಂಹರಿಸಿದ ತುಳುವ-ಕೊಂಕಣಿ ರಾಕ್ಷಸರಾ... ಅರುಣಾಸುರ, ಚಂಡ-ಮುಂಡ, ನರಕಾಸುರ, ಮಹಿಷಾಸು... ಮುಂಡಕಾಸುರ, ಖಡ್ಗಾಸುರ, ವೃತ್ತಾಸುರ ಇವರೆ... ಮೊಟ್ಟೆಯಿಂದಲೇ ಜನಿಸಿದ್ದಂತೆ. ಆ ಕಾಲದಲ್ಲಿ ನಮ... ಕರಾವಳಿಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿದ್ದ ರಕ್ಕಸಿಯ... ಲಕ್ಷಾಂತರ ಮೊಟ್ಟೆ ಇಕ್ಕಿರಬಹುದು. ಆದರೆ ವೈದಿ... ದೇವಿಗಳು ಹುಲಿ-ಸಿಂಹದ ಮೇಲೆ ಕುಳಿತು ಎಂಟ... ಕೈಯಲ್ಲಿ ಭೀಕರ ಶಸ್ತ್ರಾಸ್ತ್ರ ಹಿಡಿದು ಮಾಡುತ್ತಿದ್ದ ದಾಳಿಯಿಂ... ಆ ಮೊಟ್ಟೆಗಳು ನಾಶವಾಗಬಹುದು ಎಂಬ ಭಯದಿಂ... ರಾಕ್ಷಸಿಯರು ತಮ್ಮ ಬಹಳಷ್ಟು ಮೊಟ್ಟೆಗಳನ್ನು ಆಮೆಯ... ಮಣ್ಣಿನಡಿ ಹೂತು ಅಡಗಿಸಿಡುತ್ತಿದ್ದರಂತೆ. ಅವುಗಳಲ್ಲಿ ಹಲ... ಮೊಟ್ಟೆಗಳು ಮರಿಯಾಗದೇ ಹಾಗೇ ಉಳಿದು ಚೀನಾ... ಡೈನೋಸಾರ್ ಮೊಟ್ಟೆಗಳಂತೆ ನಮ್ಮ ರಕ್ಕಸಿಯ... ಮೊಟ್ಟೆಗಳೂ ಇಷ್ಟೊತ್ತಿಗೆ ಕಲ್ಲಾಗಿರುವ ಸಾಧ್ಯತೆಯೇ ಹೆಚ್ಚು... ನಮ್ಮ ಮೋದಿಯವರ ವೈದಿಕ ವಿಜ್ಞಾನಿಗಳು ಅಂತ... ರಾಕ್ಷಸರ ಮೊಟ್ಟೆಯ ಪಳೆಯುಳಿಕೆ ಹುಡುಕಿ ತೆಗೆದ... ರಾಕ್ಷಸ-ಅಸುರ ಎಂಬ ಜೀವಿಗಳು ಪುರಾಣಕಾಲದಲ್ಲಿ ಭಾರ... ದಲ್ಲಿ ಇದ್ದದ್ದು ನಿಜ ಹಾಗೂ ವೈದಿಕ ದೇವ-ದೇವಿಯ... ಅವರನ್ನು ಕೊಲ್ಲಲು ವಿಚಿತ್ರ ರೂಪದಲ್ಲಿ ಅವತಾರವೆತ್ತಿದ... ನಿಜ ಎಂದು ಸಾಬೀತಾಗಿ ವಿಚಾರವಾದಿಗಳ ಬಚ್ಚುಬಾಂ... ಶಾಶ್ವತವಾಗಿ ಬಂದಾಗುತ್ತದೆ. ಜತೆಗೆ ನಮ್ಮ ಬುಡಕಟ್ಟು... ಜನಾಂಗದವರೂ ಮೋದಿಯವರ ವಿಜ್ಞಾನಿಗಳಿ... ಚಿರಋಣಿಯಾಗಿರುತ್ತಾರೆ. ಕಾರಣ ರಾಕ್ಷಸರು-ಅಸುರ... ಎಂದು ಕರೆಯಲಾಗಿರುವ ಜನಾಂಗಗಳು ಮೂಲತಃ ನಮ... ಬುಡಕಟ್ಟು ಜನಾಂಗದ ಮುಗ್ಧ ಪೂರ್ವಜರರೇ ಆಗಿದ್ದಾ... ಹಾಗಾಗಿ ಅಸುರ ಸಂತತಿಯವರಾದ ನಮಗೂ ನಮ... ಪೂರ್ವಜ ಅಸುರರ ಮೊಟ್ಟೆ ನೋಡುವ ಭಾರಿ ಆಸೆಯಿ...

ಭಾರ್ಗವ ಪರಶುರಾಮನೂ ಕರಾವಳಿಯ... ಕೋಟ್ಯಾಂತರ ಕ್ಷತ್ರಿಯರನ್ನು 21 ಸಾರಿ ಕೊಂದು ಇಲ್ಲಿಯೆ... ಹೂತು ಹಾಕಿ ಹೋದನಂತೆ. ಕ್ಷತ್ರಿಯರ ಈ ಭೀಕ... ಸಾಮೂಹಿಕ ಘೋರಿಗಳನ್ನೂ ಮೋದಿಯವರ ವಿಜ್ಞಾನಿಗ... ಹುಡುಕಿ ತೆಗೆದರೆ ಪರಶುರಾಮ ಸೃಷ್ಟಿಯ ಬಾಲಿಶ ವೈದಿ... ಕಥೆಯೂ ಸತ್ಯ ಎಂದು ಸಾಬೀತಾಗಿಬಿಡುತ್ತದೆ. ಆಮೇ... ಕ್ಷತ್ರಿಯ ವಿಚಾರವಾದಿಗಳು ಗಪ್-ಚುಪ್!

-ವೀರಪ್ಪ ದಿ ನಾಯ್ಕ್, ಮಂಗಳೂ...



ಜ್ಯೋತಿಷಿಗಳಿಗೆಲ್ಲ ಭಾರತ ರತ್ನ ಸಿಗುವಂತಾಗಬೇಕು

ಗೌರಿ ಮೇಡಮ್ ಮತ್ತು ಬಿ.ಚಂದ್ರೇಗೌಡರು ನಡೆಸಿದ ಸಿದ್ಧರಾಮಯ್ಯನವರ ಸಂದರ್ಶನ ಚೆನ್ನಾಗಿತ್ತು. ಸಂದರ್ಶನದಲ್ಲಿ ಸಿಎಂ ಅವರು ಮೌಢ್ಯ ವಿರೋಧಿ ಕಾಯಿದೆಯ ಕುರಿತಾಗಿ "ಹಿಂಜರಿಕೆಯೇನಿಲ್ಲ, ಅದರ ಬಗ್ಗೆ ಇನ್ನೂ ಆಲೋಚನೆ ಮಾಡ್ತಾ ಇದ್ದೇವೆ" ಎಂದು ಆ ಕಾಯ್ದೆ ಜಾರಿಯ ಕುರಿತಾದ ಕೆಲ ಎಡರುತೊಡರುಗಳನ್ನು ವಿವರಿಸಿದ್ದಾರೆ.

ಹೌದು, ಮೌಢ್ಯ ವಿರೋಧಿ ಹಾಗು ಮತ ನಿಯಂತ್ರಣ ಕಾಯ್ದೆ ಜಾರಿಯ ಕುರಿತು ನೇರವಾಗಿ ಏಕಾಏಕಿ ಫೀಲ್ಡಿಗಿಳಿದದ್ದೇ ಸಿದ್ದರಾಮಯ್ಯ ಸರಕಾರ ಮಾಡಿದಂತಹ ಪ್ರಮುಖ ತಪ್ಪಾಗಿತ್ತು, ಇದು ಅದರ ಫಲಾನುಭವಿ (ದೇವರು ಜೋತಿಷ್ಯದಿಂದ ಲಾಭ ಪಡೆದವರೆಲ್ಲ ಅದನ್ನೇ ನೆಚ್ಚಿಕೊಂಡು ಬೆವರು ಸುರಿಸದೇ ಮುಗ್ಧರ ಸುಲಿಗೆಗಿಳಿಯುವಂತವರು) ಗಳು ದೊಡ್ಡದಾಗಿ ಹುಯಿಲೆಬ್ಬಿಸಿ ಜನರನ್ನ ಗೊಂದಲಕ್ಕೆ ತಳ್ಳಿ ಸರಕಾರವನ್ನು ಯಶಸ್ವಿಯಾಗಿ ಬಾಯಿಮುಚ್ಚಿಸಲು ನೆರವಾಯಿತು. ಜನರು ಹಾಗು ಸಮಾಜಕ್ಕೆ ಕೆಡುಕಾಗುವಂತಹ ಬಡ ಹಾಗು ಕೆಳವರ್ಗದವರನ್ನ ಬಲಿಪಶುವನ್ನಾಗಿಸುವಂತಹ ಮೌಢ್ಯಗಳ ವಿರುದ್ಧ ಸರಕಾರವು ಸಕಾರಾತ್ಮಕವಾಗಿ ಚಿಂತನೆ ಮಾಡಿದರೆ, ಫಲಾನುಭವಿಗಳು ಜನರಲ್ಲಿ 'ನೀವಿನ್ನು ಮನೆಯಲ್ಲಿ ದೀಪ ಹಚ್ಚುವಂತಿಲ್ಲ, ರಂಗೋಲಿ ಬರೆಯುವಂತಿಲ್ಲ, ಹಣೆಗೆ ಕುಂಕುಮವನ್ನೂ ಇಡುವಂತಿಲ್ಲ, ಹಾಗೇನಾದರೂ ಮಾಡಿದರೆ ಜೈಲೇ ಗತಿ' ಎಂದು ಜನರನ್ನೇ ದಾರಿತಪ್ಪಿಸಿ ಸರಕಾರದ ವಿರುದ್ಧ ಎತ್ತಿಕಟ್ಟಿ ಗೆದ್ದು ಹುಳ್ಳಗೆ ನಕ್ಕವು.

ಈ ಕುತಂತ್ರಗಾರರ ನಡೆಯನ್ನು ಮುಂಚಿತವಾಗೇ ಗ್ರಹಿಸಿ ತಂತ್ರಗಾರಿಕೆಯಿಂದಲೇ (ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವಂತೆ) ಸಣ್ಣ ಮಟ್ಟದಲ್ಲಿ ಹಂತಹಂತವಾಗಿ ಇದನ್ನು ಜಾರಿಗೆ ತಂದು ಜನರಲ್ಲಿ ಸರಕಾರ ನಿಧಾನವಾಗಿ ಭರವಸೆ ಮೂಡಿಸಬೇಕಿತ್ತು, ಮೌಢ್ಯ ವಿರೋಧಿ ಎನ್ನುವ ದೊಡ್ಡ ಮಟ್ಟದ ಹೆಸರೇ ಅದರ ಫಲಾನುಭವಿಗಳನ್ನ ಇನ್ನಿಲ್ಲದಂತೆ ಕೆರಳಿಸಿದ್ದವು. ಒಂದು ಜನಪರ ಯೋಜನೆಯೇ ಟುಸ್ ಎನ್ನುವುದರ ಜತೆಗೆ ಸರಕಾರ ಹಿಂದೂ ವಿರೋಧಿ, ನಂಬಿಕೆ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಸಿಕೊಂಡು ಮುಂದೆ ಅಂತಹ ವಿಚಾರವನ್ನೇ ಎತ್ತಲಾರದಂತಹ ಪರಿಸ್ಥಿತಿ ಎದುರಾಯಿತು.

ನಿಜ ಹೇಳಬೇಕೆಂದರೆ ಆ ಕಾಯಿದೆ ಪ್ರಸ್ತುತ ಅತೀ ಅಗತ್ಯವಿರುವಂತಹ ಕಾಯ್ದೆಯಾಗಿತ್ತು, ವಾಸ್ತು, ಸಂಖ್ಯಾ ಜೋತಿಷ ಎಂತೆಂಥದ್ದೋ ಬೊಗಳೆಗಳು ಪ್ರತಿನಿತ್ಯ ಟಿವಿಗಳ ಮೂಲಕ ಜನರನ್ನು ಹಾದಿತಪ್ಪಿಸುತ್ತಿವೆ. ಮೊನ್ನೆ ಅದೇನೋ ಜಯಶ್ರೀನಿವಾಸನ್ ಎಂಬ ಸಂಖ್ಯಾ ಜೋತಿಷಿ ಟಿವಿಯಲ್ಲಿ ಹೇಳುತ್ತಿದ್ದ "ಈ ಗಂಡುಗಳನ್ನು ಅಷ್ಟಾಗಿ ನಂಬಬಾರದು. ಹೆಣ್ಣೊಂದು ಕಲಿತರೆ ಮನೆ ಬೆಳಗಿದಂತೆ ಅಂತಾರಲ್ಲ ಆ ರೀತಿ ನಾನಿನ್ನು ಹೆಣ್ಣುಗಳಿಗೇ ನನ್ನ ತರಬೇತಿಯಲ್ಲಿ ಹೆಚ್ಚಿಗೆ ಪ್ರಾಮುಖ್ಯತೆ ಕೊಡುತ್ತೇನೆ. ಅವರೇ ಇದನ್ನು ಹೆಚ್ಚು ನಿಷ್ಠೆಯಿಂದ ಪಾಲಿಸುತ್ತಾರೆ. ಅವರೇ ಬೆಟರ್" ಎಂದು ತನ್ನ ಮನೆಮುರುಕುತನದ ಮೌಢ್ಯ ಹಬ್ಬಿಸುವ ಸುಲಭ ದಾರಿಯ ಬಗ್ಗೆ ಮಾತಾಡಿದ್ದ.

ಜೋತಿಷ (ಭವಿಷ್ಯ ಶಾಸ್ತ್ರ) ಎನ್ನುವುದು ವಿಜ್ಞಾನ ಎಂದು ವಾದಿಸುವವರು ಬೇಕಷ್ಟಿದ್ದಾರೆ. ವಿಜ್ಞಾನದಲ್ಲಿ ನೇರ ಕಾರಣಗಳೊಂದಿಗೆ ಇದೇ ಘಟಿಸುತ್ತದೆ ಎನ್ನುವ ಸ್ಪಷ್ಟ ವಿವರಣೆಗಳಿದ್ದರೆ ಜೋತಿಷದಲ್ಲೂ ಹಾಗೆಯೇ ಇರಬೇಕಿತ್ತು, ಆದರೆ ಸಂಗತಿ ಹಾಗಿರದು. ಜೋತಿಷಿ ಹೇಳಿದ್ದು ಸುಳ್ಳಾದರೆ ಪ್ರಾರಬ್ಧ ಕರ್ಮ ಇನ್ನಾವುದೋ ಹೇಳಿ ತಪ್ಪಿಸಿಕೊಳ್ಳಲು ಬೇಕಷ್ಟು ದಾರಿಗಳಿವೆ. ಹಾಗಾಗಿ ಜೋತಿಷಿ ಹಾಗು ಶಾಸ್ತ್ರ ಎರಡೂ ಬಚಾವ್. ನಿಜ ಹೇಳಬೇಕೆಂದರೆ ಇವರೆಲ್ಲರೂ ಮಾಮೂಲಿ ಸಮಾಜ ಸೇವಕರಿಗೂ ದೊಡ್ಡ ಮನಸಿನ ಜನರು. (ಇವರು ನಡೆಸುವ ಯಾಗಯಜ್ಞಗಳೆಲ್ಲ ಲೋಕಕಲ್ಯಾಣದ ಹೆಸರಲ್ಲೇ ನಡೆಯುತ್ತದೆ. ಕಲ್ಯಾಣ ಅರ್ಥಾತ್ ಕಿಸೆ ಭರ್ತಿ ಕೇವಲ 'ಜನಿವಾರಿ'ಗಳದ್ದಷ್ಟೆ. ಲೋಕ ಕಲ್ಯಾಣದ ವ್ಯಾಪ್ತಿ ಇದಕ್ಕಿಂತ ಹೆಚ್ಚಿಲ್ಲ) ಇಂತಹ ರಾಶಿಗಳ ಜನರು ಹೀಗೆ ಮಾಡಿ ಹಾಗೆ ಮಾಡಿ ಈ ದಿನ ಇಂತಿಂತ ಸಮಸ್ಯೆ ಇಂತಿಂಥ ರಾಶಿಯವರಿಗಿದೆ. ಇಂತಿಂಥವರಿಗೆ ಇಂತಿಂಥಾ ದೋಷಗಳಿವೆ ಅವಕ್ಕೆ ಇದು ಪರಿಹಾರ ಎಂದು ಕೈಹಿಡಿದು ದಾರಿ ತೋರಿಸುವ (ಕೈ ಹಿಡಿದು ಕೂಪಕ್ಕೆ ತಳ್ಳುವ) ಇವರ ಸಮಾಜ ಸೇವೆ ಪರಿಗಣಿಸಿ ಇವರಿಗೆಲ್ಲ ಭಾರತ ರತ್ನ ಕೊಟ್ಟರೂ ಅದು ಕಮ್ಮಿಯೇ.

ಜೋತಿಷದ ಪರ ವಾದಿಸುವವರು ಕೆಲ ಢೋಂಗಿ ಜೋತಿಷಿಗಳು ಸುಳ್ಳು ಹೇಳಬಹುದೇ ವಿನಃ ಜೋತಿಷವೇ ಸುಳ್ಳೆನ್ನುವುದು ತಪ್ಪೆಂಬ ಸಿದ್ಧ ಉತ್ತರ ಕೊಡುತ್ತಾರೆ. ಫೋನ್‌ನಲ್ಲೇ ಜನರ ಭವಿಷ್ಯ ಹೇಳಿ ಅವರ ಕಷ್ಟ ಕಾರ್ಪಣ್ಯವನ್ನು ನಿವಾರಿಸುವ ಸೋಮಯಾಜಿ ಎನ್ನುವಾತ ಅಮೆರಿಕಾದಲ್ಲಿ ಎರಡೆರಡು ಬಾರಿ ತನ್ನ ಸಾಮಾನು ಕಳಕೊಂಡು ಪರದಾಡಿದ್ದ. ಇದೇ ರೀತಿ ಸ್ಪಷ್ಟ ಭವಿಷ್ಯ ಹೇಳುವ ಆನಂದ ಗುರೂಜಿ ಗೊರವನಹಳ್ಳಿಯ ತನ್ನ ಕಾರ್ಯಕ್ರಮಕ್ಕೆ ಎಷ್ಟು ಜನ ಬರುತ್ತಾರೆಂಬ ಅರಿವಿಲ್ಲದೇ ಆದ ಅನಾಹುತಕ್ಕೆ ಕಂಗಾಲಾಗಿ ಪೇಚಾಡಿದ್ದ. ತನ್ನ ದಿವ್ಯ ದೃಷ್ಟಿಯಿಂದ ಜಗತ್ತನ್ನೇ ಓದುವಂತಹ ದೇವಿಶ್ರೀ ಗುರೂಜಿಯಂತೂ ತನ್ನ ಸಮೀಪದಲ್ಲೇ ಕ್ಯಾಮರ ಇದೆ ಎಂಬುದನ್ನೇ ತಿಳಿಯದವನಾದ. ಇವೆಲ್ಲ ಪ್ರಸಿದ್ಧ ಜೋತಿಷಿಗಳ ಪಾಡು ಹಾಗಾದರೆ ಡೋಂಗಿ-ಸಾಚಾ ಅಂದರೆ ಯಾರು? (ದಿನಾಲೂ ಟಿವಿಯೆದರು ಬ್ರಹ್ಮಾಂಡವನ್ನೇ ಅಳೆದು ಭವಿಷ್ಯ ಒದರುವ ಇವರಿಗೆ ನೇಪಾಳದ ಭೂಕಂಪ, ಕೇದಾರನಾಥದ ಪ್ರಳಯದ ಸುಳಿವೇ ಸಿಕ್ಕದಿರುವುದು ಅಚ್ಚರಿಯ ಸಂಗತಿ).

-ಮೊನ್ನೆ ಬಂಟ್ವಾಳದಲ್ಲೊಬ್ಬ ಗ್ರಾಮಲೆಕ್ಕಿಗ ಆತ್ಮಹತ್ಯೆ ಮಾಡಿಕೊಂಡಿದ್ದ. ಆತ ಡೆತ್‌ನೋಟಿನಲ್ಲಿ ಬರೆದಿದ್ದನ್ನ ಓದಿದರೆ ಎಂಥವರೂ ಕುಗ್ಗಿಹೋಗುತ್ತಾರೆ. "ನನ್ನ ಮಗನ ಬಗ್ಗೆ ಏನೇನೋ ದೊಡ್ಡ ದೊಡ್ಡ ಕನಸುಗಳನ್ನ ಕಂಡಿದ್ದೆ. ಆದರೆ ನನ್ನ ಮುದ್ದುಮಗ ನನ್ನ ಕಣ್ಣೆದುರೇ ಸಾಯುತ್ತಾನೆಂಬ ಜೋತಿಷಿಗಳ ಭವಿಷ್ಯ ಕೇಳಿ ನನಗೆ ದಿಕ್ಕೇ ತೋಚದಂತಾಗಿದೆ. ಆಕಾಶವೇ ಕಳಚಿ ಬಿದ್ದಂತೆ ಖಿನ್ನನಾಗಿದ್ದೇನೆ" ಎಂದಾತ ಬರಕೊಂಡಿದ್ದ. (ಖಾತರಿಯ ದುಡ್ಡು ಪೀಕಲು ಮಕ್ಕಳಿಗೆ 'ಕಂಟಕ'ದ ಭಯವನ್ನು ಜೋತಿಷಿಗಳು ಹೆತ್ತವರಲ್ಲಿ ಹಬ್ಬಿಸುವುದು ಸಾಮಾನ್ಯ.

(ಹೆರಿಗೆಯಾಗಿ ತವರಿನಲ್ಲಿದ್ದಾಗ ನನ್ನ ಪತ್ನಿಯ ಮನೆಯವರು ನನ್ನ ಮಗನ ಕುರಿತಾಗಿ ಇಂತದ್ದೇ "ಕಂಟಕ"ದ ಮಾರಿಯನ್ನು ಮನೆಗೆ ತಂದಿದ್ದರು. ನಾನದರ ಪರಿಹಾರದ ಗೋಜಿಗೇ ಹೋಗಲಿಲ್ಲ)

ತಮಾಷೆ ಎನ್ನಬೇಕೋ ವಿಚಿತ್ರವೋ ಜೋತಿಷಿ ಹೇಳಿದಂತೆ ತಂದೆಯ ಕಣ್ಣೆದುರು ಮಗ ಸಾಯೋ ಬದಲು ಮಗನ ಕಣ್ಣೆದುರೇ ಆತನ ಖೊಟ್ಟಿ ಭವಿಷ್ಯದ ನೆಪದಲ್ಲಿ ಅಪ್ಪ ಸಾಯಬೇಕಾಗಿ ಬಂದಿತು. ಇದು ಜೋತಿಷ ಎಂಬ ಭ್ರಮೆಯ ಹಿಂದೆ ಬಿದ್ದ ವಿದ್ಯಾವಂತ ಗಂಡಸೊಬ್ಬ... ಕತೆಯಾದರೆ, ಜಯಶ್ರೀನಿವಾಸ ಅಂದಂತೆ ಆರಾಮದ... ಮಂಡೆ ಹಾಳುಮಾಡಬಹುದಾದ ಸುಲಭದಲ್ಲಿ ಬಲಿಬೀಳ... "ಮನೆ ಬೆಳಗುವ" ಅಮಾಯಕ ಹೆಂಗಸರ ಕಥೆಯೇನೋ... ಅವರನ್ನು ನಂಬಿದ ಕುಟುಂಬದ ವ್ಯಥೆಯೇನೋ? ಪಾಪ... ಜನಪರ ಸಿಎಂ ಸಿದ್ದರಾಮಯ್ಯನವರು ಈ ಬಗ್ಗೆ ಚಿಂತಿಸ...

-ಅವಿನಾಶ್ ಎಮ್.ಎಸ್. ನೆಲ್ಲಿಕಾ...

ಸಲ್ಮಾನನ ಪೇಚಾಟ

ಬಾಲಿವುಡ್ ತಾರೆ ಸಲ್ಮಾನ ಖಾನರ 'ರೀಲ್ ಲೈ... ಹಾಗೂ 'ರಿಯಲ್ ಲೈಫ್' ನಡುವಿನ ಅಂತರ ತೋರು... ಲೇಖನ ಓದಿ ಮನವರಿಕೆಯಾಯಿತು. ಸಲ್ಮಾ... ಬಾಲಿವುಡ್‌ನಲ್ಲಿ ಸಾಕಷ್ಟು ಸಿನಿಮಾ ಮಾಡಿ ಮ... ಮುಂಬೈನ ಈ ಕಾರು ಅಪಘಾತದ ಘಟನೆಯಿಂದ... ತನ್ನ ಸ್ವಂತ ಸಿನಿಮಾ ಸ್ವಲ್ಪ ಕೆಡಿಸಿಕೊಂಡಂತಾಯಿತೇನೆ... ಎಂದು ಅನಿಸಿತು. ಸಿನಿಮಾದಲ್ಲಿ ತೋರಿಸುವ ಜೀವನ... (ರೀಲ್ ಲೈಫ್) ನಿಜಜೀವನಕ್ಕೂ (ರಿಯಲ್ ಲೈಫ್) ಬ... ಅಂತ ಇದೆ ಎಂಬುದಕ್ಕೆ ಸಲ್ಮಾನ ಅಪಘಾತದ ಪ್ರಕರಣವೇ ಸಾಕ್ಷಿ. ಸಲ್ಮಾನ್ ಎಲ್ಲಾ ಐಷಾರಾಮಿ... ವಸ್ತುಗಳನ್ನು ಹೊಂದಿದ್ದರೂ ಈ ಘಟನೆ ಕೋರ್ಟ್, ಕಚೇ... ವಕೀಲರ ಹತ್ತಿರ ಅವನ್ನು ಅಲೆದಾಡುವಂತೆ ಮಾಡಿ, ... ಜೀವನದ ಮಾನಸಿಕ ನೆಮ್ಮದಿ ಕದಡಿದ್ದಂತೂ ನಿಜ.


- ಎಂ.ಬಿ.ಪಾಟೀಲ, ರಾಮದು...

ದರ್ಗಾ ಅವರಿಗೆ ಅಭಿನಂದನೆಗಳು


'ಸತ್ಯದ ಬೆಳಕಿನ ವಚನ ತವನಿಧಿ' ಲೇಖನ ಓದಿದ... ಕೆಲವರು ಒಂದು ನಿರ್ದಿಷ್ಟ ಕಾರ್ಯಸೂಚಿಯ... ಇಟ್ಟುಕೊಂಡು ಬಸವಣ್ಣರಿಗೆ ಮತ್ತು ವಚನ ಸಾಹಿ... ಬಗೆಯುತ್ತಿರುವ ಮಹಾದ್ರೋಹದ ಅರಿವಾಯಿ... ಅಂಥವರನ್ನು ಬಯಲಿಗೆಳೆಯುವ ಕಾಯಕವ... ನಿರಂತರವಾಗಿ ಮಾಡುತ್ತಿರುವ ರಂಜಾನ್ ದರ್ಗಾ ಅವ... ಅಭಿನಂದನೆಗಳು.

ಪ್ರಶ್ನೆ ಏನೆಂದರೆ ಹಿಂದೂತ್ವವಾದಿಗಳ ಅಬ್ಬ... ಅಪಪ್ರಚಾರದ ನಡುವೆ ಸಾಮಾನ್ಯನೊಬ್ಬ ನೈಜ ಮ... ಪ್ರಕ್ಷಿಪ್ತ ವಚನಗಳನ್ನು ಗುರುತಿಸುವುದು ಹೇಗೆ?

- ಸುರೇಶ್ ಭಟ್ ಬಾಕ್ರಬೈಲ್, ಮಂಗಳೂ...



ವಿ.ಸೂ. : ನಿಮ್ಮ ಅನಿಸಿಕೆಗಳನ್ನು lankesh70@rediffmail.com ಗೆ ... ಅಥವಾ ಬರಹ ತಂತ್ರಾಂಶದಲ್ಲಿ ಕಳುಹಿಸಬಹುದು. ... ಪ್ರತಿಕ್ರಿಯೆಗಳನ್ನು 9980331427 ನಂಬರ್‌ಗೆ ಚಿಕ್ಕದಾಗಿ ಮತ್ತು ಚೊಕ್ಕದಾಗಿ SMS ಕಳುಹಿಸಬಹು...



ಗಲ್ಲಿ ಗಾಸಿಪ್

• ನಟಿ ಐಂದ್ರಿತಾ ರೇ ಈಗ ಸಿನಿಮಾಗಳಲ್ಲಿ ಅವಕಾಶವಿಲ್ಲದೇ ಚಿತ್ರರಂಗದಿಂದ ಕಾಣೆಯಾಗಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಐಂದ್ರಿತಾ ತನ್ನ ಆಟಿಟ್ಯೂಡ್ ಸಮಸ್ಯೆಯಿಂದಾಗಿಯೇ ಚಿತ್ರರಂಗದಲ್ಲಿ ಅವಕಾಶ ವಂಚಿತರಾಗಿದ್ದಾರಂತೆ.

• ಪುರುಷ ಪ್ರಧಾನ ಸಿನಿಮಾರಂಗದಲ್ಲಿ ಮಹಿಳೆಯರ ಸ್ಥಾನಮಾನವನ್ನು ಪ್ರಶ್ನಿಸುವ ಡ್ಯಾನ್ಸರ್ ಜ್ಯೋತಿಲಕ್ಷ್ಮಿ ಅವತಾರದಲ್ಲಿ ಚಾರ್ಮಿ ಕೌರ್ ಕಾಣಿಸಿಕೊಳ್ಳಲಿದ್ದಾರಂತೆ.

• ಬಾಲಿವುಡ್‌ನ ಸಿನಿಮಾಗಳ ಬಿಸಿಬಿಸಿ ದೃಶ್ಯಗಳಲ್ಲಿ, ಹಸಿಹಸಿ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿರುವ 'ಹಾಟ್ ತಾರೆ' ಸನ್ನಿ ಲಿಯೋನ್ ಇತ್ತೀಚೆಗೆ ಏಕ್ತಾ ಕಪೂರ್ ನಿರ್ಮಿಸುತ್ತಿರುವ 'XXX' ಎಂಬ ಚಿತ್ರದಲ್ಲಿ ಅಶ್ಲೀಲತೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ಅದರಲ್ಲಿ ನಟಿಸಲು ನಿರಾಕರಿಸಿದ್ದೀನಿ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ. ಅಲ್ಲ, ಬ್ಲೂ ಫಿಲಂಗಳಲ್ಲಿ ನಟಿಸಿರುವ ಸನ್ನಿಗೆ ಈ ಟ್ರಿಬಲ್ ಎಕ್ಸ್ ಸಿನಿಮಾದಲ್ಲಿ ಅಶ್ಲೀಲತೆ ಇದೆ ಅಂತ ಅನ್ನಿಸಿದ್ದರೆ ಅದು ಇನ್ನೆಂತಹ ಚಿತ್ರವಾಗಿರಬೇಕು ಎಂದು ಕಾಮುಕರು ಲೆಕ್ಕ ಹಾಕುತ್ತಿದ್ದಾರಂತೆ.

• ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 25ನೇ ಚಿತ್ರ 'ಬುಗುರಿ'. ಆದರೆ 'ಬುಗುರಿ'ಯ ಸದ್ದು ಮಾತ್ರ ಕೇಳಿಸುತ್ತಲೇ ಇಲ್ಲ, ಇನ್ನು ತೆರೆಯ ಮೇಲೆ ಈ ಬುಗುರಿ ತಿರುಗುವುದು ಯಾವಾಗ? ಅಭಿಮಾನಿಗಳು ಮಾತ್ರ 'ಚಾಟಿಯೂ ಕಾಣ್ತಿಲ್ಲ ಬುಗುರಿಯೂ ಕಾಣ್ತಿಲ್ಲ' ಅಂತ ಕನವರಿಸುತ್ತಿದ್ದಾರೆ. 'ಬುಗುರಿ' ಎಲ್ಲಿಗೆ ಹೋಯಿತೋ ಯಾರಿಗೂ ಗೊತ್ತಿಲ್ಲ. ■

ಅಸ್ಲಂಖಾನ್ ಆಗಿ ಕಿಚ್ಚ ಸುದೀಪ್



ಕಿಚ್ಚ ಸುದೀಪ್ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು, ಮಾತ್ರವಲ್ಲ, ಆ ಚಿತ್ರದಲ್ಲಿ ಸುದೀಪ್ ಅವರ ಪಾತ್ರದ ಬಗ್ಗೆಯಾಗಲಿ, ಅದರ ಕಥೆಯ ಬಗ್ಗೆಯಾಗಲಿ ಮಾಹಿತಿ ಇರಲಿಲ್ಲ. ಆದರೆ ಈಗ ಆ ಚಿತ್ರದಲ್ಲಿನ ಸುದೀಪ್ ಗೆಟಪ್ ಬಹಿರಂಗಗೊಂಡಿದೆ.

ಸುದೀಪ್‌ರ ಫೋಟೋ ಒಳಗೊಂಡಿರುವ ಚಿತ್ರದ ಪೋಸ್ಟರ್ ಅನ್ನು ರಾಜಮೌಳಿ ಅವರೇ ತಮ್ಮ ಟ್ವಿಟರ್ ಖಾತೆಯ ಮೂಲಕ ಬಿಡುಗಡೆ ಮಾಡಿ ಸುದೀಪ್ ಅವರ ಹೊಸ ಅವತಾರವನ್ನು ಬಹಿರಂಗಪಡಿಸಿದ್ದಾರೆ. ಸುದೀಪ್ ಕೈಯಲ್ಲಿ ಕತ್ತಿ ಹಿಡಿದುಕೊಂಡಿದ್ದು, ಹಲ್ಲು ಮಸೆಯುತ್ತಿರುವ ಪೋಸ್ಟರ್ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದರಲ್ಲಿ ಅವರದು ಎಂಥ ಪಾತ್ರ? ಸುದೀಪ್ ಅವರು ಪರ್ಶಿಯನ್ ದೊರೆ ಅಸ್ಲಂ ಖಾನ್ ಎಂಬ ನೆಗೆಟಿವ್ ಶೇಡ್ ಇರುವಂಥ ಪಾತ್ರವನ್ನು ಪೋಷಿಸುತ್ತಿದ್ದಾರೆ ಎಂಬುದು ಒಂದು ಲೆಕ್ಕಾಚಾರ. ಈ ಹಿಂದೆ ಸುದೀಪ್ ರಾಜಮೌಳಿ ಅವರೇ ನಿರ್ದೇಶಿಸಿದ್ದ 'ಈಗ' ಎಂಬ ತೆಲುಗು ಚಿತ್ರದಲ್ಲಿ ನೆಗೆಟೀವ್ ಪಾತ್ರವನ್ನು ಅತ್ಯದ್ಭುತವಾಗಿ ಪೋಷಿಸಿದ್ದರು. ಅವರ ನಟನೆ ಭಾರೀ ಮೆಚ್ಚುಗೆಗೂ ಪಾತ್ರವಾಗಿತ್ತು.

ಹೊಸ ಚಿತ್ರದ ಪ್ರಾರಂಭದಲ್ಲೇ ಸುದೀಪ್ ಎಂಟ್ರಿ ಕೊಡಲಿದ್ದಾರಂತೆ. ಪುಟ್ಟ ಪಾತ್ರವಾದರೂ ಸುದೀಪ್ ಇಮೇಜ್‌ಗೆ ತಕ್ಕ ಪಾತ್ರವಂತೆ. ರಾಜ್‌ಮೌಳಿ ಈ ಪೋಸ್ಟರ್ ಅನ್ನು ಬಿಡುಗಡೆ ಮಾಡುತ್ತಾ "ನನ್ನ ಕೋರಿಕೆಯನ್ನು ಮನ್ನಿಸಿ ಪುಟ್ಟ ಪಾತ್ರವಾದರೂ ಅದನ್ನು ನಿರ್ವಹಿಸಲು ಸುದೀಪ್ ಒಪ್ಪಿಕೊಂಡಿದ್ದಕ್ಕೆ ಥ್ಯಾಂಕ್ಸ್" ಎಂದಿದ್ದಾರೆ.

ಒಟ್ಟಿನಲ್ಲಿ ಕನ್ನಡದ ಕಿಚ್ಚಾ ಪರಭಾಷೆಗಳಲ್ಲೂ ಬೇಡಿಕೆಯನ್ನು ಹೊಂದಿದ್ದಾರಲ್ಲದೆ 'ಉತ್ತಮ ವಿಲನ್' ಎನಿಸಿಕೊಳ್ಳುತ್ತಿದ್ದಾರೆ. ■

ಸಂಡೆ ಕಪಲ್

ಆ ಕಾಲ ಒಂದಿತ್ತು,
ಹಗಲು ಹಗಲಾಗಿತ್ತು
ರಾತ್ರಿ ರಾತ್ರಿಯೇ ಆಗಿತ್ತು,
ಹಗಲು ದುಡಿಮೆ ರಾತ್ರಿ ವಿಶ್ರಾಂತಿ.
ಇದು ಜೀವನ ವಿಧಾನ ಆಗಿತ್ತು.
ಇದಕ್ಕೆ ಅಪವಾದವೂ ಇತ್ತು,
ಬೊಂಬಾಯಿಯ ಕೆಲವರ ಜೀವನ ಅದಾಗಿತ್ತು.

ಉದ್ಯೋಗ ಒಂದು ಕಡೆ. ವಾಸ ಮತ್ತೊಂದು ಕಡೆ. ಮನೆಯಿಂದ ಉದ್ಯೋಗ ಸ್ಥಳಕ್ಕೆ ಎರಡು ಮೂರು ಗಂಟೆ ಪಯಣ. ಬೆಳಗಿನ ಸವಿ ನಿದ್ದೆಯ ಸೊಗಸು ಇಲ್ಲ. ಎದ್ದ ತಕ್ಷಣ ಲೋಕಲ್ ಟ್ರೈನ್ ಹಿಡಿಯುವ ಧಾವಂತ. ಮನೆಗೆ ಹಿಂದಿರುಗುವಷ್ಟರಲ್ಲಿ ರಾತ್ರಿ ಹತ್ತು ಗಂಟೆ ಮೀರುತ್ತಿತ್ತು. ಹಾಸಿಗೆಗೆ ಮೈ ಒಡ್ಡಿದರೆ ಸಾಕು ಎನ್ನುವಷ್ಟು ಆಯಾಸ. ಮಾರನೆಯ ದಿನವೂ ಅದೇ ದಿನಚರಿ. ಒಂದು ಚೂರೂ ಹೆಚ್ಚಿಲ್ಲ, ಒಂದು ಚೂರೂ ಕಡಿಮೆ ಇಲ್ಲ. ಯಂತ್ರದಂತೆ ಜೀವನ.

ಇಂತಹವರ ಹೆಂಡಿರ ಬದುಕು ಇನ್ನೂ ಘೋರ. ಗಂಡನಿಗಿಂತ ಕನಿಷ್ಠ ಒಂದು ಗಂಟೆಯಾದರೂ ಮೊದಲೇ ಏಳಬೇಕು. ಆತನಿಗೆ ಬೆಳಗಿನ ತಿಂಡಿ, ಮಧ್ಯಾಹ್ನದ ಕ್ಯಾರಿಯರ್ ರೆಡಿ ಮಾಡಬೇಕು. ಗಂಡ ಬರುವವರೆಗೂ ಎಚ್ಚರವಾಗಿರಬೇಕು. ನಂತರ ನಿದ್ರೆಯ ಮಾತು. ಅದು ಅವರ ಕರ್ಮ.

ಇನ್ನು ಅವರ ಮಕ್ಕಳು ಹೇಗೆ?

ಬೆಳಗ್ಗೆ ಏಳುವಷ್ಟರಲ್ಲಿ ಅಪ್ಪ ಹೋಗಿರುತ್ತಿದ್ದ, ರಾತ್ರಿ ಬರುವಷ್ಟರಲ್ಲಿ ಇವರು ಗಾಢ ನಿದ್ರೆಯಲ್ಲಿರುತ್ತಿದ್ದರು.

ತಂದೆಯ ಮುಖ ಕಮಲ ದರ್ಶನ ಭಾನುವಾರ ಮಾತ್ರ. ಅದಕ್ಕೇ ಅಂತಹವರನ್ನು 'ಸಂಡೆ ಫಾದರ್ಸ್' ಅಂತ ಗೇಲಿ ಮಾಡುತ್ತಿದ್ದರು. ಸಾರ್ವಜನಿಕರ ಅನುಕಂಪಕ್ಕೂ ಒಳಗಾಗುತ್ತಿದ್ದರು.

ಮುಂಬಯಿ ಈಗ ಇನ್ನೂ ಮುಂದುವರೆದಿದೆ. ಅದನ್ನು 24x7 ನಗರ ಮಾಡುವ ಪ್ರಸ್ತಾಪ ಇದೆ. ಅಂದರೆ ರಾತ್ರಿಯೇ ಇಲ್ಲ, ಹಗಲೇ ಎಲ್ಲ!

ಬೆಂಗಳೂರಿನ ಒಂದು ಸಂಸಾರದ ಜೀವನ ವಿಧಾನ ನೋಡಿ ಇದೆಲ್ಲ ನೆನಪಾಯಿತು.

ಅವನಿಗಿನ್ನೂ ಮೂವತ್ತರ ಆಸುಪಾಸಿನ ವಯಸ್ಸು. ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಒಳ್ಳೆಯ ಉದ್ಯೋಗ. ಕೈತುಂಬ ಸಂಬಳ. ಅವನ ಹೆಂಡತಿ ಇವನಿಗಿಂತಲೂ ಜಾಣೆ. ಸ್ನಾತಕೋತ್ತರ ಪದವಿಯಲ್ಲಿ ಅದೆಷ್ಟೋ ಚಿನ್ನದ ಪದಕ ಪಡೆದವಳು. 'ಚಿನ್ನದ ಹುಡುಗಿ' ಅಂತೆಲ್ಲ ಪತ್ರಿಕೆಗಳಲ್ಲಿ ಹೊಗಳಿಸಿಕೊಂಡಿದ್ದವಳು. ಖಾಸಗಿ ಕಾಲೇಜಿನವರೇ ಕರೆದು ಕೆಲಸ ಕೊಟ್ಟರು.

ಇದ್ದವರು ಇಬ್ಬರೇ. ಅರಸನ ಅಂಕೆ ಇರಲಿಲ್ಲ, ದೆವ್ವದ ಕಾಟ ಇರಲಿಲ್ಲ. ವೆಚ್ಚಕ್ಕೆ ಹೊನ್ನಿತ್ತು, ಬೆಚ್ಚನೆ ಮನೆ ಇತ್ತು, ಸ್ವರ್ಗಕ್ಕೆ ಕಿಚ್ಚು ಹಚ್ಚು ಅನ್ನುವಂತಹ ಸಂಸಾರ ಅಲ್ಲವಾ?

ಆದರೆ ಒಂದಾಗಿತ್ತು. ಅವನು ಕೆಲಸ ಮಾಡುತ್ತಿದ್ದುದು ಯಾವುದೋ ದೇಶದ ಕಂಪನಿಯಲ್ಲಿ. ಅದರ ಮೂಲ ಕಂಪನಿ ಅವರ ದೇಶದಲ್ಲಿ ಇದೆಯಂತೆ. ಅಲ್ಲಿನ ವೇಳೆಗೂ ಇಲ್ಲಿನ ವೇಳೆಗೂ ಆರೇಳು ಗಂಟೆ ವ್ಯತ್ಯಾಸ. ಅಲ್ಲಿನ ಕೆಲಸದ ವೇಳೆಗೆ ಇವರೂ ಹೊಂದಿಕೊಳ್ಳಬೇಕಂತೆ. ಹೀಗಾಗಿ ಅವನ ಕಂಪನಿ ಚುರುಕುಗೊಳ್ಳುತ್ತಿದ್ದುದೇ ಮಧ್ಯಾಹ್ನ ಮೂರು ಗಂಟೆಯ ನಂತರ. ಅಂದರೆ ಅಷ್ಟರಲ್ಲಿ ಅವನು ಅಲ್ಲಿ ಹಾಜರಿರಬೇಕು. ಮನೆಯಿಂದ ಕಂಪನಿಗೆ ಸುಮಾರು ಎರಡು ಗಂಟೆ ಪಯಣ. ಒಂದು ಗಂಟೆಗೆಲ್ಲ ಮನೆಯಿಂದ ಹೊರಡಲೇಬೇಕು. ಕೆಲಸದಿಂದ ಹಿಂತಿರುಗುವಷ್ಟರಲ್ಲಿ ಮಧ್ಯರಾತ್ರಿ ಕಳೆದಿರುತ್ತದೆ. ಮಧ್ಯಾಹ್ನ ಒಂದರಿಂದ ರಾತ್ರಿ ಒಂದರತನಕ ಅವನು ಮನೆಯಿಂದ ಹೊರಗೆ.



ಹೆಂಡತಿಯ ವೇಳಾಪಟ್ಟಿನೇ ಬೇರೆ ತರಹ. ಕಾಲೇಜು ಕೆಲಸದ ವೇಳೆ ಬೆಳಗ್ಗೆ 9 ಗಂಟೆಯಿಂದ ಸಂಜೆ 4.30ರವರೆವಿಗೆ. ಮನೆಯ ಸಮೀಪವೇ ಕಾಲೇಜು. ಆದರೂ ಪೀಕ್ ಅವರು. ಕನಿಷ್ಠ ಅರ್ಧಗಂಟೆ ಪ್ರಯಾಣ.

ಅವರದ್ದು ಮಿಸ್ ಮ್ಯಾಚೋ ಏನೋ ಗೊತ್ತಿಲ್ಲ. ಅವರ ವೇಳಾಪಟ್ಟಿಯಂತೂ ಮಿಸ್‌ಮ್ಯಾಚ್ ಆಗಿತ್ತು. ಅವನು ಏಳುವಷ್ಟರಲ್ಲಿ ಇವಳು ಕಾಲೇಜಿನಲ್ಲಿರುತ್ತಿದ್ದಳು. ಅವನು ಬರುವಷ್ಟರಲ್ಲಿ ಇವಳು ಗಾಢನಿದ್ರೆಯಲ್ಲಿರುತ್ತಿದ್ದಳು.

ನಮ್ಮ ದೇಶದಲ್ಲಿ ರಜಗಳಿಗೇನೂ ಬರ ಇಲ್ಲ, ಹಬ್ಬಹರಿದಿನಗಳು, ಅವರ ಜನ್ಮದಿನ, ಇವರ ಪುಣ್ಯ ತಿಥಿ ಅಂತ ಬರ್‍ತಾನೆ ಇರ್ತವೆ ಅನ್ನಬಹುದು. ಈ ಮಲ್ಟಿ ನ್ಯಾಷನಲ್ ಕಂಪನಿಗಳಿದಾವಲ್ಲ ಅವು ಇಲ್ಲಿ ರಜ ಅಂತ ಘೋಷಿಸೋದು ಅವರ ದೇಶದಲ್ಲಿ ರಜ ಇದ್ದಾಗ ಮಾತ್ರ. ಹಿಂಗಾಗಿ ನಮ್ಮ ದೇಶದ ಯಾವ ರಜವನ್ನೂ ಅವರು ಗಣನೆಗೇ ತೆಗೆದುಕೊಳ್ಳೋಲ್ಲವಂತೆ! ಇನ್ನು ತಿಂಗಳಾ ತಿಂಗಳಾ ಬಂದ್ ಅಂತ ಕರೆ ಕೊಡ್ತಾರಲ್ಲ ನಮ್ಮ ನಾಯಕಮಣಿಗಳು... ಅವತ್ತೂ ಅವರು ಕೆಲಸಕ್ಕೆ ಹಾಜರಾಗಲೇಬೇಕಂತೆ! 'ಹೆಂಗೆ ಬರೋದು ಬಂದ್ ಇದ್ಯಲ್ಲ' ಅಂದ್ರೆ ಸಿಬ್ಬಂದಿಯನ್ನು ಬಂದ್ ಹಿಂದಿನ ದಿನ ಕಂಪನಿಯಲ್ಲೇ ಉಳಿಸಿಕೊಂಡಿದ್ದು ದುಡಿಸಿಕೊಂಡು ಮಾರನೆ ದಿನ ಮಾಮೂಲಿನಂತೆ ಕಳುಹಿಸುತ್ತಾರಂತೆ!

ಇದನ್ನೆಲ್ಲ ನೋಡುತ್ತಾ ಇದ್ದಾಗ ಅನ್ನಿಸಿದ್ದು-
ಹಿಂದೆ 'ಸಂಡೆ ಫಾದರ್' ಅಂತಿದ್ರು,
ಈಗ ಗಂಡನಿಗೆ ಹೆಂಡತಿ 'ಸಂಡೆ ವೈಫು'
ಹೆಂಡತಿಗೆ ಗಂಡ 'ಸಂಡೆ ಗಂಡ'
ಇತರರಿಗೆ ಈ ಗಂಡಹೆಂಡತಿ 'ಸಂಡೆ ಕಪಲ್'!
ಜೀವನದಲ್ಲಿ ಹಣ ಬೇಕು ನಿಜ. ಸುಖ, ನೆಮ್ಮದಿ?
ಹಣದಲ್ಲೇ ಅವರು, ಅವರಂತಹವರು ಸುಖ ಕಾಣಬಹುದು!

■ ಎಚ್ಚೆಲ್ಕೆ

ಒಂದಾಗಬೇಕು ಏಕೆ?

16 ◀◀

ಅಲ್ಲಗಳೆದ ಮಾಧ್ಯಮ ಮಾರ್ಗವಾಗಿ ಜನಸಾಮಾನ್ಯರನ್ನು ಆಕರ್ಷಿಸಿತು. ದೇವರ ಅಸ್ತಿತ್ವದ ಬಗ್ಗೆ ಬುದ್ಧ ಎಲ್ಲಿಯೂ ಮಾತನಾಡುವುದಿಲ್ಲ. ಆತ ಮಾತನಾಡುವುದು ಹಿತಕಾರಿಯಾದ ಬದುಕಿನ ಬಗ್ಗೆ. ಈ ಬದುಕನ್ನು ದುಃಖದಿಂದ ಬಿಡುಗಡೆಗೊಳಿಸುವುದರ ಬಗ್ಗೆ.

ವಿವಿಧ ಜಾತಿ ಮತ್ತು ಕಾಯಕಗಳಲ್ಲಿ ಹಂಚಿಹೋಗಿದ್ದ ಶೂದ್ರರಿಗೆ ಬುದ್ಧ ಬಹಳ ಹಿಡಿಸಿದ. ಬಹುಪಾಲು ಜನಸಮುದಾಯ ಬುದ್ಧನ ಮಾರ್ಗವನ್ನು ಅನುಸರಿಸತೊಡಗಿತು. ಅನೇಕ ರಾಜರು ಕೂಡ ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮವನ್ನು ಸ್ವೀಕರಿಸುವಂಥ ಪರಿಸ್ಥಿತಿಯುಂಟಾಯಿತು. ಆದರೆ ಸನಾತನಿಗಳು ಬೌದ್ಧಭಿಕ್ಕುಗಳ ಮೇಲೆ ಹಲ್ಲೆ ಮಾಡತೊಡಗಿದರು. ಅವರನ್ನು ಜೀವಂತ ಸುಡುವ ಕೃತ್ಯಗಳೂ ನಡೆದವು. ನಂತರ ವಿವಿಧ ದೇಶಗಳಿಗೆ ಹರಡಿದ ಬೌದ್ಧಧರ್ಮ ಭಾರತದಲ್ಲಿ ಅಲ್ಪಸಂಖ್ಯಾತ ಧರ್ಮವಾಗಿ ಉಳಿದುಕೊಳ್ಳುವ ಪರಿಸ್ಥಿತಿ ಬಂದೊದಗಿತು.

ತದನಂತರ ಬಂದ ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳು ಜಾತಿ ಮತ್ತು ವರ್ಣವ್ಯವಸ್ಥೆಯಿಂದ ಬೇಸತ್ತ ಜನರಿಗೆ ವರದಾನಗಳಾದವು. ತಮ್ಮ ಆತ್ಮಗೌರವಕ್ಕಾಗಿ ವಿವಿಧ ಕೆಳಜಾತಿಗಳವರು ಬಹುಸಂಖ್ಯೆಯಲ್ಲಿ ಆ ಧರ್ಮಗಳನ್ನು ಸ್ವೀಕರಿಸಿದರೆ, ಮೇಲ್ಜಾತಿಯವರಲ್ಲಿ ಅನೇಕರು ಮುಸ್ಲಿಂ ಮತ್ತು ಕ್ರೈಸ್ತ ಆಳುವ ವರ್ಗಗಳಿಂದ ಲಾಭಪಡೆಯುವುದಕ್ಕಾಗಿ ಇಲ್ಲವೆ ಆ ಧರ್ಮಗಳ ತತ್ತ್ವಕ್ಕೆ ಮಾರುಹೋಗಿ ಮತಾಂತರಗೊಂಡರು. ಸಂತರು ಮತ್ತು ಸೂಫಿಸಂತರು ಕೂಡ ಜನಸಮುದಾಯದ ಆಶೋತ್ತರಗಳನ್ನು ಎತ್ತಿ ಹಿಡಿಯುವಂತಹ ಆದರ್ಶಗಳ ಮೂಲಕ ಜನರಲ್ಲಿ ಹೊಸ ವಿಚಾರಗಳನ್ನು ಬಿತ್ತತೊಡಗಿದರು.

"ವೈದಿಕರ ಶಾಸ್ತ್ರ ಮತ್ತು ಜಮೀನುದಾರರ ಶಸ್ತ್ರಗಳು ಭಾರತದ ಬಡವರು ಮತ್ತು ಹಿಂದುಳಿದ ಜಾತಿಗಳ ಜನರನ್ನು ಸಹಸ್ರಾರು ವರ್ಷಗಳಿಂದ ಬಂಧನದಲ್ಲಿಟ್ಟಿದ್ದವು. ಅವರು ತಮ್ಮ ವಿಮೋಚನೆಗಾಗಿ ಮುಸ್ಲಿಂ ಮತ್ತು ಇತರ ಧರ್ಮಗಳಿಗೆ ಮತಾಂತರಗೊಂಡರು" ಎಂದು ಸ್ವಾಮಿ ವಿವೇಕಾನಂದರು ನೂರು ವರ್ಷಗಳಿಗಿಂತ ಹಿಂದೆಯೇ ಗುರುತಿಸಿದ್ದಾರೆ.

ಬಸವಣ್ಣನವರ ಶರಣಸಂಕುಲ

ಕನ್ನಡನಾಡಿನಲ್ಲಿ 12ನೇ ಶತಮಾನದ ಶರಣರು ಬಸವಣ್ಣನವರ ಮಾರ್ಗದರ್ಶನದಲ್ಲಿ ವರ್ಣ ಮತ್ತು ಜಾತಿಗಳಿಲ್ಲದ ಸಮಾಜ ನಿರ್ಮಿಸಲು ತೀವ್ರ ಪ್ರಯತ್ನ ಮಾಡಿದರು. ಆಗ ಅಸ್ಪೃಶ್ಯರು ಮತ್ತು ಕೆಳಜಾತಿಗಳ ವಿವಿಧ ಕಾಯಕದವರು ಬೃಹತ್ ಪ್ರಮಾಣದಲ್ಲಿ ಶರಣರ ಏಕದೇವೋಪಾಸನೆಯ ವರ್ಣರಹಿತ ಮತ್ತು ಜಾತಿರಹಿತ ಧರ್ಮವನ್ನು ಸ್ವೀಕರಿಸಿದರು. ಬ್ರಾಹ್ಮಣ ಮಧುವರಸ ಮತ್ತು ಸಮಗಾರ ಹರಳಯ್ಯನಂತಹವರು ಈ ಹೊಸ ಧರ್ಮದಲ್ಲಿ ಇಷ್ಟಲಿಂಗಧಾರಿಗಳಾಗಿ ಒಂದೇ ಸ್ಥಾನವನ್ನು ಪಡೆದರು. ಮಧುವರಸರ ಮಗಳು ಮತ್ತು ಹರಳಯ್ಯನ ಮಗನ ಮದುವೆಯೇ ಒಂದು ನೆಪವಾಗಿ ಮೇಲ್ಜಾತಿಯವರು ಗುಲ್ಲೆಬ್ಬಿಸಿದರು. ಈ ವಿಲೋಮ ವಿವಾಹ ಮನುಧರ್ಮಕ್ಕೆ ಬಾಹಿರ ಎಂದು ವೈದಿಕರು ವಾದಿಸಿದರು. ಅವರ ಶಾಸ್ತ್ರಗಳು ಹೇಳಿದಂತೆ ಬಿಜ್ಜಳನ ಶಸ್ತ್ರಗಳು ಕೇಳಿದವು. ಆಗ ಕಲ್ಯಾಣದಲ್ಲಿ ಕ್ಷಿಪ್ರಕ್ರಾಂತಿ ನಡೆದು ಅನೇಕ ಶರಣರ ಕಗ್ಗೊಲೆಯಾಯಿತು. ಅವರ ವಚನಕಟ್ಟುಗಳನ್ನು ಸುಡಲಾಯಿತು. ಉಳಿದುಳಿದ ಶರಣರು ತಮಗೆ ದಿಕ್ಕುತೋಚಿದ ಕಡೆಗಳಲ್ಲಿ ಹೋಗಿ ಭಾರಿ ಕಷ್ಟನಷ್ಟಗಳನ್ನು ಅನುಭವಿಸಿದರು. ವರ್ಗ, ವರ್ಣ, ಜಾತಿ ಮತ್ತು ಲಿಂಗಭೇದರಹಿತ ಸಮಾಜದ ಅವರ ಕನಸು ಕನಸಾಗಿಯೇ ಉಳಿಯಿತು. 12ನೇ ಶತಮಾನದ ವಚನಕಾರರಲ್ಲಿ 35 ವಚನಕಾರ್ತಿಯರೂ ಸೇರಿದಂತೆ ಒಟ್ಟು 221 ವಚನಕಾರರ 14739 ವಚನಗಳು ಸಿಕ್ಕಿವೆ. ಅವರಲ್ಲಿ 44 ಮಂದಿ ವಚನಕಾರರ ಹೆಸರು ಪತ್ತೆಯಾಗಿಲ್ಲ. 17 ಮಂದಿ ವಚನಕಾರರ ಅಂಕಿತಗಳು ಗೊತ್ತಾಗಿಲ್ಲ. ಈ ವಚನಕಾರರಲ್ಲಿ ಬಹುಪಾಲು ಮಂದಿ ಕೆಳಜಾತಿ ಮತ್ತು ಕೆಳವರ್ಗದವರಾಗಿದ್ದರು ಎಂಬುದು ಗಮನಾರ್ಹ. ಇವರೆಲ್ಲ ಜಾತಿವ್ಯವಸ್ಥೆಯ ಕ್ರೌರ್ಯವನ್ನು ವಿರೋಧಿಸಿ ಬಸವಣ್ಣನವರ ಜಾತಿರಹಿತ ಶರಣಸಂಕುಲದ ಸದಸ್ಯರಾಗಿದ್ದರು.

ಹೀಗೆ ಶೂದ್ರರು ಮತ್ತು ಅಸ್ಪೃಶ್ಯರು ಆಯಾ ಕಾಲಘಟ್ಟದಲ್ಲಿ ಜೈನ, ಬೌದ್ಧ, ಕ್ರೈಸ್ತ, ಇಸ್ಲಾಂ, ಲಿಂಗಾಯತ ಮತ್ತು ಸಿಖ್ ಧರ್ಮಗಳಿಗೆ ಮತಾಂತರಗೊಂಡರು. ಉಳಿದವರು ಆದಿವಾಸಿಗಳಾಗಿ, ಅಸ್ಪೃಶ್ಯರಾಗಿ ಮತ್ತು ವಿವಿಧ ಜಾತಿಗಳ ಶೂದ್ರರಾಗಿ ಇದ್ದಲ್ಲೇ ಉಳಿದರು. ಈ ಹಿನ್ನೆಲೆಯಲ್ಲಿ ನೋಡಿದಾಗ ಬಹುಪಾಲು ಜೈನರು, ಬೌದ್ಧರು, ಕ್ರೈಸ್ತರು, ಮುಸ್ಲಿಮರು, ಲಿಂಗಾಯತರು ಮತ್ತು ಸಿಖ್ಖರು ಶೂದ್ರ ಮೂಲದವರೇ ಆಗಿದ್ದಾರೆ. ಅಸ್ಪೃಶ್ಯರು ಆದಿವಾಸಿಗಳು ಮತ್ತು ಎಲ್ಲ ಹಿಂದುಳಿದವರ್ಗದವರು ಕೂಡ ಶೂದ್ರ ಮೂಲದವರೇ ಆಗಿದ್ದಾರೆ ಎಂಬ ಸತ್ಯವನ್ನು ಅರಿತುಕೊಳ್ಳುವುದು ಅವಶ್ಯವಾಗಿದೆ.

ಮಹಾಜನ v/s ಬಹುಜನ


ಈ ಐತಿಹಾಸಿಕ ಪ್ರಜ್ಞೆಯ ಆಧಾರದ ಮೇಲೆ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು ಒಂದುಗೂಡಿ ಬಹುಜನರಾದರೆ ಭಾರತದ ಚರಿತ್ರೆ ಹೊಸ ತಿರುವು ಪಡೆದು ಭವಿಷ್ಯದಲ್ಲಿ ಬಹುಜನರ ಆಳ್ವಿಕೆ ಬಂದು ಸಾಂಪ್ರದಾಯಿಕ ಸುಲಿಗೆಕೋರ 'ಮಹಾಜನರ' ಆಳ್ವಿಕೆ ಕೊನೆಗೊಳ್ಳುವುದು. ಆದರೆ ಮಹಾಜನರು ಅಷ್ಟು ಸುಲಭವಾಗಿ ತಮ್ಮ ಹಕ್ಕನ್ನು ಬಿಟ್ಟುಕೊಡರು. ತಮ್ಮ ರಾಜಕೀಯ ಹಕ್ಕನ್ನು ಉಳಿಸಿಕೊಳ್ಳುವುದಕ್ಕಾಗಿ ಅವರೀಗ 'ಗರ್ವಸೇ ಕಹೋ ಹಮ್ ಹಿಂದೂ ಹೈ', 'ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು' ಮುಂತಾದ ಘೋಷಣೆಗಳನ್ನು ಕೂಗತೊಡಗಿದ್ದಾರೆ. ಜನಗಣತಿಯಲ್ಲಿ ಜಾತಿಗಳ ಹೆಸರುಗಳಿರಬಾರದು; ಕೇವಲ ಹಿಂದೂ ಇದ್ದರೆ ಸಾಕು ಎಂದು ಹಿಂದುಳಿದವರನ್ನು ಮತ್ತು ಅಸ್ಪೃಶ್ಯರನ್ನು ಹಿಂದೂ ಶಬ್ದಕ್ಕೆ ಕಟ್ಟಿ ಆಳಲು ಬಯಸಿದ್ದಾರೆ. ಶೂದ್ರರನ್ನು ಒಡೆದು ಆಳಿದ ಇವರಿಗೆ, ಇಂದು ಅವರೆಲ್ಲರೂ ತಮ್ಮವರೆಂದು ಬಾಯಿಮಾತಿನಲ್ಲಿ ಹೇಳುವ ತವಕ ಹೆಚ್ಚಾಗಿದೆ. ಆ ಮೂಲಕ ಹೊಸರೀತಿಯಲ್ಲಿ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರನ್ನು ಆಳುವ ತೀವ್ರ ಯತ್ನದಲ್ಲಿದ್ದಾರೆ.

ಎಲ್ಲಿಯವರೆಗೆ ತುಳಿತಕ್ಕೊಳಗಾದ ಹಿಂದುಳಿದವರು ಮತ್ತು ಅಸ್ಪೃಶ್ಯರು ತಮ್ಮ ಮೂಲ ಒಂದೇ ಎಂಬುದನ್ನು ಅರಿತು ಒಂದಾಗುವುದಿಲ್ಲವೋ; ಎಲ್ಲಿಯವರೆಗೆ ಇವರಿಬ್ಬರೂ ಸೇರಿ, ಬಹುಪಾಲು ಕ್ರೈಸ್ತರು, ಮುಸ್ಲಿಮರು, ಲಿಂಗಾಯತರು, ಸಿಖ್ಖರು ಮೊದಲಾದವರ ಪೂರ್ವಜರು ತಮ್ಮ ಪೂರ್ವಜರ ರಕ್ತ ಸಂಬಂಧಿಗಳಾಗಿದ್ದವರು ಎಂಬ ಸತ್ಯವನ್ನು ಅರಿತು, ಇವರೆಲ್ಲರ ಜೊತೆ ಒಂದಾಗಿ ರಾಜ್ಯಶಕ್ತಿಯನ್ನು ಪಡೆಯಲು ಹೋರಾಡುವುದಿಲ್ಲವೋ ಅಲ್ಲಿಯವರೆಗೆ ಶೋಷಕ ಮಹಾಜನರ ಅಡಿಯಾಳುಗಳಾಗಿಯೇ ಇರಬೇಕಾಗುತ್ತದೆ. ದಲಿತರು ಕೈ ಮುಂದೆ ಮಾಡಿದಾಗ ಉಳಿದವರು ಅವರ ಕೈಹಿಡಿಯುವುದೊಂದೇ ವಿಮೋಚನೆಯ ಮಾರ್ಗವಾಗಿದೆ.

■ ರಂಜಾನ್ ದರ್ಗಾ

Registered No.RNP/KA/BGS/2036/2014-16 Posted at :BGPSO, Mysore Road, Bangalore-26 Friday R B P LANKESH, Kannada Weekly Price Rs. 15/- 03-06-2015 RNI No. KARKAN2005

ಇತರೆ ನಟರ ವಿರುದ್ಧ ಆದಿತ್ಯ ಗರಂ



ಹಲವು ತಲೆಮಾರುಗಳಿಂದ, ಮೂರುನಾಲ್ಕು ದಶಕಗಳಿಂದ ಕನ್ನಡದ ಚಿತ್ರರಂಗದ ಏಳಿಗೆಗಾಗಿ ದುಡಿದಿರುವ ಕುಟುಂಬ ಎಂಬ ಹಣೆಪಟ್ಟಿ ಇಟ್ಟುಕೊಂಡು ಓಡಾಡುವ ಖ್ಯಾತ ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅವರ ನಿರ್ದೇಶನದ, ಬಹು ವರ್ಷಗಳಿಂದ ಬಿಡುಗಡೆಯ ಭಾಗ್ಯ ಕಾಣದಿದ್ದ ಚಿತ್ರ 'ರೆಬಲ್' ಇತ್ತೀಚೆಗೆ ತೆರೆಗೆ ಬಂದಿತ್ತು. ಆದರೆ ಚಿತ್ರಕ್ಕೆ ಓಪನಿಂಗೇ ಸಿಗಲಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಮಾತ್ರವಲ್ಲ 'ಬಂಧನ', 'ಮುತ್ತಿನ ಹಾರ'ದಂತಹ ಉತ್ತಮ ಚಿತ್ರಗಳನ್ನು ನೀಡಿದ್ದ ಸಿಂಗ್ ಬಾಬು ಅವರ ಬತ್ತಳಿಕೆಯಿಂದ ಇಂತಹ ಸಿನಿಮಾವೇ? ಎಂದು 'ರೆಬಲ್' ಚಿತ್ರವನ್ನು ನೋಡಿದ ಬಳಿಕ ಪ್ರೇಕ್ಷಕ ಮಹಾಪ್ರಭುಗಳು ಅಚ್ಚರಿಗೊಂಡಿದ್ದರು. ಹಲವರಂತೂ "ಇನ್ನು ಮುಂದೆ ಸಿಂಗ್ ಬಾಬು ಅವರು ಚಿತ್ರಗಳನ್ನು ನಿರ್ದೇಶಿಸುವುದನ್ನು ನಿಲ್ಲಿಸುವುದು ಉತ್ತಮ" ಎಂದೂ ಕಟಕಿ ಆಡಿದ್ದರು.

ಮಾಧ್ಯಮಗಳೂ 'ರೆಬಲ್' ಚಿತ್ರ ಅಷ್ಟಕ್ಕಷ್ಟೇ ಎಂದು ವಿಮರ್ಶಿಸಿದ್ದವು. ನಾಯಕನ ನಟ ಆದಿತ್ಯನ ನಟನೆ ಪರವಾಗಿಲ್ಲ ಆದರೆ ಚಿತ್ರ ಮಾತ್ರ ತಲೆಬುಡ ಇಲ್ಲದಷ್ಟು ಕೆಟ್ಟದಾಗಿದೆ, ಮನೆಯಲ್ಲಿ ಚಿತ್ರಿಸುವ ವಿಡಿಯೋ ಕ್ವಾಲಿಟಿ ಇದಕ್ಕಿಂತಲೂ ಎಷ್ಟೋ ವಾಸಿ ಇರುತ್ತೆ ಎಂದು ಹಲವರು ಅಭಿಪ್ರಾಯಪಟ್ಟಿದ್ದರು.

ಆದರೆ ಈ ಅಭಿಪ್ರಾಯಗಳಿಗೆ ಆದಿತ್ಯ ಫುಲ್ ಗರಂ ಆಗಿ "ನನ್ನ 'ರೆಬಲ್' ಚಿತ್ರದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಚಿತ್ರದ ಕಲೆಕ್ಷನ್ ದಿನದಿಂದ ದಿನಕ್ಕೆ ಇಂಪ್ರೂವ್ ಆಗುತ್ತಿದೆ. ಚಿತ್ರೋದ್ಯಮದ ನಮ್ಮ ಸಹೋದ್ಯೋಗಿಗಳೇ ಚಿತ್ರದ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಬೇಸರ ತಂದಿದೆ. ನಮ್ಮ ಕೆಲವು ಹೀರೋಗಳು ಇಂಡಸ್ಟ್ರಿ ತಮ್ಮದೇ ಎಂದು ತಿಳಿದುಕೊಂಡಿದ್ದಾರೆ. ಅವರೇ ನನ್ನ ಚಿತ್ರದ ಬಗ್ಗೆ ಕೆಟ್ಟ ವಿಮರ್ಶೆ ಹಬ್ಬಿಸುತ್ತಿದ್ದಾರೆ. ದುಡ್ಡು ಕೊಟ್ಟು ಚಿತ್ರದ ಬಗ್ಗೆ ಕೆಟ್ಟದಾಗಿ ಪ್ರಚಾರ ಮಾಡುವಂತೆ ತಮ್ಮ ಅಭಿಮಾನಿಗಳಿಗೆ ಸೂಚಿಸುತ್ತಿದ್ದಾರೆ. ಇಂತಹ ನಾಯಕರು ತಾವು ಬಿಟ್ಟರೆ ಕನ್ನಡ ಚಿತ್ರೋದ್ಯಮದಲ್ಲಿ ಬೇರೆ ಯಾರೂ ಉಳಿಯಲು ಸಾಧ್ಯವಿಲ್ಲ ಅಂದುಕೊಂಡಿದ್ದಾರೆ. ಆದರೆ ಇವರೆಲ್ಲರಿಗಿಂತ ನಮ್ಮ ಹಣೆಬರಹವನ್ನು ನಿರ್ಧರಿಸುವವನು ಪ್ರೇಕ್ಷಕ" ಎಂದು ಕಿಡಿಕಾರಿದ್ದಾರೆ.

ಈ ಮಧ್ಯೆ 'ರೆಬಲ್' ಚಿತ್ರ ಫ್ಲಾಪ್ ಆಗಿದ್ದರೂ ಚಿತ್ರರಂಗದ ಇತಿಹಾಸದಲ್ಲಿ ಮೊದಲ ಬಾರಿಗೆ 'ಸಕ್ಸಸ್' ಪಾರ್ಟಿಯನ್ನು ಆ ಚಿತ್ರದ ತಂಡ ಆಚರಿಸಿಕೊಂಡಿದೆ ಎಂದು ಗಾಂಧೀನಗರದ ಮಂದಿ ವ್ಯಂಗ್ಯವಾಡುತ್ತಿದ್ದಾರೆ.

ಐಸಿಐಸಿಐ ಬ್ಯಾಂಕಿನಿಂದ ಪಡೆದ ಸಾಲವನ್ನು ತೀರಿಸಲಾಗದೆ ಕಪ್ಪು ಪಟ್ಟಿಯನ್ನು ಸೇರಿರುವ ಸಿಂಗ್ ಬಾಬು ಅದು ಹೇಗೆ ಚಲನಚಿತ್ರ ಅಕಾಡಮಿ ಅಧ್ಯಕ್ಷರಾದ ಬಳಿಕ 'ರೆಬಲ್' ಸಿನಿಮಾವನ್ನು ಮುಗಿಸುವಷ್ಟು ಹಣ ಗಳಿಸಿದರು ಎಂಬ ಗಂಭೀರ ಪ್ರಶ್ನೆಯೂ ಗಾಂಧಿನಗರದಲ್ಲಿ ಚರ್ಚೆಯಾಗುತ್ತಿದೆ. ಜೊತೆಜೊತೆಗೆ ಸಿಂಗ್ ಬಾಬು ಈಗ ಇನ್ನೆರಡು ಚಿತ್ರಗಳನ್ನು ಕೈಗೆತ್ತಿಕೊಳ್ಳಲು ಸಜ್ಜಾಗಿರುವುದೂ ಗಾಂಧಿನಗರದ ಗಲ್ಲಿಗಳಲ್ಲಿ ತರಹೇವಾರಿ ಗಾಸಿಪ್‌ಗಳಿಗೆ ಕಾರಣವಾಗಿದೆ.



ಇಷ್ಟಕ್ಕೂ, ಆದಿತ್ಯ ಚಿತ್ರೋದ್ಯಮದ ಯಾವ ನಾಯಕರನ್ನು ಕುರಿತು ಈ ರೀತಿ ಹೇಳಿಕೆ ನೀಡಿದ್ದಾರೆ, ಆದಿತ್ಯ ಅವರ ಸಿಟ್ಟು ಯಾರ ಮೇಲೆ, ಇವರ ಮಾತಿನ ಹಿಂದಿನ ಟಾರ್ಗೆಟ್ ಯಾರು ಎನ್ನುವುದು ಮಾತ್ರ ಸ್ಪಷ್ಟವಾಗಿಲ್ಲ. 'ರೆಬಲ್' ಫ್ಲಾಪ್ ಆಗಿದ್ದರೂ ಹೊಸ ಚಿತ್ರಗಳಿಗೆ ಅಪ್ಪ ಮಗ ತಯಾರಿ ಮಾಡುತ್ತಿರುವ ಮರ್ಮಕ್ಕೆ ಉತ್ತರವನ್ನು ಹೆಕ್ಕಿ ತೆಗೆಯುವವರು ಯಾರು?

ಹೊಸ ರೀತಿಯಲ್ಲಿ ಬಿಡುಗಡೆಯಾಗಲಿರುವ 'ರನ್ನ'



ಭರ್ಜರಿ ನಿರೀಕ್ಷೆ ಹುಟ್ಟುಹಾಕಿರುವ 'ರನ್ನ' ಚಿತ್ರ ಸ್ಯಾಂಡಲ್‌ವುಡ್ ಇತಿಹಾಸದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿದೆ. ಸಾಮಾನ್ಯವಾಗಿ ಸಿನಿಮಾದ ನಿರ್ಮಾಪಕರು ಅಥವಾ ವಿತರಕರು ಸಿನಿಮಾವನ್ನು ಚಿತ್ರಮಂದಿರಗಳಿಗೆ ನಿಗದಿತ ಬಾಡಿಗೆ ಕಟ್ಟಿ ಬಿಡುಗಡೆ ಮಾಡುತ್ತಿದ್ದರು. ಆದರೆ 'ರನ್ನ' ಚಿತ್ರವನ್ನು ಚಿತ್ರಮಂದಿರದ ಮಾಲೀಕರೇ ನಿಗದಿತ ಹಣಕ್ಕೆ ಕೊಂಡುಕೊಂಡು ಬಿಡುಗಡೆ ಮಾಡುವ ವ್ಯವಸ್ಥೆ ಬರುತ್ತಿದೆ.

ಈ ಪದ್ಧತಿ ಈಗಾಗಲೇ ಆಂಧ್ರ ಮತ್ತು ತಮಿಳುನಾಡಿನಲ್ಲಿ ಜಾರಿಯಾಗಿದೆ. ಹದಿನೈದು ವರ್ಷಗಳ ಹಿಂದೆ ಶಂಕರ್ ನಿರ್ದೇಶನದ ತಮಿಳು ಚಿತ್ರ 'ಜೀನ್ಸ್' ಬಿಡುಗಡೆಯಾದಾಗ ಈ ವ್ಯವಸ್ಥೆ ರೂಪ ಪಡೆದಿತ್ತು. ಆದರೆ ಕರ್ನಾಟಕದಲ್ಲಿ ಇದೇ ಮೊದಲು ಪ್ರಯೋಗವಾಗಲಿದೆ.



ಮಳೆ ಅಮೂಲ್ಯ


ಈ ಹೊಸ ವ್ಯವಸ್ಥೆಯಲ್ಲಿ ಚಿತ್ರಮಂದಿರದ ಮಾಲೀಕರು ಎಷ್ಟು ದಿನ ಬೇಕಾದರೂ ಸಿನಿಮಾವನ್ನು ಓಡಿಸಬಹುದು. ಚಿತ್ರ ಚೆನ್ನಾಗಿದ್ದು ಅವರು ಕೊಟ್ಟ ಹಣಕ್ಕಿಂತ ಹೆಚ್ಚು ಸಂಗ್ರಹವಾದರೆ ಚಿತ್ರಮಂದಿರದ ಮಾಲೀಕರಿಗೇ ಲಾಭ, ಕಡಿಮೆಯಾದರೆ ಅವರಿಗೇ ನಷ್ಟ. ಅಂದರೆ ರಿಸ್ಕ್ ತೆಗೆದುಕೊಳ್ಳುವವರು ಚಿತ್ರಮಂದಿರಗಳ ಮಾಲೀಕರೆ ಹೊರತು ನಿರ್ಮಾಪಕರಾಗಲಿ, ವಿತರಕರಾಗಲಿ ಅಲ್ಲ.

'ರನ್ನ' ಚಿತ್ರಕ್ಕೆ ಈಗಾಗಲೇ 255 ಚಿತ್ರಮಂದಿರಗಳು ಫೈನಲೈಸ್ ಆಗಿವೆ. ಮತ್ತಷ್ಟು ಚಿತ್ರಮಂದಿರಗಳ ಜೊತೆ ಮಾತುಕತೆಗಳು ನಡೆಯುತ್ತಿವೆ. ಕನ್ನಡ ಸಿನಿಮಾ ಇತಿಹಾಸದಲ್ಲೇ ಮೊದಲ ಬಾರಿಗೆ ಬರೋಬ್ಬರಿ 300 ಚಿತ್ರಮಂದಿರಗಳಲ್ಲಿ 'ರನ್ನ' ಬಿಡುಗಡೆ ಮಾಡುವ ಇರಾದೆ ನಿರ್ಮಾಪಕರದ್ದು.

ಬಿಡುಗಡೆಯ ಈ ಹೊಸ ಪದ್ಧತಿಯು ಚಿತ್ರೋದ್ಯಮದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು? ಚಿತ್ರಮಂದಿರದ ಮಾಲೀಕರು ಎಷ್ಟು ದಿನ ಬೇಕಾದರೂ ಚಿತ್ರವನ್ನು ಪ್ರದರ್ಶಿಸಬಹುದಾದ್ದರಿಂದ ಹೊಸ ಚಿತ್ರಗಳಿಗೆ ಚಿತ್ರಮಂದಿರಗಳ ಅಲಭ್ಯತೆ ಸಮಸ್ಯೆ ಆಗಬಹುದು ಎಂದು ಲೆಕ್ಕಾಚಾರ ಈಗ ನಡೆಯುತ್ತಿದೆ.

ಒಟ್ಟಿನಲ್ಲಿ 'ರನ್ನ' ಹೊಸದೊಂದು ಟ್ರೆಂಡ್ ಹುಟ್ಟು ಹಾಕುತ್ತಿರುವುದಂತೂ ಸತ್ಯ.

ಗುಟ್ಟಾಗಿ ಮದುವೆಯಾದ ನಯನತಾರಾ



ಬಹುಭಾಷಾ ನಟಿ ನಯನತಾರಾ ಮದುವೆಯ ಬಗ್ಗೆ ಮತ್ತೆ ಭಯಂಕರ ಸುದ್ದಿಯೊಂದು ಹರಿದಾಡಲಾರಂಭಿಸಿದೆ. ನಯನತಾರಾ ಮದುವೆ ಅಥವಾ ಆಕೆಯ ಲವ್ ಅಫೇರ್‌ಗಳ ಬಗ್ಗೆ ಸುದ್ದಿ ಹರಿದಾಡುತ್ತಿರುವುದು ಇದೇ ಮೊದಲೇನಲ್ಲ.

ಈ ಹಿಂದೆ ತಮಿಳು ನಟ ಸಿಂಬು ಜೊತೆ ನಯನತಾರಾಳ ಪ್ರೇಮಸಲ್ಲಾಪ ನಡೆದಿತ್ತು. ಅದು ಮುರಿದುಬಿದ್ದ ನಂತರ ಆಕೆ ಪ್ರಭುದೇವ ಜೊತೆ ಒಡನಾಟ ಶುರುಹಚ್ಚಿಕೊಂಡಿದ್ದಳು. ಈಕೆಗಾಗೇ ಪ್ರಭುದೇವ ಕೈಹಿಡಿದಿದ್ದ ಪತ್ನಿಗೇ ಸೋಡಾ ಚೀಟಿ ಕೊಟ್ಟಿದ್ದೂ ಆಯಿತು. ಆದರೆ ಅದೂ ಬಹಳ ಕಾಲ ಉಳಿಯಲಿಲ್ಲ.

ಪ್ರಭುದೇವನಿಗೆ ಟಾಟಾ ಹೇಳಿದ ನಂತರ ಗ... ವೆಂಕಟರಾಮನ್ ಎಂಬ ನಟನ ಜೊತೆ ನಯನತಾ... ಹೆಸರು ತಳುಕಾಡುತ್ತಿತ್ತು. ಈಗ ನಯನತಾರಾ ತ... ಚಿತ್ರರಂಗದ ಯುವ ನಿರ್ದೇಶಕನೊಬ್ಬನನ್ನು ಗುಪ್ತವಾಗಿ... ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅ... ಯಾರು ಈ ಯುವ ನಿರ್ದೇಶಕ? ಆತ ಬೇರೆ ಯಾರೂ ... 2007ರಲ್ಲಿ ಚಿತ್ರರಂಗಕ್ಕೆ ಸಹಕಲಾವಿದನಾಗಿ ಪಾದಾರ್ಪಣೆ ... ಮಾಡಿದ ನಂತರ 'ಪೊಡಪೊಡಿ' ಚಿತ್ರದಲ್ಲಿ ನಿರ್ದೇಶಕ ಕ... ನಾಯಕನಟನಾಗಿದ್ದ ವಿಘ್ನೇಶ್ ಶಿವನ್.

'ನಾನುಮ್ ರೌಡಿ ಧಾನ್' ಎಂಬ ಚಿತ್ರವನ್ನು ವಿಘ್ನೇ... ನಿರ್ದೇಶಿಸಿದ್ದು ಅದರಲ್ಲಿ ಈ ನಯನತಾರಾಳೇ ನಾಯಕಿ. ... ಶೂಟಿಂಗ್ ವೇಳೆ ನಯನತಾರಾ ಮತ್ತು ನಿರ್ದೇಶಕ ವಿಘ್ನೇ... ನಡುವೆ ಪ್ರೇಮಾಂಕುರವಾಯಿತಂತೆ. ಇತ್ತೀಚೆಗೆ ಅವರಿಬ್ಬರ... ಕೊಚ್ಚಿನ್ ನಗರದ ಚರ್ಚ್ ಒಂದರಲ್ಲಿ ಗುಪ್ತವಾಗಿ ಸತಿಪತಿಗಳಾಗಿದ್ದಾರೆ ಎನ್ನೋದು ಈಗಿನ ಸುದ್ದಿ.

ಅತ್ಯಂತ ಗೌಪ್ಯವಾಗಿ ನಡೆದ ಮದುವೆ ಸಮಾರಂಭಕ್ಕೆ ... ಕೆಲವೇ ಕೆಲವು ಆಪ್ತರನ್ನು ಆಹ್ವಾನಿಸಲಾಗಿತ್ತಂತೆ. ನಯನತ... ತನ್ನ ಪ್ರೀತಿಯ ಸಂಕೇತವಾಗಿ ವಿಘ್ನೇಶ್‌ಗೆ ದುಬಾರಿ ಕಾರು ... ನೀಡಿದ್ದಾರೆ ಅಂತಲೂ ಸುದ್ದಿ ಇದೆ. ಅದರಲ್ಲಿ ಅದೆಷ್ಟು ಸರಿಯೋ, ತಪ್ಪೋ ನಯತಾರಾಳೆ ಸ್ಪಷ್ಟಪಡಿಸಬೇಕು.



ಸಿನಿಮಾ
ಕಾರ್ತಿಕ್

PRINTER, PUBLISHER, PROPRIETOR AND EDITOR : GAURI LANKESH, No. 9, E.A.T.Street, Basavanagudi, Bangalore -4, Phone : 26676427
Fax : 26604536, E-mail :lankesh70@rediffmail.com